ಆಲ್ತಾಂಟೆಂ ಮಿಸ್

* ಜೊನ್ ಲೋಬೊ, ಕದ್ಳೆ

MR

ವ್ ಪ್ರಕಾಶನ್

4644
N.KON
JOH

ಪಾಸ್‌ಪೋರ್ಟ್, ಇಮ್ಮಿಗ್ರೇಶನ್
ಆನಿ
ಪ್ಲೇನಾಚೆ ಟಿಕೆಟಿ ಖಾತಿರ್

ಸಂಪರ್ಕ್ ಕರಾ:

A. CLEMENT LOBO

5—B, Vineeta Apartments,
Dr. Charatsingh Colony Rd.,
Chakala, Andheri (East)
BOMBAY - 400 093.
Phone: 6373154

ಪುನವ್ ಪ್ರಕಾಶನಾಚೆಂ 89-ವೆಂ ಪುಸ್ತಕ್

004644
A

ಆಲ್ಮ್ಯಾಂಚೆಂ ಮಿಸಾ

ಲೇಖಕ್ : ಜೊನ್ ಲೋಬೊ, ಕದ್ರಿ

THIS BOOK IS DONATED BY
MELVYN RODRIGUES
PRESIDENT, KAVITA TRUST
IN THE NAME OF
TEACHER, CELINE TAURO

4644
N->KON
30H

ಪ್ರಕಾಶಕ್ :
ಪುನವ್ ಪ್ರಕಾಶನ್
'ಮಿತ್ರ್ ಮಂದಿರ್', ವಾಮಂಜೂರ್,
ಮಂಗ್ಳುರ್ - 574 508.

KONKANI CENTRE LIBRARY
MANGALORE

ಸಪ್ಟೆಂಬರ್ 1991 ಮೋಲ್: ರು. 8-00

'ALMANCHEM MEES' collection of Konkani Sohrt Stories of John Lobo published by Clara Lobo for Punov Publications, 'MITHR MANDIR', Vamanjoor, Mangalore-574 508.

© Author

16644
M->KON
JOH

PRICE : Rs. 8-00

WORLD KONKANI
MANGALORE

ಛಾಪೊ : ವಿಕಾಸ್ ಪ್ರಿಂಟರ್ಸ್
ವಾಮಂಜೂರ್,
ಮಂಗ್ಳುರ್-574 508.
ಫೋನ್ : 7208.

Printed at Vikas Printers, Vamanjoor, Mangalore-574 508.



ಮೊಗಾಳ್ ವಾಚ್ಪ್ಯಾ,

ಹಾಂವೆ ಕೊಂಕ್ಣಿ ಪತ್ರಾಂನಿ ಬರಂವ್ಕ್ ಆರಂಭ್ ಕರ್ರುನ್ ಲಗ್‌ಬಗ್ 30 ವರ್ಸಾಂ ಪಾಶಾರ್ ಜಾತಾತ್ ತರೀ ಮೊಜೆಂ ವ್ಹಾಳ್ಯಿಂ ಏಕ್ ಪುಸ್ತಕ್ ಯೆದೊಳ್ ಪ್ರಕಟ್ ಜಾಲ್ಲೆಂನಾ. ತಿ ಮೊಜಿ ಅಧುರಿ ಆಶಾ ಹ್ಯಾ ಪುಸ್ತಕಾ ದ್ವಾರಿಂ ಪೂರಿ ಜಾಲ್ಯಾ.

ಹಾಕಾ ಪ್ರಮುಖ್ ಕಾರಣ್ ಜಾಲ್ಲೊ ಮೊಜೊ ಭಾಚೊ ಶ್ರೀ ಎ. ಕ್ಲೆಮೆಂಟ್ ಲೋಬೊ, ಕಾರ್ಕಳ್-ನಕ್ರೆ (ಆತಾಂ ಬೊಂಬಯರ್) ಹಾಚೊ ಹಾಂವೆ ಉಪ್ಕಾರ್ ಆಟಯ್ಜಾಯ್‌ಜೆ. ಹೊ ಆಪ್ಲ್ಯಾ ಖಳ್ಮಿತ್ ನಾತ್‌ಲ್ಲ್ಯಾ ವಾವ್ರಾ ಮಧೆಂ ಅಡ್ಕೊನ್ ಆಸ್ಲ್ಯಾರೀ ಕೊಂಕ್ಣಿ ಭಾಷೆಚಾ ವಾವ್ರಾಂತ್ ಆಜೂನ್ ಪಾಟಿಂ ಉರೊಂಕ್‌ನಾ. ಲೇಖಕ್, ಕಲಾಕಾರಾಂಕ್ ಆಯಿನ್ನ್ ವಗ್ತಾ ತಾಚೆ ತಾಂಕಿಚೊ ಸಹಕಾರ್ – ಸಹಾಯ್ ದೀವ್ನ್ ಆಸಾ. ತಾಚೆಂ ಆನಿ ತಾಚಾ ಕುಟ್ಮಾಚೆಂ ನಂದನ್ ಜಾಂವ್.

ತಶೆಂಚ್ ಹೆಂ ಪುಸ್ತಕ್ ಪ್ರಕಟ್ ಕರುಂಕ್ ಮುಖಾರ್ ಸರ್‌ಲ್ಲ್ಯಾ ಪುನವ್ ಪ್ರಕಾಶನಾಚಿ ಮ್ಹಾಲಕಿ ಶ್ರೀಮಂತಿ ಕ್ಲಾರಾ ಲೋಬೊ ಆನಿ ಛಾಪ್‌ಲ್ಲ್ಯಾ ವಿಕಾಸ್ ಪ್ರಿಂಟರ್ಸಾಚಾ ವಾವ್ರಾಡ್ಯಾಂಚೊ ಹಾಂವ್ ಉಪ್ಕಾರ್ ಆಟಯ್ತಾಂ.

ಆಖೇರ್ ಕರ್ಚ್ಯಾ ಪಯ್ಲೆಂ, ಮೊಜಾ ಹ್ಯಾ ಸಾಹಿತಿಕ್ ವಾವ್ರಾಂತ್ ಮ್ಹಾಕಾ ಸದಾಂ ಪಾಟಿಂಬೊ ದಿಂವ್ಚಿ ಮೊಜಿ ಪತಿಣ್ ಶ್ರೀಮಂತಿ ಸೆಲಿನ್ ಲೋಬೊ ಆನಿ ಮೊಜಾ ಭುರ್ಗ್ಯಾಂಚೊಯಿ ಹಾಂವ್ ಆಭಾರ್ ಮಾಂದ್ತಾಂ.

ಹ್ಯಾ ಪುಸ್ತಕಾವಿಶಿಂ ತುಜಿ ಪ್ರತಿಕ್ರಿಯಾ ದಯಾ ಕರುನ್ ಹ್ಯಾ ಮೊಜಾ ವಿಳಾಸಾರ್ ಧಾಡುನ್ ದಿಶಿ ತರ್ ಉಪ್ಕಾರ್ ಜಾಯ್ತ್.

ತುಜೊ ವಿಶ್ವಾಸಿ
ಜೊನ್ ಲೋಬೊ, ಕದ್ರೆ

Comdr George Martis Rd.,
Kadri, Mangalore-575 002.

ಅರ್ಪಣ್



ಮೊಜಿಂ ಆವಯ್-ಬಾಪುಯ್
ದೆ| ಸಂತಾನ್ ಲೋಬೊ
ಆನಿ
ದೆ| ಮೇರಿ ಲೋಬೊ

ಹಾಂಚೆ ಚರಣಿಂ ಹೆಂ ಮೊಜೆಂ ಪುಸ್ತಕ್ ಮಾನ್ ಆನಿ ಖುಶಾಚೊ ರುಪ್ಕಾರ್ ಜಾವ್ನ್ ಅರ್ಪಿತಾಂ.

— ಜೊನ್ ಲೋಬೊ, ಕದ್ರಿ

ಪುನೆವ್ ಪ್ರಕಾಶನಾಚಿಂ ಯೆಂದೊಳ್ಚಿಂ ಪುಸ್ತಕಾಂ

1. ಸ್ವಪ್ಣಾಂ ಆನಿ ಭಗ್ಣಾಂ — ಡೊಲ್ಫಿ, ಕಾಸ್ಸಿಯಾ
2. ಪಾಟಿ ವಯ್ಲೊ ಕಾಂಟೊ — " "
3. ರೊಳ್ಣಂತ್ ಲಿಪ್‌ಲ್ಲೊ ಸೊರೊಪ್ — " "
4. ತುಜೆ ಸರ್ಶಿನ್ ಆಪಯ್ಂ — " "
5. ಹಾಂವ್ ಜಿವಂತ್ ಆಸಾಂ
   (ಪಯ್ಲೊ ಭಾಗ್) — " "
6. ಪುಗೆಟ್ಯೊ — ಸಿಜ್ಯೆಸ್, ತಾಕೊಡೆ
7. ಭುಂಯ್ಯಾರಾಂತ್ಲ್ಯೊ ಘುಟ್ — ಎಚ್: ಜೆ. ಗೋವಿಯಸ್
8. ಹಾಂವ್ ಜಿವಂತ್ ಆಸಾಂ
   (ದುಸ್ರೊ ಭಾಗ್) — ಡೊಲ್ಫಿ, ಕಾಸ್ಸಿಯಾ
9. ವೊಳ್ಟಾ ವಯ್ಲಿ ದಿವ್ಟಿ — " "
10. ಘೊಕಣಾಂ — ಸಿಜ್ಯೆಸ್, ತಾಕೊಡೆ
11. ಪಾತ್ಕಿ ಸ್ತ್ರೀ (ಗೀತಾ ನಾಟಕ್) — ಡೊಲ್ಫಿ, ಕಾಸ್ಸಿಯಾ
12. ಘಾತಾ ಪಾಟ್ಲೆಂ ಸತ್ — " "
13. ಸಾವ್ಳೆ ಪಾಟ್ಲಿ ದಾವ್ಲಿ
    (ಪಯ್ಲೊ ಭಾಗ್) — " "
14. ತಾಕಾ ಆಮಿ ಘಾಶಿ ದಿವ್ಯಾಂ — ಎಡ್ವಿನ್ ಡಿ' ಸೋಜ್,
    ವಾಲೆನ್ಸಿಯಾ
15. ಸಾವ್ಳೆ ಪಾಟ್ಲಿ ದಾವ್ಲಿ
    (ದುಸ್ರೊ ಭಾಗ್) — ಡೊಲ್ಫಿ, ಕಾಸ್ಸಿಯಾ
16. ನಿತಿದಾರ್ — ಸ್ಟೇನ್ ಅಗೇರಾ, ಮುಲ್ಕಿ
17. ಶನಿ — ವಿಂಕ್‌ವ್ಯಾಕ್ಸ್
18. ನಿರಾಪ್ರಾಧಿ — ಓ. ಡಿ'ಸೋಜ್, ಬೊಂಬೈ
19. ದಿಶಾ — ಪ್ರೇಮ್ ಕುಮಾರ್
    ನಂದಿಗುಡ್ಡಾ
20. ಸೊವೊ ಘೂಸ್ ಕಾಣಿಯೊ — ಸ್ವಾಮಿ ಸಂಪ್ರಿಯಾ, ಜೆ. ಸ.
21. ಆಬ್ರಾಂವ್ಚೆಂ ಯಂಜ್ಞದಾನ್ — ಲುವಿಸ್ ಮಸ್ಕರೇನ್ಹಸ್

22. ಆದಿಂ ಆನಿ ಆತಾಂ — ಸೈಮನ್ ಎಸ್. ರಾಸ್ಕೀನ್ಹಾ
23. ಪಿಲಾತಾನ್ ದಿಲ್ಲೆಂ ಫರ್ಮಾಣ್ — ಎಡ್ವಿನ್ ಡಿ'ಸೋಜ್,
ವಾಲೆನ್ಸಿಯಾ
24. ಫಲಿತಾಂಶ್ — ಡೊಲ್ಫಿ ಡಿ'ಸೋಜ್
25. ತುಜಾ ರಗ್ತಾಕ್ ತಾನೆಲಾಂ — ಡೊಲ್ಫಿ, ಕಾಸ್ಸಿಯಾ
26. ಪಿಸೊ ಸಂಸಾರ್ — ಸ್ಟೇನ್ ಅಗೇರಾ, ಮುಲ್ಕಿ
27. ಮುಸ್ತಿಲ್ಲೆಂ ಫುಲ್ — ಎಮ್. ಪೆಟ್ರಿಕ್
28. ಸ್ಕಾಂದಲ್ — ಲ್ಯಾನ್ಸ್‌ಲೆಟ್,
ಚಿಕ್‌ಮಗ್ಳುರ್
29. ಘರ್ — ಟೊಟಾಬ್, ನಿಡ್ಡೋಡಿ
30. ಮಂಗ್ಳುರ್ಚಿಂ ಉಜ್ವಲ್ ರತ್ನಾಂ — ಜೆ. ಬಿ. ಮೊರಾಯಸ್
31. ಶೆತಾಂತ್ಲಿಂ ಫುಲಾಂ
(ಪಯ್ಲೊ ಭಾಗ್) — ಎಡ್ವಿನ್ ಡಿ'ಸೋಜ್,
ವಾಲೆನ್ಸಿಯಾ
32. ಶೆತಾಂತ್ಲಿಂ ಫುಲಾಂ
(ದುಸ್ರೊ ಭಾಗ್) — " "
33. ಮಾಡ್ವಾಲ್ಲೆಂ ಪಿಂತುರ್ — ಪ್ರೇಮ್ ಕುಮಾರ್,
ನಂದಿಗುಡ್ಡೊ
34. ಮೊಜಿ ವಾಟ್ ಮ್ಹಾಕಾ — ಮಿಕ್‌ಮ್ಯಾಕ್ಸ್
35. ಭೆಸಾಂ ಜಾಲ್ಲೆಂ ಕಾಳಿಜ್ — ಮೆಲ್ವಿನ್ ರೊಡ್ರಿಗಸ್
36. ದೆಸ್ಪ್ವಟ್ — ಜೆರಿ, ಕುಲ್ಶೇಕರ್
37. ತಲಕಾವೇರಿಚಿ ರಖ್ಣಾರ್ — ಜೆಮಿ ಬರ್ರೋಕಸ್
38. ಭ್ರಮಿದ್ — ಮಿಕ್‌ಮ್ಯಾಕ್ಸ್
39. ಭಿತರ್ಲೆಂ ತುಫಾನ್ — ಜೆ. ಬಿ. ಮೊರಾಯಸ್
40. ಗುಪಿತ್ ಘಾತ್ಕಿ — ರೊನಾಲ್ಡ್ ಪಿರೇರ್
41. ನಿಮಾಣೆ ಶೆಳಿ — ಎಡ್ವಿನ್ ಡಿ'ಸೋಜ್,
ವಾಲೆನ್ಸಿಯಾ
42. ಮೊಗಾಚಿ ರಾತ್ — " "

43. ರಡ್ತಾಯರ್ ಕಿತ್ಯಾ ? — ಜೆರಿ, ಕುಲ್ಯೇಕರ್
44. ಅಮರ್ ಪ್ರೇಮ್ — ಸಿಲ್ವೆಸ್ತರ್ ಡಿ'ಸೋಜ್,
ಮೈಸೂರ್
45. ಮ್ಹೊಂವ್-ವಿಂಕ್ — ರಿಚ್ಚಿ ಲಸ್ರಾದೊ
46. ಮೊನ್ಸೂನಾಚೊ ತಾಳೊ — ವೊಲ್ಟರ್ ಲಸ್ರಾದೊ
47. ಆಜ್ ಆಮಿ ಖುನ್ ಕರ್ಯಾಂ — ಎಡ್ವಿನ್ ಡಿ'ಸೋಜ್,
ವಾಲೆನ್ಸಿಯಾ
48. ರ್ಯಾಟರಾಚ್ಯೊ ಶಿಂತ್ಯೊ — ಜೆರಿ, ಕುಲ್ಯೇಕರ್
49. ಸ್ವಾರ್ಥಿ ರಚ್ನಾಂ — ರಿಚಾರ್ಡ್ ಡಿ'ಸೋಜಾ,
ಮೊಡಂಕಾಪ್
50. ವಿಚಾರ್ ಸಾಂಗ್ತಾಂ — ಸಂ. : ಎಮ್. ಪೆಟ್ರಿಕ್
51. ಮೊಜಾ ಕಾಳ್ಜಾಂತ್ಲಂ ಫುಲ್ — ಡೊಲ್ಫಿ, ಕಾಸ್ಸಿಯಾ
52. ಪಿಮೆಂಟೊ — ಸ್ಟೀನ್ ಅಗೇರಾ, ಮುಲ್ಕಿ
53. ಲಡಾಯ್ — ಜೆರಿ, ನಿಡ್ಡೋಡಿ
54. ತಾಚಿಂ ಹಾಡಾಂ — ರೊನ್ ರೊಚ್, ಕಾಸ್ಸಿಯಾ
55. 215 ದಾರುವಾಲಾ ಎಸ್ಟೇಟ್ — ಎಡ್ವಿನ್ ಡಿ'ಸೋಜ್,
ವಾಲೆನ್ಸಿಯಾ
56. ಒಲಿವಿಯಾ — ಎಮ್. ಪೆಟ್ರಿಕ್
57. ಎಕ್ಲ್ಯಾಕ್ ರಚ್ಲೊ ಆನಿ
ವಾಟೆರ್ ಸೊಡ್ಲೊ — ಮಿಕ್‌ಮ್ಯಾಕ್ಸ್
58. ಫರ್ಮಾಣ್ — ಸ್ಟೀನ್ ಅಗೇರಾ, ಮುಲ್ಕಿ
59. ಶಿಕಾರಿ — " "
60. ಉಜ್ವಾಡ್ — ಭಾವ್ ಮೊನಿಜ್ ಆನಿ
ರೆಂಡೊಲ್ಫ್ ಸೋಜ್
61. ಯೆಂವ್ಕ್ಯಾಂಡಾಚಿಂ ಮೆಟಾಂ — ಕ್ಲಿರೆನ್ಸ್, ಕೈಕಂಬ
62. ವಜ್ರಾಂಚೊ ಕುರೂವ್ — ಎಮ್. ಪೆಟ್ರಿಕ್
63. ಸ್ತ್ರೀ — ಡೊಲ್ಫಿ ಡಿ'ಸೋಜ್
64. ತಾಕಾ ಮೊಜೆರ್ ಮೋಗ್
ಆಸ್‌ಲ್ಲೊ — ಜೆರಿ, ಕುಲ್ಯೇಕರ್

65. ಕಾಳೊಕಾಂತ್ಲೊ ಕಾಳೊ — ಆ. ಆ. ಸಲ್ಡಾಞ್
66. ಮಾಯಾಕ್ ಜಾಲ್ಲೆಂ ಮಾಯಾ — ಸಿಲ್ವೆಸ್ತ್ರ್ ಡಿ'ಸೋಜ್
67. ಸೊಧ್ನಾಂ — ಸ್ಟೇನ್ ಅಗೇರಾ, ಮುಲ್ಕಿ
68. ಪಾಟೆಂ ಘರಾ — ಜೆರಿ, ನಿಡ್ಡೋಡಿ
69. ನಿರ್ಮಿಲ್ಲೆಂ ಚುಂಕಾನಾ — ಲುವಿಸ್ ರೇಗ್
70. ಹಾಂವ್ ಜಿಯೆಂತಾಂ — ಎಡ್ವಿನ್ ಡಿ'ಸೋಜ್
71. ಕಾಳೆಂ ರಗಾತ್ — ಕ್ಲಿರೆನ್ಸ್, ಕೈಕಂಬ
72. ತಕ್ಲೆಂತ್ಲೊ ದೆಂವ್ಚಾರ್ — ಬಾ। ರುಡೊಲ್ಫ್ ಕಾಮಿರ್ಲಿತ್
73. ಸ್ಪರ್ಧಿ ಆನಿ ಪ್ರತಿಸ್ಪರ್ಧಿ — ಸ್ಟೇನ್ ಅಗೇರಾ, ಮುಲ್ಕಿ
74. ಜುದಾಸಾಚಿ ಜುಂಗಾರ್ — ವೊಲ್ಟರ್ ಲಸ್ರಾದೊ
75. ಆಕ್ಸಿಡೆಂಟ್ — ಕೆವಿನ್ ಡಿ'ಮೆಲ್ಲೊ
76. ಮಹಾತ್ಮಾ — ಜೆರಿ, ನಿಡ್ಡೋಡಿ
77. ಹೆಂ ಕಾಳಿಜ್ ತುಜೆಂ — ಡೊಲ್ಫಿ, ಕಾಸ್ಸಿಯಾ
78. ಘರ್ಷಣ್ — ಸ್ಟೇನ್ ಅಗೇರಾ, ಮುಲ್ಕಿ
79. ಲಿಪಯಿಲ್ಲೆಂ ಸತ್ — ಎಚ್. ಜೆ. ಗೋವಿಯಸ್
80. ಶಾಂತಿಬಾಯಿಚಿ ಹೆರ್ ಕಥಾ — ವಿವಿಧ್ ಲೇಖಕ್
81. ಹಾಲ್-ಚಾಲ್ — ಪಿ. ಡಿ'ಸೋಜ್
82. ಅಮಾನುಷ್ — ಆಧುನಿಕ್ ನಾರಿ
83. ನಿರಂತರ್ — ಕೆವಿನ್ ಡಿ'ಮೆಲ್ಲೊ
84. ನಿರ್ಮೊಣೆ — ಶ್ರೀ ಕೈದಿ
85. ಬಹಿಷ್ಕಾರ್ — ಆಧುನಿಕ್ ನಾರಿ
86. ಮೊಗಾಚಿ ಕಳ್ವಳಿ — ನವೀನ್, ಕುಲ್ಶೇಕರ್
87. ತುಂಚ್ ಮೊಜೆಂ ಜಿವಿತ್
(ನಾಟಕ್) — ಡೊಲ್ಫಿ, ಕಾಸ್ಸಿಯಾ
88. ಘಾರಿಕ್ಪಣಾಚೊ ಪಾಸ್ — ಬಾತ್ತಿ, ಕೆಲರಾಯ್
89. ಆಲ್ಮಾಂಚೆಂ ವೀಸ್ — ಜೊನ್ ಲೋಬೊ, ಕದ್ರಿ

WORLD KONKANI LIBARY
Accn No: 004644

1. ಆಲ್ಮಾಂಚೆಂ ಮೀಸ್

ನವೆಂಬ್ರಾಚಿ ದೋನ್ ತಾರಿಕ್. ಸಿಮೆಸ್ತ್ರಾಂತ್ ಫೊಂಡ್ ಬೆಂಜಾರ್ ಕರ್ನ್ ಪಾದ್ರ್ಯಾಬ್ ಪಾಟಂ ಗೆಲ್ಲೊ. ಹಾಂವ್ ಮೊಜಾ ಕುಟ್ಮಾಚಾ ಮನ್ಶ್ಯಾಂಚಾ ಫೊಂಡಾಂಚೆರ್ ಆಗ್ಮಾಂತ್ ಘಾಲ್ನ್ ತಾಂಚಾ ಆತ್ಮ್ಯಾಂಕ್ ಶಾಂತಿ ಮಾಗೊನ್ ಮುಖಾರ್ ಸರ್ತಾನಾ ದಿಸ್ಲೊ ತೊ ಫೊಂಡ್. ಪುರ್‌ಲ್ಲ್ಯಾ ಖುರ್ಸಾಚೆರ್ ಬರವ್ನ್ ಆಸ್‌ಲ್ಲೆಂ ವಾಚ್ಲೆಂ ಹಾಂವೆ, "ಜೊನ್ ಲೋಬೊ, ಜನನ್ 20-9-46 ಮರಣ್ 2-5-1986" ಮುಖಾರ್ ವಾಚುಂಕ್ ಹಾಂವ್ ಸಕ್ಲೊಂನಾ, ದೊಳ್ಯಾಂ ಥಾವ್ನ್ ದುಃಖಾಂ ವ್ಹಾಳೊಂಕ್ ಲಾಗ್ಲಿಂ, ಕಾಳಿಜ್ ಮೊಜೆಂ ಭರೊನ್ ಆಯ್ಲೆಂ ಆನಿ ಹಾಂವ್ ಕಳ್ವಳೊನ್ ರಡೊಂಕ್ ಲಾಗ್ಲಿಂ. ಉಡಾಸ್ ಮ್ಹಾಕಾ ಆಯ್ಲೊ ತಾಣೆ ಸಾಂಗ್‌ಲ್ಲ್ಯಾ ಉತ್ರಾಂಚೊ, "ಹಿಲ್ಡಾ, ಆಜ್ ಹಾಂವ್ ರಡ್ಲೊಂ ಆನಿ ತುಂವೆ ಪಳೆಲೆಂಯ್. ಪುಣ್ ಉಡಾಸ್ ದವರ್, ತುಂವೀ ಏಕ್ ದೀಸ್ ರಡ್ತೆಲೆಂಯ್. ತೆಂ ಪಳೆಂವ್ಕ್ ಮಾತ್ರ್ ಹಾಂವ್ ಆಸ್ಚೊಂನಾ."

ಜೊನಿ ಮುಖಾರ್‌ಚ್ ರಾವೊನ್ ಸಾಂಗ್ತಾ, ತಶೆಂ ಭೊಗ್ಲೆಂ ಮ್ಹಾಕಾ.

"ಜೊನಿ ಮ್ಹಾಕಾ ಮಾಫ್ ಕರ್, ಮ್ಹಾಕಾ ಮಾಫ್ ಕರ್" ಮೊಜಾ ಕಾಳ್ಜಾ ಥಾವ್ನ್ ಉಬಾರ್ನ್ ದೋನ್ ವಾತಿ ತ್ಯಾ ಫೊಂಡಾಚೆರ್ ಜಳವ್ನ್ ಹಾಂವ್ ಘರಾ ಕುಶಿನ್ ಮೆಟಾಂ ಕಾಡ್ತಾನಾ ಉಡಾಸ್ ಮ್ಹಾಕಾ ಆಯ್ಲೊ ಉತ್ರೊನ್ ಗೆಲ್ಲ್ಯಾ ವರ್ಸಾಂಚೊ.

ವ್ಹಯರ್, ಜೊನಿ ಆನಿ ಹಾಂವ್ ಸಾಂಗಾತಾಚ್ ವಾಡ್‌ಲ್ಲ್ಯಾಂವ್. ಕೊಲೇಜ್ ಸ್ಪೋರ್ಟ್ಸಾಂತ್ ಚಾಂಪಿಯಾನ್. ಇಗರ್ಜೆಚಾ ಹರ್ಯೆಕಾ ಸಂಘಾಂನಿ ಮುಂಖೆಲಿ. ಬರಯ್ಣಾರ್, ನಾಟಕಿಸ್ತ್, ಜಾವ್ನಾಸ್‌ಲ್ಲೊ ತೊ ದಢಾಂಗ್ ಕುಡಿನ್ ಸೊಭಾಯೆನ್ ಭರ್‌ಲ್ಲೊ. ಆಮ್ಚ್ಯಾ ಫಿರ್ಗಜೆಂತ್ಲ್ಯಾ ಸಭಾರ್ ಚಲಿಯೊ ತಾಚಿ ಇಷ್ಟಾಗತೆಕ್ ಆಶೆವ್ನ್ ರಾವ್‌ಲ್ಲ್ಯಿಂ. ತಾಂಚಿ ಪಯ್ಕಿ ಹಾಂವೀ ಎಕ್ಲಿಂ ಜಾವ್ನಾಸ್‌ಲ್ಲಿಂ. ತಾಣೆ ಚಲ್ಚಿ ತಿ ಗಂಭೀರ್ ಚಾಲ್, ಉಲಂವ್ಚಿ ಮಾರ್ಮಿಕ್ ರೀತ್ ಆನಿ ತಾಚಾ ದೊಳ್ಯಾಂಚಿ ರಥಳಿಕ್ ಮ್ಹಾಕಾ ಪಿಶೆಂ ಕರ್ತಾ ತಶೆಂ ಭೊಗ್ತಾಲೆಂ. ತಾಕಾ ಲಾಗ್ಗಿಲ್ಯಾನ್ ಪಳೆತಾನಾ ಮೊಜೆಂ ಆಂಗ್ ಕಾಂಪ್ತಾಲೆಂ. ಏಕ್ ನಾ ತರ್ ಏಕ್ ನೀಬ್ ಕಾಣ್ಘೆವ್ನ್ ಹಾಂವ್ ತಾಚೆ ಕಡೆನ್ ಉಲಯ್ತಾನಾ ತಾಚಾ ದೊಳ್ಯಾಂಚಿ ದೀಷ್ಟ್ ಮ್ಹಾಕಾ ಗ್ರಾಸಿತಾ ತಶೆಂ ಭೊಗ್ತಾಲೆಂ. ಹಾಂವ್ ಖಂಡಿತ್ ಜಾವ್ನ್ ಘಾಣಾಸ್‌ಲ್ಲಿಂ ಜೊನಿ ಮೊಜೊ ಮೋಗ್ ಕರ್ತಾ ಮ್ಹಣ್.

ತೇಂಪ್ ಪಾಶಾರ್ ಜಾತಾಲೊ. ಆಮ್ಚ್ಯಾ ಮಧೆಂ ಸಳಾವಳ್ ವಾಡ್‌ಲ್ಲಿ. ಟ್ಯೂಶನ್ ಕಾಣ್ಫೆಂವ್ಕ್ ಮ್ಹಣ್ ತಾಚಾ ಘರಾ ವ್ಹೆತಾಲಿಂ. ತೊ ಮೊಜೆ ಸಾಂಗಾತಾ ಬಸೊನ್ ಇಂಗ್ಲೀಷ್ ಶಿಕಯ್ತಾನಾ ಮೊಜೆ ಮತಿಂತ್ ಮೋಗಾಚಿಂ ಮಧುರ್ ಚಿಂತ್ನಾಂ ವ್ಹಾಳ್ತಾಲಿಂ. ತಾಣೆ ಮೊಜೆಂ ಚಿಂತ್ನಾಂ ಪಾರ್ಕುನ್ ಕಿತೇಗೀ ಸವಾಲ್ ವಿಚಾರ್‌ಲ್ಲ್ಯಾಕ್ ಏಕ್‌ಚ್ ಪಾವ್ಟಿಂ ಜಾಗ್ ಜಾಲ್ಲ್ಯಾಬರಿಂ "ಕಿ, ಕಿತೆಂ ?" ಗಾಗೆವ್ನ್ ವಿಚಾರ್ಲೆಂ ಹಾಂವೆ.

"ತುಕಾ ಶಿಕಂವ್ಚ್ಯಾ ಬದ್ಲಾಕ್ ಆಮ್ಚ್ಯಾ ರೆಡ್ಯಾಚೆಂ ದೂಧ್ ಕಾಡ್ಚೆಂ ಅಧಿಕ್ ಬೊರೆಂ" ಹಾಸೊನ್‌ಂಚ್ ತೊ ಸಾಂಗ್ತಾನಾ ಹಾಂವ್ ಲಜೆನ್ ತಾಂಬ್ಡೆವ್ನ್.

"ವ್ಹಡ್ಲೊ ಮಾಸ್ಟರ್ ಶಿಕಂವ್ಕ್ ಬಸ್ಲಾ" ಮ್ಹಣ್ ಲೋವ್ ತಾಳ್ಯಾನ್ ಮ್ಹಣ್ತಾನಾ,

"ಆಲ್ಪರ ಸಂಘ ಅಭಿಮಾನ ಭಂಗ-ಮ್ಹಳ್ಳಿ ಗಾದ್ ಆಸಾ. ತಶಿಚ್ ತುಜಾ ಸಂಘಾವಿನ್ ಮೊಜಿಯೊ ಗತ್ ಜಾತಾ ಕೊಣಾ" ಮ್ಹಣ್ ಸಾಂಗಾತ್ ಲೋವ್ ಮೊಜೆ ಗಾಲ್ ಚಿರ್ಡಿತಾಲೊ ತೊ.

ತಾಚಿಂ ಬೊಟಾಂ ಮ್ಹಜಾ ಗಾಲಾಂಚೆರ್ ಚರ್ತ್ಯಾನಾ ಮಂಧುರ್ ಕಂಪನ್ ಜಾತಾಲೆಂ ಮ್ಹಜೆ ಕುಡಿಂತ್. ತಾಚೆ ಕುಡಿಚೆ ಉಬೆಕ್ ಹಾಂವ್ ಭೊಗ್ತಾಲಿಂ. ಮಂಧುರ್ ಚಿಂತ್ನಾಂ ಮತಿಂತ್ ತುಫಾನಾಂಚಿಂ ಲ್ಹಾರಾಂ ಉಟಯ್ತಾಲಿಂ.

ತಾಚೆ ಕೊಲೇಜ್ ಅಖೇರ್ ಕರ್ನ್ ಮುಖಾರ್ ಶಿಕೊಂಕ್ ತಾಂಕಿ ನಾಸ್ತಾನಾ ತೊ ಕಾಮಾಕ್ ಲಾಗ್‌ಲ್ಲೊ. ಪಿ. ಯು. ಸಿ. ಕರ್ನ್ ಹಾಂವ್ ಘರಾ ಬಸ್‌ಲ್ಲಿಂ. ಪಯ್ಲೆಂಚೆ ಬರಿ ಆಮಿ ಸಾಂಗಾತಾ ಮೆಳಾನಾತ್‌ಲ್ಲ್ಯಾಂವ್. ಎಕಾಮೆಕಾಚೊ ಆಮ್ಚ್ಯಾ ಮೊಗಾಚೊ ಬಾಂಧ್ ಕಾಜಾರಾಚಾ ಸಾಕ್ರಾಮೆಂತಾಂತ್ ಥಿರ್ ಕರುಂಕ್ ಉತಾರ್ ದಿಲ್ಲೆಂ. ತಾಚೆ ಪಾಟ್ಲ್ಯಾ ಭಯ್ಣಿಚೆಂ ಕಾಜಾರ್ ಜಾಲ್ಲೆಂಚ್ ಆಮ್ಚೆಂ ಕಾಜಾರ್ ಮ್ಹಣ್ ಖಂಡಿತ್ ಜಾವ್ನ್ ಭಾಸ್ ದಿಲ್ಲಿ. ತಾಚೆ ಭಯ್ಣಿಚೆಂ ಕಾಜಾರ್ ದೋತಿಕ್ ಲಾಗೊನ್ ಪಾಟಿಂ ಪಾಟಿಂ ಪಡೊನ್ ಯೆತಾನಾ, ಮ್ಹಜಾ ಪಪ್ಪಾ ಆನಿ ಮಾಮ್ಮಿನ್ ಮ್ಹಾಕಾ ಸಯ್ರಿಕ್ಯೊ ಸೊಧುಂಕ್ ಲಾಗ್ತಾನಾ ಹಾಂವೆ ಏಕ್ ದೀಸ್ ಮಾಮ್ಮಿ ಕಡೆನ್ ಉಗ್ತ್ಯಾನ್ ಸಾಂಗೊನ್ಂಚ್ ಸೊಡ್ಲೆಂ—

"ಮಾಮ್ಮಿ ಮ್ಹಜಾ ನವ್ರ್ಯಾಕ್ ಹಾಂವೆಂಚ್ ಸೊಧುನ್ ಕಾಡ್ಲಾ. ಹಾಂವ್ ಜೊನಿ ಕಡೆನ್ ಕಾಜಾರ್ ಜಾತಾಂ. ತೊಯೀ ಒಪ್ಲಾ ಆನಿ ತಾಚೆ ಭಯ್ಣಿಚೆಂ ಕಾಜಾರ್ ಘಟ್ ಜಾಲ್ಲೆಂಚ್ ಆಮ್ಚೆಂ ಕಾಜಾರ್."

ಆಯ್ಕೊನ್ ಮಾಮ್ಮಿಚ್ಯಾ ದೊಳ್ಯಾಂನಿ ಅಜ್ಯಾಪಾ ಸಾಂಗಾತಾ ಆತುರಾಯ್ ಭರ್‌ಲ್ಲಿ ಮ್ಹಣ್ ತಿಚೆಂ ತೋಂಡ್ ಪಳೆತಾನಾಂಚ್ ಮ್ಹಾಕಾ ಕಳ್‌ಲ್ಲೆಂ. ಕಿತ್ಯಾಕ್, ಮಾಮ್ಮಿ ಜೊನಿಕ್ ಬರೆಂ ಕರ್ನ್ ವಳ್ಕ್ತಾಲಿ ಆನಿ ಜೊನಿ ತಿಕಾ ಮೆಚ್ವಾಲ್ಲೊ. ಪುಣ್ ಹಿ ಖಬಾರ್ ಮಾಮ್ಮಿನ್ ಪಪ್ಪಾಕ್ ಸಾಂಗ್ತಾನಾ ಪಪ್ಪಾ ಸಗ್ಳೊಚ್ ಖುಂಬಾಳ್‌ಲ್ಲೊ.

"ಹಿಲ್ಡಾ, ತುಕಾ ಹಾಂವೆ ನೊವ್ರೊ ಸೊಧ್ಲಾ ಆನಿ ತುಜೆಂ ಕಾಜಾರ್ ಫೊರ್ವಾರಾಂ ಸನ್ವಾರಾ. ನೊವ್ರೊ ತುಜೊ ಕುವೈಟಾಂತ್ ಇಂಜಿನಿಯರ್. ತಯಾರಾಯ್ ಸುರು ಕರ್."

ಗಮಂಡ್ ತಾಳ್ಯಾನ್ ಸಾಂಗ್ಲೆಂ ಪಪ್ಪಾನ್ ಮ್ಹಾಕಾ.

"ಪಪ್ಪಾ, ಉಪ್ಕಾರ್ ಕರ್ನ್ ಅಶೆಂ ಕರಿನಾಕಾ. ಹಾಂವೆ ಜೊನಿಕ್ ಉತಾರ್ ದಿಲಾಂ. ಆಮಿ ದೊಗಾಂಯ್ ಮೋಗ್ ಕರ್ತಾಂವ್. ಆಮ್ಚೊ ಫುಡಾರ್ ಪಿಡ್ಕಾರ್ ಕರಿನಾಕಾ" ಲಾಲೆವ್ನ್ ರಡೊನ್ ಸಾಂಗ್ಲೆಂ ಹಾಂವೆ. ಪುಣ್ ಪಪ್ಪಾಚಾ ನಿಚೆವಾ ಮುಖಾರ್ ಮೊಜೆಂ ಕಾಂಯ್ಚ್ ಚಲ್ಲೆಂನಾ. ಮಾಮ್ಮಿನ್ ಜಾಯ್ತೆಂ ಸಮ್ಜಾಯ್ಲೆಂ ತರೀ ಪಪ್ಪಾ ಆಯ್ಕಲೊನಾ. ಆನಿ ಸಯ್ರಿಕೆಚಾ ಕಾಮಾಕ್ ಮುಖಾರ್ ಸರ್ಲೊಚ್ ತೊ.

ಖರಾರಾಚಾ ತೀನ್ ದಿಸಾಂ ಆದಿಂ ಹಾಂವ್ ಜೊನಿಕ್ ಸುಡಾಳ್ ಗಜಾಲ್ ಸಾಂಗ್ಯಾಂ ಮ್ಹಣ್ ಗೆಲಿಂ. ಬಾವ್ಲ್ಲೆಂ ಮೊಜೆಂ ತೋಂಡ್ ಆಪ್ಲ್ಯಾ ತಂವಾಳ್ಯಾನ್ ಪುಸಿತ್ತ್,

"ಕಿತೆಂ ಗಜಾಲ್, ಸಾಂಗ್ ಹಿಲ್ಡಾ" ಮ್ಹಳೆಂ ತಾಣೆ. ಹಾಂವೆ ರಡೊನ್ಂಚ್ ಸರ್ವ್ ಸಂಗ್ತಿ ತಾಕಾ ಸಾಂಗ್ತಾನಾ ಕಿತೆಂ ಜಾಪ್ ದಿಂವ್ಚಿ ಮ್ಹಣ್ ಕಳ್ಳೆಂನಾ ತಾಕಾ.

"ಹಿಲ್ಡಾ, ತುಂ ತುಜಾ ಘರಾ ಎಕ್ಲೆಂಚ್. ತಾಚೆ ವಯ್ರ್ ತುಮ್ಕಾಂ ಕಾಂಯ್ಚ್ ಉಣೆ ನಾ. ಪುಣ್ ಮೊಜಿ ಸ್ಥಿತಿ ತಶಿ ನಾ. ಮೊಜೆ ಪಾಟ್ಲೆಂ ಚೊವ್ಗಾಂ ಭಾಂವ್ಡಾಂ ಆಸಾತ್. ಕಾಜಾರಾಚೆ ಪ್ರಾಯೆಕ್ ಪಾವ್ಲ್ಲೆಂ ಭಯ್ಣ್ ಆಸಾ. ತಶೆಂ ಜಾಲ್ಲ್ಯಾನ್ ತುಜೆಲಾಗಿಂ ಮ್ಹಾಕಾ ಆತಾಂ ಕಾಜಾರ್ ಜಾಂವ್ಕ್ ಸಾಧ್ಯ್ಂಚ್ ನಾ. ಸಾಂಗಾತಾಚ್ ತುಕಾ ವಿಸ್ರೊಂಕ್‌ಯಿ ಮ್ಹಾಕಾ ಜಾಂವ್ಚೆಂ ನಾ. ಪುಣ್ ತುಜೊ ಬರೊ ಫುಡಾರ್ ಹಾಂವ್ ಮೊಜೆ ಖುಶೆ ಖಾತಿರ್ ಪಾಡ್ ಕರುಂಕ್‌ಯಿ ತಯಾರ್ ನಾ. ತುಕಾ ಕಶೆಂ ಬರೆಂ ದಿಸ್ತಾ ತಶೆಂ ಕರ್." ಮ್ಹಣ್ ಮೊಜೊ ಹಾತ್ ತಾಚಾ ಹದ್ರ್ಯಾಕ್ ಧಾಂಬುನ್ ಧರಿತ್ತ್ ಉಮಾಳ್ಯಾಂನಿ ಭರ್ಲ್ಲ್ಯಾ ಉತ್ರಾಂನಿ ಸಾಂಗಲಾಗ್ಲೊ ತೊ.

"ನಾ ಜೊನಿ, ತುಕಾ ಹಾಂವ್ ವಿಸ್ರೊಂಚೆಂ ನಾ, ಹಾಂವ್ ಪಪ್ಪಾಕ್ ಸಮ್ಜಾಯ್ತಾಂ ಜೊನಿ, ಮ್ಹಾಕಾ ತುಂ ಪಾತ್ಯ್" ಮ್ಹಣೊನ್ ತಾಚಾ ವೊಂಟಾಂಕ್ ವೋಂಟ್ ದೀವ್ನ್ ಅತ್ರೆಗಾನ್ ಚೆಂಪೊನ್ ತಾಕಾ ಸಮಾಧಾನ್ ಕರ್ನ್ ಘರಾ ಆಯ್ಲೆಂ ಹಾಂವ್.

ಘರಾ ಪಾವ್ಲ್ಲಿಂಚ್ ಪಪ್ಪಾಚ್ಯಾ ಪಾಯಾಂಕ್ ಪಡ್ಲಿಂ. ಪರಾತ್ಲ್ಯಾನ್ ಉಪ್ಕಾರ್ ಮಾಗ್ಲೊ ಹಾಂವೆ. ಮಮ್ಮಿನ್ ಜಾಯ್ತೆಂ ಸಾಂಗ್ಲೆಂ ತರೀ ಪಪ್ಪಾ ಮೊವಾಳಿಶ್ಯಾನಾ. ಪಪ್ಪಾಚಿ ಮಿಲಿಟ್ರಿಚಿ ರೂಲಿ ಮುಖಾರ್ ಮೊಜೆಂ ಆನಿ ಮಮ್ಮಿಚೆಂ ಕಾಂಯ್ಚ್ ಚಲ್ಲೆಂನಾ, ಆನಿ ಮೊಜೆ ಖುಶೆ ವಿರೋಧ್ ಪಪ್ಪಾನ್ ಕುವೈಟ್‌ಗಾರ್ ಇಂಜಿನಿಯರ್ ಜೊಕಿ ಕಡೆನ್ ಸನ್ವ್ರಾ ಮೊಜೆಂ ಖರಾರ್ ಕರ್ನ್ ಸೊಡ್ಲೆಂ.

ಖರಾರ್ ಜಾಲ್ಲ್ಯಾ ದುಸ್ರ್ಯಾಚ್ ದಿಸಾ ಜೊನಿ ಮ್ಹಾಕಾ ಮೆಳ್ತಾನಾ, ತಾಚೆ ದೊಳೆ ರಗ್ತಾ ರಂಗಾಂತ್ ಬದ್ಲಾಲ್ಲೆ. ಕ್ರೋಧಾನ್ ಭರ್ಲ್ಲೊ ತೊ ಸಗ್ಲ್ಯಾಚ್ ವಿರೂಪಿ ಜಾಲ್ಲೊ. ಹಾಂವೆ ನೀಜ್ ಸ್ಥಿತಿ ಸಮ್ಜಾಯಿಲ್ಲಿ ಜಾಲ್ಯಾರ್‌ಯಿ ತೊ ಆಯ್ಕ್ಯಾನಾ ಜಾಲೊ. ನಿಮಾಣೆ ತಾಚೆ ಕಡೆನ್ ಹಾಂವ್ ಪರಾತ್ಲ್ಯಾನ್—

“ಜೊನಿ ಮ್ಹಾಕಾ ಮಾಫ್ ಕರ್. ಚಲಿ ಅಬಲ್ ತುಮ್ಚ್ಯಾ ದಾದ್ಲ್ಯಾಂಚಿ ಜಾತ್ ಪ್ರಬಲ್. ದೆಕುನ್ಂಚ್ ಮೊಜೊ ಪಪ್ಪಾ ಮೊಜೆ ಖುಶೆ ವಿರೋಧ್ ಜಿಕ್ಲೊ ಆನಿ ಹಾಂವ್ ಸಲ್ವಾಲಿಂ. ಹಾಚೆ ಉಪ್ರಾಂತ್ ಹಾಂವ್ ತುಕಾ ಮೆಳ್ಚಿಂನಾ ಜೊನಿ. ಪುಣ್ ತುಂ ಹ್ಯಾ ಘಡ್ಯೆ ಮೊಜೆ ಥಂಯ್ ಸ್ವತಂತ್ರ್. ತುಕಾ ಕಶೆಂ ಜಾಯ್ ತಶೆಂ ಮ್ಹಾಕಾ ಆಜ್ ಗಳ್ಸಿ. ತುಂ ಮ್ಹಾಕಾ ಕಿತೆಂಯಿ ಕರ್ ಜೊನಿ” ಮ್ಹಣ್ ಉಮಾಳೊನ್ ಸಾಂಗ್ಲೆಂ ಹಾಂವೆ.

“ಜಾಯ್ತ್ ಹಿಲ್ಡಾ, ತುಜೆಂ ಜಿವಿತ್ ಸುಖಿ ಜಾಂವ್ದಿ. ತುಜಾ ಮೊಗಾಕ್ ಮೊಲಾಕ್ ಕಾಣ್ಘೆಂವ್ಚ್ಯಾ ತಿತ್ಲೊ ಗ್ರೇಸ್ತ್ ಹಾಂವ್ ಖಂಡಿತ್ ನ್ಹಯ್. ಪುಣ್ ತುಜಾ ಮೊಗಾಕ್ ವಿಕ್ಚ್ಯಾ ತಿತ್ಲೊ ದುಬ್ಳೊಯಿ ನ್ಹಯ್. ತುಂ ಸುಖಿ ಜಾ. ಪುಣ್ ಸಾಂಗಾತಾಚ್ ಇತ್ಲೆಂ ಉಡಾಸ್ ಧರ್, ಹಿಲ್ಡಾ ಆಜ್ ಹಾಂವ್ ರಡ್ಲೊಂ ತೆಂ ತುಂ ಪಳೆತಾಯ್. ತುಂವೀ ಏಕ್ ದೀಸ್ ಖಂಡಿತ್ ಜಾವ್ನ್ ರಡ್ತಲೆಂಯ್. ತೆಂ ಪಳೆಂವ್ಕ್ ಮಾತ್ರ್ ಹಾಂವ್ ಆಸ್ಚೊಂನಾ” ಅಶೆಂ ಕಸ್ಕೊಸೊನ್ ರಡೊನ್ ತೊ ಮೊಜೆ ಥಾವ್ನ್ ತಾಚ್ಯಾ ಘರಾ ಕುಶಿನ್ ಪಾಟಿಂ ಪಳೆನಾಶೆಂ ಚಲಾಲಾಗ್ಲೊ.

ಥೊಡ್ಯಾಚ್ ದಿಸಾಂನಿ ಮೊಜೆಂ ಕಾಜಾರ್ ಜಾಲೆಂ. ಹಾಂವ್ ಮೊಜಾ ನೊವ್ರ್ಯಾ ಸಾಂಗಾತಾ ಕುವೈಟಾಕ್ ಪಾವೊನ್ ದೋನ್ ವರ್ಸಾಂನಿ, ಏಕಾ

ಭುಗ್ರ್ಯಾಚಿ ಆವಯ್ ಜಾವ್ನ್ ಗಾಂವಾಕ್ ಆಯ್ಲಿಂ. ಮಾಮ್ಮಿಕಡೆನ್ ಜೊನಿ ಕಸೊ ಆಸಾ ಮ್ಹಣ್ ವಿಚಾರ್ಲೆಂ ಹಾಂವೆಂ.

"ಪ್ರುತಾ ಹಿಲ್ಡಾ, ತುಜಾ ಕಾಜಾರಾ ಉಪ್ರಾಂತ್ ಜೊನಿ ಸೊರ್ಯಾಚೊ ಗುಲಾಮ್ ಜಾಲಾ. ತ್ಯಾಚ್ ವರ್ವಿಂ ತಾಚೆಂ ಕಾಮ್‌ಯೀ ಉಸಾಳ್ಳೆಂ. ಥಂಯ್ ಹಾಂಗಾ ಗಡಂಗಾಂನಿ ಬಸೊನ್ ದೀಸ್ ಕಾಡ್ತಾ. ತೊ ಬೆಬ್ದೊ ಮ್ಹಣ್ ತಾಚಿ ಭಯ್ಣ್ ಕಡೆನ್ ಕೊಣೀ ಕಾಜಾರ್ ಜಾಂವ್ಕ್‌ಯೀ ಮುಖಾರ್ ಸರ್ನಾಂತ್. ತ್ಯಾ ಘರ್ಚಿ ಅವಸ್ತಾ ಚಿಂತ್ತಾನಾ ಮ್ಹಾಕಾ ದುಖ್ ಯೆತಾ" ಮ್ಹಣಾಲಾಗ್ಲಿ ಮಾಮ್ಮಿ. ಆಯ್ಕೊನ್ ಮ್ಹಾಕಾ ಅಜ್ಯಾಪ್ ಭಗ್ಲೆಂ. ಕಾಳ್ಜಾಂತ್ ವೊಡಾ ಕಠಿಣ್ ಥರಾಚೊ ಮಯ್ಪಾಸ್ ಜೊನಿ ವಿಶ್ಯಾಂತ್ ಉದೆಲೊ. ತಾಚಿ ಸಾಂಗಾತಾ ಪಾಶಾರ್ ಕೆಲ್ಲೊ ಥೊಡೊ ವೇಳ್ ನಿಯಾಳ್ತಾನಾ ತಾಚೊ ತೊ ಮಧುರ್ ಮೋಗ್ ವೊಡಾ ದೊಳ್ಯಾಂ ಮುಖಾರ್ ಖೆಳಾಲಾಗ್ಲೊ. ದುಸ್ರ್ಯಾಚ್ ದಿಸಾ ಜೊನಿಕ್ ಮೆಳೊಂಕ್ ಮ್ಹಣ್ ತಾಂಚಾ ಘರಾ ಗೆಲಿಂ ಹಾಂವ್. ಭಾಯ್ಲ್ಯಾ ಸೊಪ್ಯಾರ್ ಮಾಂದ್ರಿರ್ ನಿದೊನ್ ಆಸ್'ಲ್ಲ್ಯಾ ತಾಕಾ ಪಳೆತಾನಾ ಮೊಜೆಬ್ ದೊಳೆ ಮ್ಹಾಕಾ ಪಾತ್ಯೆನಾ ಜಾಲೆ. ಕೊಲೇಜಿಂತ್ಲೊ ಚಾಂಪಿಯಾನ್' ಜೊನಿ, ಹಾಡಾ ಕಾತಿರ್, ವಾಡ್'ಲ್ಲ್ಯಾ ಖಾಡಾನ್ ಸೊರೊ ಪಿಯೆಂವ್ನ್ ಸುಜ್'ಲ್ಲ್ಯಾ ತೋಂಡಾನ್, ಪಿಕ್'ಲ್ಲ್ಯಾ ಕೇಸಾಂನಿ ವಿದ್ರೂಪ್ ದಿಸಾಲಾಗ್ಲೊ ಮ್ಹಾಕಾ. ತಾಚೆ ಅರ್ಧೆ ಧಾಂಪ್'ಲ್ಲೆ ದೊಳೆ ಬಿಂಡ್ಯಾ ಬರಿ ತಾಂಬ್ಯೆ ದಿಸ್ತಾಲೆ,

"ಜೊನಿ, ಉಟ್ ಜೊನಿ" ಲೋವ್ ಜಾಗಯ್ಲೆಂ ಹಾಂವೆಂ. ಅಮಾಲಾಚೆ ನಿದೆರ್ ಆಸ್'ಲ್ಲ್ಯಾ ತಾಕಾ ತುಜೊ ತಾಳೊ ಆಯ್ಕಾಲೊನಾ. ತಾಚಾ ಆಂಗಾಕ್ ಹಾತ್ ಲಾವ್ನ್,

"ಜೊನಿ, ಆಳಿ ಹಾಂವ್ ಹಿಲ್ಡಾ ಆಯಲ್ಯಾಂ" ಮ್ಹಣ್ ಚಿಕ್ಕೆಶಿಂ ದೊಂಕ್ಯೆನ್ ಸಾಂಗ್ತಾನಾ, ಲೋವ್ ದೊಳೆ ಉಗ್ತೆ ಕೆಲೆ ತಾಣೆ, ತೊಂಡಾಂತ್ಲ್ಯಾನ್ ಮಾಚ್ರೆ ಸೊರ್ಯಾಚೊ ವಾಸ್ ಉಬ್ದೇಸ್ ಹಾಡಿಲಾಗ್ ಮ್ಹಾಕಾ.

"ಹಿಲ್ಡಾ, ತುಂ ಹಾಂಗಾ ಕಿತ್ಯಾಕ್ ಆಯಲ್ಯಾಂಯ್? ಮೊಜಿ ನಿಂದಾ ಕರುಂಕ್? ಮ್ಹಾಕಾ ಹಳ್ಕಿಲ್ಲೆಂ ಪಾವಾನಾತ್'ಲ್ಲ್ಯಾಕ್ ಆತಾಂ ಮೊಜೊ

ಕಿಟ್ಲ್ಯಾಯೊ ಕರುಂಕ್ ಆಯ್ಲ್ಯಾಂಯ್?" ಕಠೋರ್ ರೀತಿನ್ ವಿಚಾರ್ಲೆಂ ಜೊನಿನ್. ಬೆಬ್ದೊ ಜಾವ್ನ್ ಆಸ್‌ಲ್ಲ್ಯಾ ತಾಚೆಕಡೆನ್ ಆತಾಂ ಕಾಂಯ್ಚ್ ಉಲಂವ್ಚೆಂ ಬೊರೆಂ ನ್ಹಯ್ ಮ್ಹಣ್ ಚಿಂತುನ್, "ಫಾಲ್ಯಾಂ ಪಾಳ್ಯಾಂ ಜೊನಿ, ಉಪ್ಕಾರ್ ಕರ್ನ್ ಪಿಯೆನಾಕಾ" ಮ್ಹಣ್ ಸರಾರಾಂ ಮೊಜಾ ಘರಾ ಕುಶಿನ್ ಮೆಟಾಂ ಕಾಡ್ಲಿಂ ಹಾಂವೆ. ರಾತ್ ಮೊಜಿ ಸಗ್ಳಿ ಓಸಾಂತರ್ ಜಾತಾ ತಶೆಂ ಭೊಗ್ಲೆಂ ಮ್ಹಾಕಾ.

ದುಸ್ರ್ಯಾ ದಿಸಾ ಸಕಾಳಿಂ ಹಾಂವ್ ಮಾರ್ಕೆಟಿಕ್ ವ್ಹೆತಾನಾ, ಮಾರ್ಗಾರ್ ಲಕೊನ್, ಲಕೊನ್ ಯೆಂವ್ಚ್ಯಾ ಜೊನಿಕ್ ಪಳೆವ್ನ್ ಭಿರ್ಮೊತ್ ದಿಸ್ಲಿ ಮ್ಹಾಕಾ.

"ಕಸಲಿ ಗತ್ ಜಾಲಿ ಜೊನಿ ತುಜಿ? ಕಿತ್ಯಾಕ್ ಅಶೆಂಯ್ ಕರ್ತಾಯ್?" ವಿಚಾರ್ಲೆಂ ಹಾಂವೆ ಮಾರ್ಗಾನ್ ಚಲ್ಚ್ಯಾ ಲೊಕಾಚೆಂ ಗಣ್ಣ್ ಕರಿನಾಶೆಂ. ತೊ ಹಾಸ್ಲೊ ಆನಿ;

"ಹಿಲ್ಡಾ, ತುಜೆಕಡೆನ್ ಆಸ್ಲ್ಯಾರ್ ಮ್ಹಾಕಾ ಧಾ ರುಪಯ್ ದಿಶಿಗೀ?" ದೈನತೆನ್ ತೊ ವಿಚಾರ್ತಾನಾ ಸೊಸುಂಕ್‌ಚ್ ತಾಂಕ್ಲೆಂನಾ ಮ್ಹಾಕಾ.

"ಜೊನಿ, ತುಂ ಅಶೆಂ ಪಿಯೆನಾಕಾ ಜೊನಿ, ಉಪ್ಕಾರ್ ಕರ್ನ್ ತುಜೆಂ ಜೀವನ್ ಓಡ್ಯಾರ್ ಕರಿನಾಕಾ. ತುಕಾ ಇತ್ಲೆಂ ಶಿಕಾಪ್ ಆಸೊನ್, ಬುಧ್ವಂತ್ ಮ್ಹಣ್ ನಾಂವಾಡ್‌ಲ್ಲ್ಯಾ ತುಂವೆ ಅಶೆಂ ಚಲ್ಚೆಂ ಸಮಾ ನ್ಹಯ್ ಜೊನಿ. ಹಾಂವ್ ಸದಾಂಚ್ ತುಕಾ ಚಿಂತ್ತಾಂ. ಪ್ಲೀಸ್ ಜೊನಿ, ತುಂ ಬರೊ ಜಾ ಆನಿ ಸೊರೊ ಪಿಯೆನಾಕಾ ಪ್ಲೀಸ್" ಮ್ಹಣ್ ಸಾಂಗ್ಲೆಂ ಹಾಂವೆ.

"ತುಜೊ ಸೆರ್ಮಾಂವ್ ಆಯ್ಕೊಂಕ್ ಮ್ಹಾಕಾ ನಾಕಾ, ದಿತಾಯ್ ಜಾಲ್ಯಾರ್ ಧಾ ರುಪಯ್ ದಿ. ನಾ ತರ್ ಹಾಂವ್ ಚಲ್ಲೊಂ" ಮ್ಹಣಾತ್ ಮುಖಾರ್ ಮೇಟ್ ಕಾಡ್ತಾನಾ ಹಾಂವೆ ಪೊಕೆಟಿಂತ್ಲೆ ಶೆಂಬೊರಾಂಚೆ ದೋನ್ ನೋಟ್ ತಾಚಾ ಹಾತಾಂತ್ ಚೆಪುನ್ ಮುಖಾರ್ ಮೆಟಾಂ ಕಾಡ್ಲಿಂ.

"ತುಕಾ ದೇವ್ ಬರೆಂ ಕರುಂ" ಮ್ಹಣಾತ್ ಲಕೊನ್ ಲಕೊನ್ ತೊ ಚಲೂಂಲಾಗ್ಲೊ. ಮೊಜೆಂ ಕಾಳಿಜ್ ಭೆಸಾಂ ಜಾತಾ ತಶೆಂ ಭೊಗ್ಲೆಂ ಮ್ಹಾಕಾ.

ಎಕಾ ಮಹಿನ್ಯಾ ಉಪ್ರಾಂತ್ ಹಾಂವ್ ಪರ್ತುನ್ ಕಂವ್ಯೆಟಾಕ್ ಪಾವ್ಲಿಂ ಆನಿ ದೇಡಾ ವರ್ಸಾನ್ ಆನ್ಯೇಕಾ ಭುರ್ಗ್ಯಾಚಿ ಆವಯ್ ಜಾಲಿಂ. ಮೊಜಾ ಕುಟ್ಮಾಚೆಂ ಜೀವನ್ ಬೊರ್ಯಾ ರೀತಿನ್ ಸಂತೊಸಾನ್ ಚಲ್ತಾಲೆಂ ತರೀ ಹಾಂವ್ ಮತಿಂತ್ಚ್ ಜೊನಿ ವಿಶಿಂ ಚಿಂತುನ್ ಖರ್ಗಾತಾಲಿಂ. ಮೊಜಾ ಪತಿ ಕಡೆನ್ ಸಾಂಗೊನ್, ಹಾಂವೆ ಜೊನಿಕ್ ಏಕ್ ವೀಜಾಯೀ ತಯಾರ್ ಕರ್ನ್ ದೋನ್ ಮಹಿನ್ಯಾಂಚೆ ರಜೆರ್ ಗಾಂವಾಕ್ ಪಾವ್ಲಿಂ. ಘರಾ ಪಾವ್ಲ್ಲಿಂಚ್ ಜೊನಿ ವಿಶಿಂ ವಿಚಾರ್ಲೆಂ ಹಾಂವೆ ಮಾಮ್ಮಿ ಕಡೆನ್.

"ಪುತಾ ಹಿಲ್ಡಾ, ಜೊನಿ ಪಯ್ರ್ ಮೇಯಾಚೆ ದೋನ್ ತಾರ್ಕೆರ್ ಸೊರೊ ಪಿಯೆವ್ನ್ ನಿದ್ಲ್ಲೊ ಸಕಾಳಿಂ ಉಟ್ಲೊಚ್ ನಾ, ತಾಚೆಂ ಜೀವನ್ ಸತ್ಯಾನಾಸ್ ಜಾಲೆಂ." ತಿಣೆ ಸಾಂಗ್ತಾನಾ ಹಾಂವ್ ಕಳ್ವಳೊನ್ ರಡ್ಲಿಂ.

ದುಸ್ರ್ಯಾ ದೀಸ್ ಆಲ್ಮ್ಯಾಂಚೊ ದೀಸ್ ಜಾಲ್ಲ್ಯಾನ್ ತಾಚಾ ಅತ್ಮ್ಯಾಕ್ಯೀ ಮಿಸ್ ದೀವ್ನ್ ತಾಚಾ ಫೊಂಡಾ ಸರ್ಶಿನ್ ಉಭಿಂ ರಾವ್ತಾನಾ ತಕ್ಲಿ ಘುಂವೊನ್ ಪಡ್ತಾಂ ತಶೆಂ ಭೊಗ್ಲೆಂ ಮ್ಹಾಕಾ. ಪತ್ಯಾರ್ನ್ ಮ್ಹಾಕಾ ಉಡಾಸ್ ಆಯ್ಲೊ ಜೊನಿನ್ ಸಾಂಗ್ಲ್ಲ್ಯಾ ಉತ್ರಾಂಚೊ –

"ಹಿಲ್ಡಾ, ಆಜ್ ಹಾಂವ್ ರಡ್ಲೊಂ ಆನಿ ತುಂವೆ ಪಳೆಲೆಂಯ್. ಉಡಾಸ್ ದವರ್ ತುಂವೀ ಏಕ್ ದೀಸ್ ರಡ್ತೆಲೆಂಯ್ ತೆಂ ಪಳೆಂವ್ಕ್ ಮಾತ್ರ್ ಹಾಂವ್ ಆಸ್ಚೊಂನಾ" ತೊ ಅಣ್ಕ್ಯಾನ್ ಸಾಂಗ್ತಾ ತಶೆಂ ಭೊಗ್ಲೆಂ ಮ್ಹಾಕಾ. ಹಾಂವ್ ಹುಸ್ಕ್ಯಾರೊನ್ ರಡಾತ್ನಾ ತಾಚಾ ಅತ್ಮ್ಯಾಕ್ ಶಾಂತಿ ಮಾಗೊನ್ ಫೊಂಡಾರ್ ತಾಚ್ಯಾ ವಾತಿ ಪೆಟವ್ನ್ ಘರಾ ಕುಶಿನ್ ಜಡಾಯೆಚಿಂ ಮೆಟಾಂ ಕಾಡುಂಕ್ ಲಾಗ್ಲಿಂ.

2. ಬಸ್ಸ್ ಸ್ಟೋಪಾಂತ್ಲಿ ಚಲಿ

ಲಜಪತ್ ನಗರಾ ಥಾವ್ನ್ ಕೋನೌಟ್ ಸರ್ಕಲಾಕ್ ವ್ಹಚಾ ಬಸ್ಸಾಕ್ ರಾಕೊನ್ ರಾವ್‌ಲ್ಲೊಂ ಹಾಂವ್. ಬಸ್ಸ್ ಸ್ಟೋಪಾಂತ್ ಚಡ್ತಿಕ್ ಲೋಕ್ ನಾತ್‌ಲ್ಲೊ ಜಾಲ್ಯಾನ್ ದೀಷ್ಟ್ ಮೊಜಿ ಸವಯೆಚಾ ಅನ್ಭೋಗಾನ್ ಸ್ಟೋಪಾಂತ್ ಆಸ್‌ಲ್ಲ್ಯಾ ಹರ್ಯೇಕಾಲ್ಯಾಕ್ ತುಕ್ತಾಲಿ.

ಅಚಾನಕ್ ಮೊಜಿ ದೀಷ್ಟ್ ಸಾಧಾರಣ್ 20–22 ವರ್ಸಾಂಚಾ ಸಲ್ವಾರ್ ಕಾಮಿಜ್ ಘಾಲ್ನ್ ಉಭಿ ಆಸ್‌ಲ್ಲ್ಯಾ ಚಲಿಯೆಚೆರ್ ಕೇಂದ್ರೀಕೃತ್ ಜಾಲಿ. ಹಾಕಾ ಹಾಂವೆ ಖಂಯ್ಸರ್‌ಗೀ ಪಳೆಯ್ಲ್ಲಾಂ ಮ್ಹಳ್ಳೊ ಉಡಾಸ್ ಮತಿಕ್ ಆಯ್ಲೊ. ತೆಂಚ್ ಉರುಟ್ ತೋಂಡ್, ಲಾಂಬ್ ಕೇಸ್ ಗೊರ್ಯೆ ಗಾಲ್, ತೀಕ್ಷ್ಣ ದೀಷ್ಟ್. ಸಾಡೆ ಪಾಂಚ್ ಫುಟ್ ಲಾಂಬಾಯೆರ್. ಸಗ್ಳ್ಯಾಂಚಾಕೀ ವ್ಹರ್ತೆಂ ತಾಚೆ ಉಜ್ವ್ಯಾ ದೊಳ್ಯಾಚೆ ದಾವ್ಯಾ ಕುಶಿನ್ ನಾಕಾ ಥಾವ್ನ್ ದೇಡ್ ಇಂಚ್ ಪಯ್ಸ್ ಜಲ್ಮಾ ಥಾವ್ನ್ ಅಯಿಲ್ಲೊ ಕಾಳೊ ತಿಬೊ. ಹ್ಯೆ ಚಲಿಯೆಕ್ ಹಾಂವೆ ಖಂಯ್ಸರ್‌ಗೀ ಪಳೆಯ್ಲ್ಲಾಂ ಮ್ಹಳ್ಳೆಂ ಖಂಡಿತ್. ಉಗ್ಡಾಸಾಚಿ ಕೊವ್ಳಿ ಚಿಂತ್ನಾಂ ಸೊಡಂವ್ಕ್ ಲಾಗ್ಲೊಂ. ತಿತ್ಲ್ಯಾರ್ ಬಸ್ಸ್ ಅಯ್ಲ್ಲೆಂ ಜಾಲ್ಯಾನ್ ಮೊಜೆ ಸಾಂಗಾತಾ ಆಸ್ಚ್ಯಾ ಗುಪ್ತಾಚಾರಿಕ್ ದೊಳ್ಯಾ ಭಾಷೆನ್ ಗುಪ್ತ್ ಸಂಕೇತ್ ದೀವ್ನ್ ತ್ಯೆ ಚಲಿಯೆಚೊ ಪಾಟ್ಲಾವ್ ಕರ್ ಆನಿ ಹೆಡ್ ಕ್ವಾಟರ್ಸಾಕ್ ಆಪವ್ನ್ ಹಾಡ್ ಮ್ಹಳ್ಳೊ ಆದೇಶ್ ದೀವ್ನ್ ಬಸ್ಸಾರ್ ಚಡ್ಲೊಂ ಹಾಂವ್. ಬಸ್ಸಾರ್ ಬಸ್ಲ್ಯಾರ್‌ಯೀ ಮೊಜೆಂ ಚಿತ್ತ್ ತ್ಯೆ ಚಲಿಯೆಕ್ ಖಂಯರ್ ತರೀ ಥೊಡ್ಯಾ ದಿಸಾಂ ಆದಿಂ ಪಳೆಯ್ಲ್ಲಾಂ ಮ್ಹಳ್ಳೆಂ ಖಚಿತಾಯೆನ್ ಮ್ಹಾಕಾ ಸಾಂಗೊಂಕ್ ಲಾಗ್ಲೆಂ: ಹೆಡ್ ಕ್ವಾಟರ್ಸಾಕ್

ಪಾವ್ಲ್ಲೋಚ್ ಕ್ರೈಮ್ ಸೆಕ್ಷನಾಚಾ ಇನ್ಸ್‌ಪೆಕ್ಟರಾಕ್ ಆಪಯ್ಲೊ ಹಾಂವೆ ಆನಿ ಕ್ರೈಮ್ ಸೆಕ್ಷನಾಂತ್ ರೆಕೊರ್ಡಾಂತ್ ಆಸ್ಚ್ಯಾ ಪೂರಾ ಸ್ತ್ರೀಯಾಂಚಾ ಫೊಟೊಂಚಿ ಫಾಯ್ಲಾಂ ಹಾಡುಂಕ್ ತಾಕಿದ್ ದಿಲಿ,

ತಾಣೆ ಹಾಡ್ನ್ ದಿಲ್ಲ್ಯಾ ಧಾ ಪಾಯ್ಲಾಂತ್ಲ್ಯಾ ಏಕೇಕ್ಚ್ಯಾ ಫೊಟೊ ಚೇತ್ ದೀವ್ನ್ ಪಳೆಂವ್ಕ್ ಲಾಗ್ಲೊಂ ಹಾಂವ್. ಸಾಧಾರ್ಣ್ ಏಕಾ ವೊರಾ ಭಿತರ್ ಪಾಂಯ್ಶಿಂ ಫೊಟೊ ಪಳೆವ್ನ್ ಜಾಲ್ಲ್ಯಾ ತರೀ ಬಸ್ಸ್ ಸ್ಟೋಪಾಂತ್ಲ್ಯಾ ಚಲಿಯೆಕ್ ತಾಳ್ ಪಡ್ಚ್ಯಾ ಏಕ್‌ಚ್ ಏಕ್ ಫೊಟೊ ಮ್ಹಾಕಾ ಮೆಳ್ಯಾನಾ. ಲ್ಹಾನ್ ಚೂಕಿ ಕೆಲ್ಲ್ಯಾ ಪೊಕೆಟ್ ಮಾರ್ಚ್ಯಾ ಸೆಕ್ಷನಾಚ್ಯಾ ಇನ್ಸ್‌ಪೆಕ್ಟರಾನ್ ದಿಲ್ಲ್ಯಾ ಫಾಯ್ಲಾಂತ್ಲ್ಯಾ ಫೊಟೊ ಪಳೆಲ್ಯಾ. ತಾಂತುನ್‌ಯೀ ಹ್ಯಾ ಚಲಿಯೆಚೊ ಫೊಟೊ ಮೆಳ್ಯಾನಾ. ಢಕಾಯಿತ್ ಆನಿ ಮರ್ಡರ್ ಫೊಟೊ ಕೇಸ್ ಫ್ಯಾಲಾಂ ಪಳೆಂವ್ಕ್ ಲಾಗ್ಲೊಂ. ತಾಂತೂನ್‌ಯೀ ಕಾಂಯ್ಚ್ ಪ್ರಯೋಜನ್ ಜಾಲೆಂನಾ. ತಕ್ಲಿ ಏರ್ರ್ಯಾರ್ ಜಾತಾ ತಶೆಂ ಭೊಗ್ಲೆಂ. ಮೊಜೊ ಉಡಾಸ್ ಇತ್ಲೊ ಉಣೊ ಜಾಲೊಗೀ? ಮ್ಹಾಕಾಚ್ ಶಿರಾಪ್ ಘಾಲುಂಕ್ ಲಾಗ್ಲೊಂ ಹಾಂವ್! ಕಂಪ್ಯೂಟರ್ ಮೆಮೊರಿ ಲೋಬೊ ಮ್ಹಣ್ ಪ್ರಸಿದ್ಧ್ ಜಾಲ್ಲ್ಯಾ ಮೊಜಿ ಅವಸ್ಥಾ ಅಶಿ ಜಾಂವ್ಚಿ ಮ್ಹಳ್ಯಾರ್! ಮೊಜೆ ಥಂಯ್ಚ್ ರೋಗ್ ಆಯ್ಲೊ ಮ್ಹಾಕಾ. ನಾ, ಖಂಡಿತ್ ಜಾವ್ನ್ ಹೆ ಚಲಿಯೆಚಿ ಚರಿತ್ರ ಸೊಧುನ್ ಕಾಡ್ತಲೋಚ್ ಮ್ಹಳ್ಳ್ಯಾ ಹಟಾಕ್ ಪಡ್ಲೊಂ. ಸ್ಮಗ್ಲರ್ ಆನಿ ದೇಶ್ ದ್ರೋಹಿ ಗೂಢಚಾರಿ ಬಾಯ್ಲಾಂಚಿ ಫೊಟೊ ಫ್ಯಾಲಾಂ ಹಾಡಯ್ಲಿಂ. ತಾಂತುನ್ ಕಾಂಯ್ಚ್ ಬೊರೆಂಪಣ್ ಜಾಲೆಂನಾ. ವೇಶ್ಯಾ, ಕೋಲ್ ಗರ್ಲ್, ವ್ಯಭಿಚಾರಿ ಬಾಯ್ಲಾಂಚಾ ಫೊಟೊ ಫ್ಯಾಲಾಂತ್‌ಯೀ ಕಾಂಯ್ಚ್ ಮೆಳ್ಳೆಂನಾ ಮ್ಹಾಕಾ. ಮೊಜಿ ತಕ್ಲಿಚ್ ಪಿಸಾಂತೂರ್ ಜಾವ್ನ್ ಆಯ್ಲಿ. ಯೆದೊಳ್‌ಚ್ ಮೊಜಾ ಮೆಜಾ ವಯ್ರ್ ಕಾಂಯ್ ಸಾಟ್ ಫ್ಯಾಲಾಂತ್ಲ್ಯಾ ತೀನ್ ಹಜಾರ್ ಫೊಟೊ ಹಾಂವೆ ಪಳೆವ್ನ್ ಜಾಲ್ಲ್ಯಾ. ಮೇಜ್ ಸಗ್ಳೆಂ ಫ್ಯಾಲಾಂನಿ ಭರೂನ್ ಗೆಲ್ಲೆಂ. ಕಿತೆಂ ಕರುಂ. ಕಶೆಂ ಸೊಧುನ್ ಕಾಡುಂ ಮ್ಹಳ್ಳೆಂ ಮ್ಹಾಕಾ ಸಮ್ಜಾನಾ ಜಾಲೆಂ. ಆನಿ ಕಸಲೀಂಯಿ ಫೊಟೊ ಫ್ಯಾಲಾಂ ಆಸಾತ್‌ಗೀ ಮ್ಹಣ್ ಮಿಸಲೇನಿಯಸ್ ಕ್ರೈಮ್ ಸೆಕ್ಷನ್ ಇನ್ಸ್‌ಪೆಕ್ಟರಾಕ್ ಆಪವ್ನ್ ವಿಚಾರ್ತಾನಾ,

"ಆನಿ ಫೊಟೊ ಆಸ್ಚೊ, ಪೂರಾ ವೆಳಕ್ ನಾಸ್ತಾನಾ ಪುರಂಲ್ಲ್ಯಾಂಚೊ ಮಾತ್ರ್ ಶ್ರಿಮಾಯಚ್ ಜೀವ್. ಆಸ್ಲ್ಲ್ಯಾಂಚಿಂ ಪೂರಾ ಫೈಲಾಂ ತುಂವೆ ಪಳೆವ್ನ್ ಜಾಲಿಂ ಸಾಬ್" ಮ್ಹಣ್ ಹಾಸೊನ್ ಸಾಂಗ್ತಾನಾ ತಾಕಾ ಜಿವೊಂಟ್ಲಿ ಛಾವ್ಯಾಂ ಆನಿ ತಾಚಿ ಫೊಟೊ ತಾಂತುನ್ ಘಾಲ್ಯಾಂ ಮ್ಹಣ್ ಭೊಗ್ಲೆಂ.

ಸಾಧಾರ್ಣ್ 25 ವರಾಂ ಭಿತರ್ ರೆಕೊರ್ಡಾಂತ್ ಆಸ್ಲ್ಲ್ಯಾ ಪೂರಾ ಫೊಟೊ ಪಳೆವ್ನ್ ಹ್ಯಾ ಬಸ್ಸ್ ಸ್ಟೋಪಾಂತ್ಲ್ಯಾ ಚಲಿಯೆಕ್ ಸರಿ ಜಾಂವ್ಚಿ ಏಕ್ಟ್ ಏಕ್ ಫೊಟೊ ಮೆಳಾನಾತ್ಲ್ಲಿ ಪಳೆವ್ನ್ ಬೆಜಾರಾಯೆರ್ ಸಾಂಗಾತಾಚ್ ಕಠಿಣ್ ರಾಗ್ ಆಯ್ಲೊ ಮ್ಹಾಕಾ.

ತಿತ್ಲ್ಯಾರ್ ಮೊಜೊ ಗುಪ್ತಾಚಾರಿ ಭಿತರ್ ರಿಗ್ಲೊಚ್.

"ಕಿತೆಂ ಖಬಾರ್ ?" ವಿಚಾರ್ಲೆಂ ಹಾಂವೆ.

"ಸಾರ್ ತೆಂ ಚೆಡುಂ ತುಂ ಬಸ್ಸಾರ್ ಚಡ್ಲ್ಯಾ ಉಪ್ರಾಂತ್ ಲಾಗ್ಸಿಲ್ಯಾ ಎಕ್ಲ್ಯಾ ಕಡೆನ್ ಎಕಾ ಕಾಗ್ದಾ ಕುಡ್ಕ್ಯಾರ್ ಆಸ್ಲ್ಲೊ ಏಕ್ ಎಡ್ರೆಸ್ ದಾಕವ್ನ್ ಕಿತೆಂಗೀ ವಿಚಾರ್ತಾಲೆಂ. ಹಾಂವೆ ಲೋವ್ ವಚೊನ್ ತ್ಯಾ ದಾದ್ಲ್ಯಾ ಮನ್ಯಾಚಾ ಹಾತಾಂತ್ ಆಸ್ಚೊ ಎಡ್ರೆಸ್ ವಾಂಕ್ಡ್ಯಾ ದೊಳ್ಯಾಂನಿ ಪಳೆಲೊ. ಅಜ್ಯಾಪ್ ಭೊಗ್ಲೆಂ ಮ್ಹಾಕಾ. ತಾಂತುನ್ ತುಜೆಂಚ್ ನಾಂವ್ ಆನಿ ಎಡ್ರೆಸ್ ಬರವ್ನ್ ಆಸ್ಲ್ಲೊ ತೆಂ ಪಳೆಲ್ಲೆಂಚ್ ತ್ಯಾ ಚಲಿಯೆಕ್ ಹಾಂವೆ ಮೊಜೆ ಕುಶಿನ್ ಆಪವ್ನ್ ಹ್ಯಾ ಎಡ್ರೆಸಾರ್ ಆಸ್ಚ್ಯಾ ಮನ್ಶ್ಯಾಕ್ ಹಾಂವ್ ಜಾಣಾ. ತುಕಾ ಥಂಯ್ಸರ್ ಪಾಯ್ತಾಂ ಮ್ಹಣ್ ಸಾಂಗ್ಲೆಂ ಆನಿ ಆತಾಂ ತಿಕಾ ಭಾಯ್ಲ್ಯಾ ವಿಸಿಟರ್ಸ್ ರೂಮಾಂತ್ ಬಸಯ್ಲ್ಯಾ. ಕಿತೆಂ ಕರಿಜಾಯ್ ?" ಮ್ಹಣ್ ವಿಚಾರಿಲಾಗ್ಲೊ ತೊ.

ಮೊಜೊ ಎಡ್ರೆಸ್! ತ್ಯಾ ಚಲಿಯೆಲಾಗಿಂ! ಅಜ್ಯಾಪ್ ಜಾಲೆಂ ಮ್ಹಾಕಾ. ಕಿತೆಂ ತರೀ ಆಸಾಜಾಯ್ಚ್. ಹಾಂವೆ ಚಿಂತ್ಲ್ಲೆಂ ಶಾರ್ಕೆಂ ಜಾಲೆಂ. ಹ್ಯಾ ಚಲಿಯೆಕ್ ಖಂಯ್ಸರ್‌ಗೀ ಪಳೆಲಾಂ ಮ್ಹಳ್ಳೆಂ ಖಚಿತ್ ಜಾಲೆಂ. ತಿಚೆಂ ಸಮಾ ವಿಚಾರಣ್ ಕರ್ನ್ ಮೊಜೊ ಆಡ್ತೇಜ್ ವ್ರಾಂಚೊ ಮೊಲಾಧಿಕ್ ವೇಳ್ ಪಾಡ್ ಕೆಲ್ಯಾ ತಿಕಾ ಸೊಡುಂಕ್ ನಜೊ ಮ್ಹಳ್ಳೊ ಘಟ್ಟ್ ಇರಾದೊ

ಮುತಿಂತ್ ಧರ್ನ್ "ತಾಕಾ ಭಿತರ್ ಧಾಡ್" ಮ್ಹಣ್ ಗುಪ್ತಾಚಾರಿಕ್ ಸಾಂಗೊನ್ ಮೊಜೆಂ ಯುನಿಫೊರ್ಮ್ ಘಾಲ್ನ್ ಕದೆಲಾರ್ ಬಸ್ಲೊಂ.

ಪಾಂಚ್ ಮಿನುಟಾಂ ಭಿತರ್ ತಿ ಚಲಿ ಮೊಜಾ ರೂಮಾ ಭಿತರ್ ರಿಗ್ಲಿ. ತೋಂಡ್ ಗಂಭೀರ್ ಕರ್ನ್, "ಕೋಣ್ ತುಂ ? ಮೊಜೊ ವಿಳಾಸ್ ತುಕಾ ಕಸೊ ಮೆಳ್ಳೊ ? ತುಜೆಂ ನಾಂವ್ ಕಿತೆಂ ? ಕಿತೆಂ ಕಾಮ್ ಕರ್ತಾಯ್ ? ಸತ್‌ಚ್ ಸಾಂಗ್, ನಾ ತರ್ ಜಾಲೆಂ ತುಕಾ ಪಾಟಿಂ ವ್ಹಚೊಂಕ್ ಕಷ್ಟ್ ಜಾತೆಲ" ಮ್ಹಣ್ ಏಕಾ ಪಾಟ್ಲ್ಯಾನ್ ಏಕ್ ಸವಾಲಾಂಚೊ ದಾಳೊಚ್ ಉಭಿ ರಾವ್‌ಲ್ಲ್ಯೆ ತಿಚೆರ್ ಕಠೋರ್ ತಾಳ್ಯಾನ್ ಘಾಲ್ತಾನಾ ಸಗ್ಳಿಚ್ ಘಾಮೆವ್ನ್ ಕಾಂಪೊಂಕ್‌ಲಾಗ್ಲಿ ತಿ.

ತಿಚೊ ತೋಂಡಾಚೊ ಥಾರೊಚ್ ಬದ್ಲೊನ್ ಗೆಲೊ. ವೊಗಿಚ್ ಉಭಿ ರಾವ್‌ಲ್ಲ್ಯಾ ತಿಕಾ. "ಜಾಪ್ ದಿತಾಯ್ಗಿ ವೆಗಿಂ ಯಾ ದುಸ್ರೆಂ ಕಿತೆಂಯೀ ಕರಿಜಾಯ್ ?" ಪತ್ರ್ಯಾನ್ ಧೆಂಕ್ಣೊ ಘಾಲ್ತಾನಾ ಸಗ್ಳಿಚ್ ಆಕಾಂತ್ಲಿ ತಿ.

"ಮೊಜೆಂ ನಾಂವ್ ಜೆನೆಟ್" ಕಾಂಪೆರ್ಯಾ ತಾಳ್ಯಾನ್ ಮುಂದರ್ಸಿಲೆಂ ತಿಣೆ. "ತುಕಾ ತುಜೆ ಮಾಯ್ಚಿಂ ಕಾಗಾದ್ ಯೇಂವ್ಕ್ ನಾಂಗೀ ?" ಮ್ಹಣ್ ಲೋವ್ ತಾಳ್ಯಾನ್ ವಿಚಾರ್ಲೆಂ.

"ಜೆನೆಟ್ ! ಮಾಯ್ಚಿಂ ಕಾಗದ್ !" ಮ್ಹಣ್ತಾನಾ ಕಿತೆಂಗೀ ಘೊಗ್ಲೆಂ ಮ್ಹಾಕಾ. ತಿಕಾ ಬಸೊಂಕ್ ಸಾಂಗೊನ್ ಲೋವ್ ಬೊಲ್ಸಾ ಥಾವ್ನ್ ಮಾಯ್ಚಿಂ ಆಯಿಲ್ಲೆಂ ತೀನ್ ದಿಸಾಂ ಆದ್ಲೆಂ ಕಾಗಾದ್ ಕಾಡ್ಲೆಂ. ಕವರಾಂತ್ ಆಸ್ಲೆಲ್ಯಾ ಕಾಗ್ದಾ ಸಾಂಗಾತಾ ಮಾಯನ್ ಇತ್ಲೆಂಚ್ ಬರಯಿಲ್ಲೆಂ "ತುಜಾ ಘುನಾ ಜೊಕ್ತಿ ಚಲಿ ಮ್ಹಾಕಾ ಸುನ್ ಜಾವ್ನ್ ಹಾಂವೆ ವಿಂಚುನ್ ಕಾಡ್ಲ್ಯಾ. ಜೆನೆಟ್ ಮ್ಹಳ್ಳೆಂ ತಿಚೆಂ ನಾಂವ್. ಡೆಲ್ಲಿ ಸೈಂಟ್ ಕ್ಷೇವಿಯರ್ ಕೊಲೆಜಿಂತ್ ಲೆಕ್ಚರರ್. ತಿಕಾ ತುಜೊ ವಿಳಾಸ್ ದಿಲಾ. ತಿ ತುಕಾ ಮೆಳ್ತೆಲಿ. ತಿಚೊ ಫೊಟೊ ಹಾಂಗಾ ಧಾಡ್ಲಾ. ತುಕಾ ಖಂಡಿತ್ ಜಾವ್ನ್ ಹಿ ಛಾವ್ಡ್ತೆಲಿ ಮ್ಹಣ್ ಚಿಂತಾಂ. ಮ್ಹಾಕಾ ವೆಗಿಂ ಘುನ್ ಹಾಡ್ತೊಲೊಯ್ ಮ್ಹಣ್ ಪಾತ್ಯೆವ್ನ್ ಹೆಂ ಕಾಗಾದ್ ಆಖೇರ್ ಕರ್ತಾಂ."

ತಕ್ಲೆರ್ ತೊಣ್ಣ್ಯಾನ್ ಮಾರ್ಲೆಲ್ಯಾ ಬರಿಂ ಭಗ್ಲೆಂ ಮ್ಹಾಕಾ. ಕಾಗಾದ್ ತೀನ್ ದಿಸಾಂ ಆದಿಂ ವಾಚ್‌ಲ್ಲೆಂ ಆನಿ ಫೊಟೊ ಪಳೆಲ್ಲೊ ತರೀ ಘೊಡಾ ಡಿಪಾರ್ಟ್‌ಮೆಂಟಾಂತ್ ಶಿಕಯಿಲ್ಲ್ಯಾ ಪ್ರಮಾಣೆ ಹರ್ಯೆಕ್ಲ್ಯಾಕ್ ದುಭಾವಾನ್ ಡೊಳ್ಯಾಂನೀಯ್ ಪ್ಹಳ್ಳಿ ಶೇವಟ್ ಪೋಜ್ ಪಂತೆರ್ ಇತ್ತಿ ಖಂಚೊಸ್ ಗೆಲ್ಲೆಕೀ ಹಾಂವೆ ಪೋಜೆಟ್ ಘಡ್ಲೆ, ಘತಿಣ್ಣೆಕ್ (ಬಸ್ಸ್ ಸ್ಟೋಪಾಂತ್ಲಿ ಚಲಿ !) ಏಕ್ ಖೂನಿಗಾರ್, ವ್ಯಭಿಚಾರಿಣ್, ಆತಂಕ್‌ವಾದಿ, ಘಾತಾಯಿಂತ್, ಪಿಕ್‌ಪೊಕೆಟ್ ಆಸಿ ಕಿತೆಂ ಸರ್ವ್ ಕರ್ಯೆತ್‌ಗೀ ತೆಂ ಸರ್ವ್ ಕರ್ನ್ ಜಾಲ್ಲೆಂ.

ಪಾಂಚ್ ಮಿನುಟಾಂನಿ ಹಾಂವೆ ಹಾಸೊನ್ ಹಾಸೊನ್ ವಯ್ಲಿ ಗಡಾಲ್ ತಿಕಾ ಸಾಂಗೊನ್ ಫೊಟೊಂತ್ಲೆಂ ಘಾಯಲ್ಲಾಂ ಜಿನೆಟಾಕ್ ದಾಕವ್ ಸಾಂಗ್ಲ್ಯಾನ್ಯಾತೆಂ ವೊಮ್ತೆಂ ಉದಾರೆಂ ಪಡೊನ್ ಹಾಸೊಂಕ್ ಲಾಗ್‌ಲ್ಲೆಂ. ಮೂಂಯ್ಕ್ ಮಾತ್ರ ಹಾಂವೆ ಏಕ್ ಟೆಲಿಗ್ರಾಮ್ ಕೂಡ್ಲೆ ಧಾಡ್ಲೆಂ–

"ಯೆತಾಂ, ವೀಸ್ ದಿಸಾಂಚಿ ರಜೆರ್. ಕಾಜಾರ್ ತಯಾರ್ನ್ ದವರ್."

* * *

THIS BOOK IS DONATED BY
MELVYN RODRIGUES
PRESIDENT KAVITA TRUST
IN THE NAME OF
TEACHER CELINE TAURO

3. ರೈಲಾರ್ ಭೆಟ್ಲ್ಲಿ ಸ್ತ್ರೀ

ಡೆಲ್ಲಿ ಥಾವ್ನ್ ಮೆಡ್ರಾಸ್ ಯೆಂವ್ಚ್ಯಾ ಫಸ್ಟ್‌ಕ್ಲಾಸ್ ಕಂಪಾರ್ಟ್ ಮೆಂಟಾಂತ್ ಬಸ್ಲೆಲ್ಯಾ ವೊಜಿಂ ಚಿಂತ್ನಾಂ ಪಾಟ್ಲ್ಯಾ ಸೊಳಾ ವರ್ಸಾಂ ಆದ್ಲಿಂ ಘಡಿತಾಂ ಚಿಂತ್ತಾಲಿಂ. ವ್ಹಯರ್ ತೆದಾಳಾ ಸತ್ರಾ ವರ್ಸಾಂ'ದಿಂ ಭುಗ್ರೊ ಹಾಂವ್ ಮೆಟ್ರಿಕಾಚೆಂ ಫಲಿತಾಂಶ್ ಫೆಯರ್ಲ್ ವ್ಹಳ್ಳ್ಯೆಂ ಕಾಣ್ಫಿವ್ನ್ ಘರಾ ಭಿತರ್ ರಿಗ್ತಾನಾಂಚ್, "ಫೆಯರ್ಲ್ ಜಾವ್ನ್ ಆಯ್ಲೊಸ್ತಾ" ವ್ಹಳ್ಳ್ಯೆಂ ಗರ್ಜವ್ಣೆ ಬರಾಬರ್ ವೊಡಾ ಆನಾಚಿ ಬೆಲ್ಟಾಚಿ ದೋನ್ ಮಾರ್ ವೊಡಾ ಆಂಗಾರ್ ಬಸ್ಲೆ. ಆಡ್ತಾಂವ್ಕ್ ಆಯಿಲ್ಲ್ಯ ಮಾಂಯ್ಚ್ಯಾ ಆಂಗಾರ್‌ಯಿ ಮಾರ್ ಪಡ್ತಾನಾ ವ್ಹಾಕಾ ಪಳೆಂವ್ಕ್ ತಾಂಕ್ಲೆಂನಾ. ಆನ್ ವೊಜೊ ಕಠಿಣ್ ರಾಗಿಷ್ಟ್ ಮನಿಸ್ ವ್ಹಣ್ ಕದ್ಯೆಂತ್‌ಚ್ ನಾಂವಾಡ್‌ಲ್ಲೊ. ತಾಕಾ ಮಾಂಕಾರ್ ರಾಂವ್ಚೆಂ ಸೊಡ್ನ್ ಶೀದಾ ಪಳೆಂವ್ಕ್‌ಚ್ ಭ್ಯೆಂ ದಿಸ್ಲೆಂ ವ್ಹಾಕಾ. "ಚಲ್ ವೊಡಾ ಘರಾಂತ್ಲೊ, ನಿಕಾಳ್" ವ್ಹಳ್ಳ್ಯಾ ಬರಾಬರ್ ಆನಾಚಿ ಆನಿ ದೋನ್ ಬೆಲ್ಟಾಚಿ ಮಾರ್ ವೊಡಾ ಆಂಗಾರ್ ಪಡ್ತಾನಾ ಸೊಸುಂಕ್ ತಾಂಕ್ಲೆಂನಾ ವ್ಹಾಕಾ. ಆನಿ ತ್ಯೆಚ್ ರಾತಿಂ ಹಾತಾಂತ್ ಆಸ್ಲೆಲೆ 50 ರುಪಯ್, ಚ್ಯಾರ್ ಪೆಂಟಾಂ ಶರ್ಟಾಂ, ದೋನ್ ಪೊಲಿ ಸಾಂಗಾತಾ ಬೆಂಗ್ಳುರ್ಚ್ಯಾ ರೈಲಾರ್ ಬಸೊನ್ ಹಾಂವ್ ಮಿಲಿಟ್ರಿಕ್ ಭರ್ತಿ ಜಾಲ್ಲೊಂ ಕೊಣಾಕ್‌ಚ್ ಸಾಂಗಾನಾಸ್ತಾನಾ!

ವೊಜೆ ಮತಿಂತ್ ಏಕ್‌ಚ್ ಹಟ್ಟ್ ಹಾಂವೆ ಧರ್‌ಲ್ಲೆಂ. ಹಾಂವೆಂಯಿ ಎಕ್ಲೊ ಗ್ರೆಜ್ಯುಯೆಟ್ ಜಾಯ್ಜಾಯ್ ಆನಿ ವೊಡಾ ಆನಾಕ್ ಪೊಜ್ಜ

ಸರ್ಟಿಫಿಕೆಟ್ ವ್ಹರ್ನ್ ದಾಕಯ್ಜಾಯ್ ಪಡ್ಲೆಂ. ರಿಕ್ರೂಟ್ ಟ್ರೈನಿಂಗ್ ಕಾಬಾರ್ ಜಾಲ್ಲೆಂಚ್ ಹಾಂವ್ ಮೊಜಾ ಒಫಿಸರಾಕಡೆನ್ ಚಡ್ತಿಕ್ ಶಿಕ್ಪಾಚಿ ಪರ್ವಣ್ಗಿ ಕಾಣ್ಘೆವ್ನ್ ಮೆಟ್ರಿಕ್ ಪರೀಕ್ಷೆಂತ್ ಪಾಸ್ ಜಾಲೊಂ ಆನಿ ವರ್ಸಾಂ ಪಾಂಚ್ ಪಾಶಾರ್ ಜಾತನಾ ಗ್ರೆಜ್ಯುಯೇಶನ್‌ಯೀ ಕಾಬಾರ್ ಕೆಲ್ಲೆಂ. ಜಾಲ್ಯಾರ್‌ಯೀ ಮೊಜಾ ಆಸಾಕ್ ಹಾಂವ್ ಖಂಯ್ರ್ ಆಸಾಂ, ಕಿತೆಂ ಕರ್ತಾಂ, ಕಸೊ ಆಸಾಂ ಮ್ಹಳ್ಯಾ ವಿಷ್ಯಾಂತ್ ಏಕ್‌ಚ್ ಏಕ್ ಕಾಗಾದ್ ಬರಂವ್ಕ್ ನಾತ್‌ಲ್ಲೆಂ. ಹಟ್ಟಿ ಆನಾಚೊ ಹಟ್ಟಿ ಪೂತ್. ಮೊಜಿ ಥಂಯ್ರ್ ತಾಚಾಕೀ ಚಡ್ತಿಕ್ ಆಯಿಲ್ಲೆಂ ಛಾವ್ಯೆತ್. ಮಾಂಯ್ಯೊ ಆನಿ ಮೊಜಾ ವ್ಹಡ್ಲ್ಯಾ ಭಾವಾಚೊ ಉಡಾಸ್ ಯೆತಾಲೊ ಜಾಲ್ಯಾರ್‌ಯೀ ತಾಂಕಾಂಯೀ ಹಾಂವ್ ವಿಸ್ರೊನ್‌ಂಚ್ ಗೆಲ್ಲೊಂ. ಮೊಜಾ ಶಿಕ್ಪಾ ಸಾಂಗಾತಾಚ್ ಮೊಜಿ ಪರ್ಸನಾಲಿಟಿ ಆನಿ ಇಂಟೆಲಿಜೆನ್ಸ್ ಬೊರೆಂ ವಾಡ್‌ಲ್ಲ್ಯಾನ್ ಆರ್ಮಿ ಕೇಡೆಟ್ ಕೋಲೆಜ್ ಕಮಿಶನ್ ಕಾಣ್ಘೆವ್ನ್ ಹಾಂವ್ ಮಿಲಿಟ್ರಿಚೊ ಒಫಿಸರ್ ಜಾಲ್ಲೊಂ.

ಹರ್ಯೆಕಾ ವರ್ಸಾಚೆ ರಜೆರ್ ಹಾಂವ್ ಭಾರತಾಚಾ ಹರ್ಯೆಕಾ ರಾಜ್ಯಾಂತ್ ಭೊವ್ಲಾಲೊಂ ತರೀ ಮೊಜಾ ಗಾಂವಾಕ್ ವ್ಹಚೊಂಕ್ ಮ್ಹಾಕಾ ಮನ್ ಯೇನಾತ್‌ಲ್ಲೆಂ. ಥೊಡೆ ಪಾವ್ಟಿಂ ಹಾಂವ್‌ಚ್ ಚಿಂತ್ತಾಲೊಂ— ಮೊಜ್ಯಾ ಆನಾಚಾ ತ್ಯಾ ಹಟ್ಟಿ ಸ್ವಭಾವಾ ವರ್ವಿಂಚ್ ನ್ಹಯ್‌ಗೀ ಹಾಂವ್ ಆಜ್ ಮಿಲಿಟ್ರಿಚೊ ಒಫಿಸರ್ ಜಾಲೊಂ ಮ್ಹಣ್. ತಶೆಂ ಮಾಯ್ಚ್ಯಾ ವಿಷ್ಯಾಂತ್ ಚಿಂತ್ನಾಂ ಯೆತಾನಾ ಘರಾ ಕುಶಿನ್ ಮನ್ ವೊಡ್ತಾಲೆಂ. ತರೀ ಧಾಂಬುನ್ ಥರ್ನ್ ಸೊಳಾ ವರ್ಸಾಂ ಮಿಲಿಟ್ರಿಂತ್ ಕಾಬಾರ್ ಕರ್ನ್ ಹಾಂವ್ ಖಾಸ್ಗಿ ಕಾರಣಾಂ ದೀವ್ನ್ ಪ್ರಿಮೆಚ್ಯೂರ್ ರಿಟಾಯರ್‌ಮೆಂಟ್ ಕಾಣ್ಘೆವ್ನ್ ಆಜ್ ಗಾಂವಾ ಕುಶಿನ್ ಭಾಯ್ರ್ ಸರ್‌ಲ್ಲೊಂ.

ಮೊಜೊ ಭಸ್, ಮಾಯ್ಚ್, ವ್ಹಡ್ಲೊ ಭಾವ್ ಹೆರಿ ಭಯ್ರ್ ಜಿಣಾ ಕಶಿಂ ಆಸಾತ್‌ಗೀ, ತಾಂಚೆಂ ಆತ್ತಾಂ ಕಾಬಾರ್ ಜಾಲ್ಲಾಂ ಕೊಣಾ ಕಾಂಯೀ ಗಾಂವಾಕ್ ವ್ಹಚೊನ್ ಬೊರೇಂ ಜಿಡಯ್ ಪಳೆವ್ನ್ ಕಾಬಾರ್ ಜಾತೊಲೆಂ—ಅಶಿಂ ಸಭಾರ್ ಚಿಂತ್ನಾಂ ಧಾಂಪ್ತಾನಾ ಸಕಾಳಿಂಚಾ 4½

ವೊರಾರ್ ಹಾಂವ್ ಬಸ್‌ಲ್ಲೊಂ ಜಿ. ಟಿ. ಎಕ್ಸ್‌ಪ್ರೆಸ್ ಟ್ರೈನ್ ಬೋಪಾಲ್ ಯೇವ್ನ್ ಪಾವ್‌ಲ್ಲೊಂ.

ಸಕಾಳಿಂಚಿ ಚ್ಹಾ ಪಿಯೊಂವ್ಕ್ ಮ್ಹಣ್ ಹಾಂವ್ ಪ್ಲೇಟ್‌ಫೊರ್ಮಾರ್ ದೆಂವೊನ್ ಚ್ಹಾ ಪಿಯೆವ್ನ್ ಮೊಜಾ ಕಂಪಾರ್ಟ್‌ಮೆಂಟಾಚಾ ಕೇಬಿನಾಂತ್ ರಿಗ್ತಾನಾ, ಭಿತರ್ ಎಕ್ಲಿ ಅಪ್‌ಟುಡೇಟ್ ಸ್ತ್ರೀ ಬಸೊನ್ ಆಸ್‌ಲ್ಲಿ: ತಿತ್ಲ್ಯಾರ್ ಟ್ರೈನ್ ಸುಟ್ಲೆಂ ಜಾಲ್ಲ್ಯಾನ್ ಹಾಂವ್ ಮೊಜೆ ಸಿಟಿರ್ ವ್ಹಚೊನ್ ಬಸ್ಲೊಂ ಆನಿ, ಸಕಾಳಿಂಚೆಂ ದಿಸಾಳೆಂ ಪತ್ರ್ ಕಾಣ್ಘೆವ್ನ್ ವಾಚುಂಕ್ ಪಡ್ಲೊಂ.

ಪತ್ರ್ ವಾಚ್ತಾನಾ ಚೊರ್ಯಾಂ ಮೊಜಿ ದೀಷ್ಟ್ ತ್ಯೆ ಸ್ತ್ರೀಯೆಚೆರ್ ಪಡ್ತಾನಾ ತಿಚೆ ಸೊಭಾಯೆಕ್ ಮೂನ್ನಾಲೊಂ ಹಾಂವ್. ನಾಜೂಕ್ ನಿತಳ್ ಕೂಡ್ ತಿಚೆ ಸಾಡೆ ಪಾಂಚ್ ಫುಟ್ ಲಾಂಬಾಯರ್, ಪಾಚ್ವೆಂ ಕಾಪಾಡ್ ತಿಚೆ ಸೊಭಾಯರ್ ಆನಿಕ್‌ಯಿ ಚಡಯ್ತಾಲೆಂ. ಗೊಳ್ಸ ಗಾಲ್, ನಿಳ್ಯೆ ದೊಳೆ ಪಳೆಂವ್ಕ್ ಕೊಡ್ಯಾಳ್‌ಗಾರ್ನ್ ಮ್ಹಳ್ಳೆಂ ಉಗ್ತೆಂ ದಾಕಂವ್ಚೆಂ ತಿಚೆಂ ತೋಂಡ್ ಮ್ಹಾಕಾ ತಿಚೆಕಡೆನ್ ಉಲವ್ಣೆ ಸುರು ಕರುಂಕ್ ಉತ್ತೇಜನ್ ದೀಲಾಗ್ಲೆಂ.

"ತುಕಾ ಖಂಯರ್ ವ್ಹಚೊಂಕ್ ?" ಲೋವ್ ವಿಚಾರ್ಲೆಂ ಹಾಂವೆ.

"ಟ್ರೈನ್ ಮೆಡ್ರಾಸ್‌ತ್ ವ್ಹತಾ ನ್ಹಯ್‌ಗೀ ?" ಜಾಪಿ ರುಪ್ಹಾರ್ ತಿಚೆಂ ಸವಾಲ್ ಉಭೆಂ ಜಾತಾನಾ ಹೆಂ ಚಿಕ್ಕಶೆಂ ಮ್ಹಾರಗ್ ಪಡ್ಲೆಂ ಮ್ಹಣ್ ಮ್ಹಾಕಾ ಭಗ್ಲೆಂ. ಎಕ್ಸರೆಂ ಜಾಲ್ಯಾರ್‌ಯಿ ಬೊರ್ಯಾ ಧಯ್ರಾಚೆಂ ಮ್ಹಳ್ಳೆಂ ಖಾತ್ರಿ ಜಾಲೆಂ. ಹುನೊನಿ ಖಾಂವ್ಚೆಂ ಬೊರೆಂ ನ್ಹಯರ್. ಆನಿಕ್‌ಯಿ ದೋನ್ ದಿಸಾಂಚಿ ವಾಟ್ ಹ್ಯಾಚ್ ಕೇಬಿನಾಂತ್ ಪಾಶಾರ್ ಕರುಂಕ್ ಆಸಾ ಮ್ಹಳ್ಳೆಂ ಚಿಂತ್ನಾಂ ಪುತಿಕ್ ಯೇವ್ನ್ ಹಾಂವ್ ಮೊಜೆಸ್ಥಕಿಂ ಥಂಡ್ ರಾವ್ಲೊಂ. ಸಾಡೆ ಆಟ್ ವೊರಾರ್ ಟ್ರೈನಾರ್ ಸರ್ವರ್ ಯೇವ್ನ್ ಸಕಾಳಿಂಚೊ ನಾಷ್ಟೊ ಕಿತೆಂ ಜಾಯ್ಗೊ ಮ್ಹಣ್ ವಿಚಾರಿಲಾಗ್ಲೊ. ಹಾಂವೆ ಆಮ್ಲೆಟ್ ಆನಿ ಬ್ರೆಡ್ ಬಟರ್ ಆರ್ಡರ್ ಕೆಲೆಂ. ತೊ ತಿಚೆಲಾಗಿಂ ಕಿತೆಂ ಜಾಯ್ ಮ್ಹಣ್ ವಿಚಾರ್ತಾನಾ ಕಾಂಯ್ಚ್ ನಾಕಾ ಮ್ಹಳೆಂ ತಿಣೆ.

ಸರ್ವರ್ ಭಾಯರ್ ಗೆಲ್ಲೊಚ್; "ತುಕಾ ಸಕಾಳಿಂಚೊ ನಾಷ್ಟೊ ರಾವ್ನ್ ಸವಯ್ ನಾ ಇಸ್ತಾ. ಕಾಂಯ್ ಪೊಟಾಚೆರ್ ಪುಣೀ ಆಸಾಯ್ಗಿ?" ಚಾರ್ಲೆಂ ಹಾಂವೆ ಇಲ್ಲಿಶಾ ಭವರ್ಶ್ಯಾನ್.

"ತುಂ ಕಿತೆಂ ನ್ಯೂಟ್ರಿಶಿಯನ್ ಜಾವ್ನ್ ಕಾಮ್ ಕರ್ತಾಯ್ಗಿ ಪೊತಾ ಶಿಂ ಉಲಂವ್ಕ್?" ಸವಾಲ್ ಆಯ್ಕೊನ್ ಏಕ್ ನಮೂನೊ ಜಾಲೆಂ ಮ್ಹಾಕಾ. ಹೆಂ ಚಿಲ್ಲರ್ ಚೆಡುಂ ನ್ಹಯ್ ಮ್ಹಳ್ಳೆಂ ಆತಾಂ ಮ್ಹಾಕಾ ಂಡಿತ್ ಜಾಲ್ಲೆಂ.

ಮೊಜೊ ನಾಷ್ಟೊ ಖಾವ್ನ್ ಹಾಂವ್ ಸಿಟಿರ್ ಆಡ್ ಪಡ್ಲೊಂ. ರೈಲ್ ಧಾಂವ್ತಾಲೆಂ, ವೊರಾಂ ಇಕ್ರಾ ಜಾತಾನಾ ಮ್ಹಾಕಾ ಪತ್ಯಾಕ್ನ್ ಭುಕ್ ಲಾಗ್ಲಿ. ಶ್ರೀನಗರಾ ಥಾವ್ನ್ ಹಾಡ್‌ಲ್ಲಿಂ ಏಪ್ಪಲಾಂಚಿ ಪೇಟ್ ಉಗ್ತಿ ಕರ್ನ್ ಚ್ಯಾರ್ ಏಪ್ಪಲಾಂ ಕಾಡ್ಲಿಂ ಹಾಂವೆ.

"ತುಕಾ ಬೆಜಾರ್ ನಾ ತರ್ ದೋನ್ ಏಪ್ಪಲಾಂ ಪುಣೀ ಖಾ" ಮ್ಹಣಾತ್ತ್ ಏಪ್ಪಲಾಂ ತಿಚೆ ಕುಶಿನ್ ದಿಲೆಂ ಹಾಂವೆ.

"ಥೆಂಕ್ಯೂ, ಮ್ಹಾಕಾ ರೈಲಾರ್ ಆಡ್ ಖಾಣ್ ಖಾವ್ನ್ ಸವಯ್ ನಾ" ಮೊಜಾ ಉತ್ರಾಂ ಬರಾಬರ್ ಏಪ್ಪಲಾಂ ನಿರಾಕರ್ಸಿಲಿಂ ತಾಣೆ.

ಕಠಿಣ್ ಹಟ್ಟಿ ಬಾಯಲ್ ಹಾಬಾ-ಭುಶ್ ಲಾಗ್ತಾನಾ ಆಪಾಪೆಂಚ್ ತೆಂಯಲ್ ಖಾತೆಲೆಂ ಮ್ಹಣ್ ಚಿಂತ್ತುನ್ ಏಪ್ಪಲಾಂ ಹಾಂವ್ ಖಾಂವ್ಕ್ ಪಡ್ಲೊಂ. ಎದೊಳ್ ಮ್ಹಣಸರ್ ಆಮ್ಚ್ಯಾಂ ಉಲೊಣಿ ಇಂಗ್ಲಿಷಾನ್ಂಚ್ ಜಾಲ್ಲೆಂ ಜಾಲ್ಲ್ಯಾನ್ ಹೊ ಕಾಂಯ್ ಸುಲಭಾಯೆನ್ ಉಲಂವ್ಚೆಂ ಮಾಣ ನ್ಹಯ್ ಮ್ಹಳ್ಳೆಂ ಖಾತ್ರಿ ಜಾಲ್ಲ್ಯಾನ್ ಮೊಜೆ ಸಿಟಿರ್ ಆಡ್ ಪಡ್ಲೊಂ ಹಾಂವ್. ರೈಲಾಚೆ ಧಲವ್ಣೆಂತ್ ನಿದ್ರಾದೇವಿನ್ ಮ್ಹಾಕಾ ತಿಚೆ ಗೊಪಾಂತ್ ಸುಲಭಾಯೆನ್ ಆರಾಯ್ಲೊ.

"ವೋ ವೋ ವೋ" ಮ್ಹಳ್ಳ್ಯಾ ವೋಕಾರ್ಯಾಚಾ ಆವಾಜಾಸ್ ಏಕ್ದಮ್ ಮ್ಹಾಕಾ ಜಾಗ್ ಜಾತಾನಾ ಉಡೊನ್ ಪಡ್ಲೊಂ ಹಾಂವ್. ಮೊಜೆ ಕುಶಿನ್ ಮಾಂಕ್ಲ್ಯಾ ಸಿಟಿರ್ ಬಸ್‌ಲ್ಲಿ ಸ್ತ್ರೀ ತೋಂಡ್ ಜನೆಲಾ ಥಾವ್ನ್ ಭಾಯರ್ ಘಾಲ್ನ್ ವೊಂಕಾರ್ತಾಲಿ. ವೊಂಕಾರೆ ಕಾಡ್ತಾನಾ ದೊಳ್ಯಾಂ ಥಾವ್ನ್ ದುಃಖಾಂ ದೆಂವ್ತಾಲಿಂ. ಗೊರ್ಯೆಂ ತೋಂಡ್ ವೊಂಕೊನ್ ತಾಂಬ್ಡೆಲ್ಲೆಂ.

ಉಲಂವ್ಚೆಂ ಜುನ್ ನಾ ತರೀ ಮನ್ಯಾಪಣಾ ಖಾತಿರ್ 'ವಾಟ ಬೇಗಾಂ'ತ್ಲೆಂ ಉದಾಕ್ ತಿಕಾ ದೀವ್ನ್ ತೋಂಡ್ ಧುಂವ್ಚ್ಯಾಕ್ ಮ್ಹ ಹಾಂವೆ.

"ಥೆಂಕ್ಯೂ" ಮ್ಹಳ್ಳ್ಯಾ ಸಬ್ದಾ ಸಾಂಗಾತಾ ಕೃತಜ್ಞತೆಸ್ ತಾಚೆ ದೊ ಮೊಜೆ ಕುಶಿನ್ ವೊಂಡಾಲೆ ಆನಿ ವಾಟರ್ ಬೇಗಾಂತ್ಲೆಂ ಉದಾಕ್ ಕಾಡ ಘೊಟ್ ಭರ್ಲೊ ತಾಣೆ.

ಕಾಂಯ್ತ್ ದೋನ್ ತೀನ್ ಮಹಿನ್ಯಾಂಚೆಂ ಗುವರ್ನರ್ ಪುಣ ಜಾಯ್ಜಾಯ್ತ್, ಅಂದಾಜ್ ಕೆಲೊ ಹಾಂವೆ ಆನಿ ಮುಕಾಲ್ಯಾ ಸ್ಟೇಶನಾಂ ರೈಲ್ ರಾವ್ತಾನಾ ದಾಕ್ತೆರಾಕ್ ಆಪಯ್ಜಾಯ್ಗೊ ವಿಚಾರ್ಲೆಂ ಹಾಂವೆ.

"ನಾ ನಾ ಗರ್ಜ್ ನಾ, ಹೆಂ ಆಮ್ಕಾಂ ಬಾಯ್ಲ್ ಮಾನ್ಯಾಂ ಜಾತಚ್ಚ್" ಮ್ಹಣ್ತಾನಾ ಇಲ್ಲೆಶೆಂ ಲಜೆಲ್ಲ್ಯಾಬರಿಂ ಭಗ್ಲೆಂ ಮ್ಹಾಕಾ.

ಆತಾಂ ಪುಣೇ ಇಲ್ಲೆಂ ಲ್ಯಾನಿಕ್ ಆಯ್ಲೆಂ ಚಿಂತ್ಲೆಂ ಹಾಂವೆ. ಹ ಮೆಡ್ರಾಸ್ ಪಾವ್ತಾ ಮ್ಹಣಾಸರ್ ದೊದೋನ್ ವೊರಾಂಕ್ ಏಕ್ ಪಾವ್ ಪುಣೇ ವೊಂಕೊಂದಿ ದೆವಾ ಮ್ಹಣ್ ಮಾತಿಂತ್'ಚ್ ಮಾಗ್ಣೆಂ ಕೆಲೆಂ ಹಾಂವ

"ತುಕಾ ಜರ್'ತರ್ ಲಿಂಬೊ ಪುಣೇ ಜಾಯ್ ಜಾಲ್ಯಾರ್ ಕಾಣ್ ಮ್ಹಣ್ ವಕ್ತಾಚೊ ಲಿಂಬೊ ಕಾತ್ರುನ್ ದಿಲೊ ಹಾಂವೆ.

"ತುಕಾ ಮುಸ್ತ್ ಥೇಂಕ್ಸ್" ಮ್ಹಳ್ಳ್ಯಾ ಉತ್ರಾಂ ಬರಾಬರ್ ಲಿಂಬ ಕಾಣ್ಫೆವ್ನ್ ಚಿಂವ್ಪೊಂಕ್ ಸುರು ಕೆಲೊ ತಾಣೆ. ಆ: ಉಲಪ್ಯಾತ್ ಮ್ಹಳ್ ಧಯ್ರ್ ಆತಾಂ ಮ್ಹಾಕಾ ಮೆಳ್ಳೆಂ ದೆಕುನ್.

"ತುಕಾ ಖಂಯ್ಚ್ ವ್ಹಚೊಂಕ್, ಬೋಪಾಲಾಂತ್ ಕೋಣೇ ಆಸಾ ತುಂ ಎಕ್ಸ್‌ರೆಂಚ್ ಕಿತ್ಯಾಕ್ ಭಾಯ್ರ್ ಸರ್ಲೆಯ್ತ್?" ವಿಚಾರ್ಲೆಂ ಹಾಂವ

"ಮೊಜೊ ಗಾಂವ್ ಮಂಗ್ಳುರ್. ನಾಂವ್ ಜೆಸ್ಸಿ. ಮೊಜೊ ನೊವ್ರೊ ಬೋಪಾಲಾಂತ್ H. A. L ಇಂಜಿನಿಯರ್. ಆಮ್ಚ ಕಾಜಾರ್ ಜಾವ್ನ್ ಪಾಂಚ್ ಮಹಿನೆ ಜಾಲೆ. ಹಾಂವ್ ಆತಾಂ ಗುವರ್ನರ್ ತಾಕಾ ರಜಾ ಮೆಳ್ನಾತ್ಲ್ಯಾ ವರ್ವಿಂ ಎಕ್ಲ್ಯಾಕ್'ಚ್ ಗಾಂವಾಕ್ ವ್ಹಚಾಜಾಯ್ ಪಡ್ಲೆಂ" ಜೆಸ್ಸಿನ್ ಸಾಂಗ್ತಾನಾ ತೆಂ 'ಕೊಡ್ಯಾಳ್'ಗಾರ್ನ್ ಮ್ಹಳ್ ಆಯ್ಕಾಲ್ಲ್ಯಾ ಕೊಡ್ಲೆ ಚ್ಯಾರ್ ಪಾಕಾಟೆ ಪುಟ್ಲೆ ಮ್ಹಾಕಾ.

"ಮೊಜೆಂ ಶಾಂವ್ ಜೊನಿ. ಹಾಂವೀ ಮಂಗ್ಳುರ್‌ಗಾರ್. ತುಕಾ ಳೊಂಕ್ ಸಂತೊಸ್ ಪಾವ್ತಾ" ಮ್ಹಳ್ಯಾ ಉತ್ರಾಂ ಬರಾಬರ್ ಮ್ಹಜೊ ತ್ ತಾಕಾ ದೀಂವ್ಕ್ ಮುಕಾರ್ ವ್ಹೆತಾನಾ,

"ತುಕಾಯೀ ಮೆಳೊಂಕ್ ಖುಶ್ ಪಾವ್ತಾಂ" ಮ್ಹಳ್ಯಾ ಉತ್ರಾಂ ರಾಬರ್ ತಾಚೆ ದೊನೀ ಹಾತ್ ಜೊಡುನ್ ನಮಸ್ತೆ ಕೆಲೆಂ ತಾಣೆ. ಚಡುಂ ೂರೇಂ ಶಾಣೆ ಆಸಾ ಮ್ಹಣ್ ಮತಿಂತ್‌ಚ್ ಚಿಂತ್ಲೆಂ ಹಾಂವೆ.

"ಆತಾಂ ಜಾಲ್ಯಾರ್ ಆಮಿ ದೊಗಾಂಯ್ ಮಂಗ್ಳುರ್ಗಾರಾಂ. ಆನಿ ಣೀ ಮೊಜಿಕಡೆನ್ ಸಮಾ ಉಲವ್ಯೆತ್" ಮ್ಹಣ್ ಹಾಸೊನ್‌ಂಚ್ ೂಂಕ್ಣಿಂತ್ ಉಲಂವ್ಕ್ ಸುರು ಕೆಲೆಂ ಹಾಂವೆ.

"ಕೊಡ್ಯಾಳ್‌ಗಾರ್ ಪುರಾ ಸಾಂತ್ ನ್ಹಯ್" ಹಾಸೊನ್‌ಂಚ್ ತೆಂ ಹ್ಣಾಲೆಂ.

"ತೆಂ ಸಾರ್ಕೆಂ. ತುಜೊ ನೊವ್ರೊ ಸಾಂತ್ ಜಾಲ್ಲೊ ತರ್ ತುಕಾ ಹಿ ರಾಕ್ಟ್ ಒಡಾ ಬಿಲ್ಕುಲ್ ಯೆತಿನಾ" ಹಾಂವೆಂಯೀ ಉತ್ರಾಂಚೊ ತೀರ್ ೋಕ್ಲೊ.

"ಉಲಂವ್ಕ್ ಬೊರೆಂ ಗೊತ್ತ್ಯಾಸಾ ತುಕಾ. ತುಜೆ ಪ್ರೊಟೆಕ್ಲೆರ್ ಕತ್ಲ್ಯಾ ಾವ್ಟಿಂ ಹಿಟ್ಟ್ ಒಡಾ ಧಿಲ್ಯಾಯರ್ ತುಂವೆ ?" ತೆಂ ವಿಚಾರಿಲಾಗ್ಲೆಂ.

"ಯೆದೊಳ್ಚ್ ಮಟ್ಟ್ಯಾರ್ ತ್ಯಾ ಪಿಶ್ಯಾಂತ್ ಹಾಂವ್ ಸಾಂತ್‌ಚ್ ಾಂವ್ ಆಜೂನ್ ಆಂಕ್ವಾರ್‌ಚ್ ಆಸಾಂ. ಆತಾಂ ಘಣೀ ಏಕ್ ಏಪ್ರಲ್ ಾಶಿಗೀ?" ವಿಚಾರ್ಲೆಂ ಹಾಂವೆ.

"ನಾ ಹಾಂವೆ ಮುಸುಂಬಿ ಹಡ್ಲ್ಯಾತ್. ತ್ಯೊಟ್ಟ್ ಖಾತಾಂ ಂವೆ ವಿಚಾರ್‌ಲ್ಲ್ಯಾಕ್ ದೇವ್ ಬೊರೆಂ ಕರುಂದಿ" ಮ್ಹಣಾತ್ ಮುಸುಂ ್ಯಾಂಚೆಂ ಬೇಗ್ ಸೊಡವ್ನ್ ದೋನ್ ಮುಸುಂಬ್ಯೊ ದಿಲ್ಯೊ ಮ್ಹಾಕಾ ಾಣೆ.

ಅಶೆಂ ಆನಿ ತಶೆಂ ಉಲವ್ನ್ ವೇಳ್ ಪಾಶಾರ್ ಜಾಲ್ಲೊ. ಗಾಂವಾಂತ್ ರ್ ಖಿಂಯ್ ಮ್ಹಣ್ ವಿಚಾರ್‌ಲ್ಲ್ಯಾಕ್, "ನಾಂವ್ ಸಾಂಗ್ಲಾಂ, ಗಾಂವ್ ಾಂಗ್ಲಾ, ಆತಾಂ ಘರ್ ಕಿತ್ಯಾಕ್ ?" ಮ್ಹಣ್ ಹಾಸೊನ್‌ಂಚ್ ತೆಂ

ವಿಚಾರ್ತಾನಾ ಜಡ್ತಿಕ್ ವಿಚಾರ್ಚೆಂ ಜೊರೆಂ ನ್ಹಯ್ ಮ್ಹಣ್ ಚಿಂತುನ ಹಾಂವೀ ವೊಗೆತ್ತ್ ರಾವ್ಲೊಂ.

ಪೊಡಾ ಸೊಳಾ ವರ್ಸಾಂಚಾ ಮಿಲ್ಟ್ರಿ ಜೀವನಾಂತ್ ಭಾರತಾಚಾ ಕೊನ್ಯಾ ಕೊನ್ಯಾಂತ್ಲ್ಯಾ ಸಭಾರ್ ಸಮಾಜಾಂಚಾ ಚೆಡ್ವಾಂಕ್ ಹಾಂವ್ ಪಳೆವ್ನ್ ಆನಿ ಉಲವ್ನ್ ಜಾಣಾ. ಪುಣ್ ಹೆಂ ಏಕ್ ಬೋವ್ ಚಡ ರಿಸರ್ವ್ಡ್ ಟ್ಯಾಪ್ ಎಕ್ಸೆಪ್ಶನಲ್ ಚಿಂತ್ಲೆಂ ಹಾಂವೆ.

ರಾತಿಂ ನಿದೊಂಕ್ ವ್ಹೆತಾನಾ, "ಕಾಂಯ್ ತರೀ ಗರ್ಜ್ ಪಡ್ಲ್ಯಾರ್ ಮ್ಹಾಕಾ ಉಟಯ್" ಮ್ಹಣಾತ್ತ್ ಬಾಗಿಲ್ ಭಿತರ್ಲ್ಯಾನ್ ಬಂಧ್ ಕರ್ನ್ ನಿದೊಂಕ್ ಗೆಲೊಂ ಹಾಂವ್ ಮೊಜೆ ಸಿಟಾರ್.

ದುಸ್ರ್ಯಾ ದಿಸಾ ಸಕಾಳಿಂ ಪರ್ತುನ್ ದೋನ್ ತೀನ್ ಪಾವ್ಟಿಂ ಜೆಸ್ಸಿಕ್ ವೊಂಕೊಂಕ್ ಜಾಲ್ಲೆಂ. ಮೆಡ್ರಾಸ್ ಲಾಗಿಂ ಪಾವ್ಲ್ಯಾನ್ "ದಾಕ್ತೆರಾ ಕಡೆನ್ ವ್ಹಚೊನ್ ವಕಾತ್ ಹಾಡ್ಯಾಂಗೀ" ವಿಚಾರ್ಲೆಂ ಹಾಂವೆ.

"ನಾಕಾ, ಮೊಜೆಲಾಗಿಂ ಆವಾಮಿನ್ ಗುಳಿಯೊ ಆಸಾತ್" ಜಾಪ್ ದಿಲಿ ತಾಣೆ.

ಮೆಡ್ರಾಸ್ ಥಾವ್ನ್ ರಿಸರ್ವೇಶನ್ ಮಂಗ್ಳುರ್ ಮೇಯ್ಲಾರ್ ಮ್ಹಾಕಾ ಆಸ್ಲೆಂ.

"ಜೆಸ್ಸಿ ತುಕಾ ಮೆಡ್ರಾಸ್ ಥಾವ್ನ್ ರಿಸರ್ವೇಶನ್ ಆಸಾ ?" ವಿಚಾರ್ಲೆಂ ಹಾಂವೆ. "ವ್ಹಯ್ ಮ್ಹಾಕಾಯಿ ಮಂಗ್ಳುರ್ ಮೆಯ್ಲಾರ್ಚ್ ರಿಸರ್ವೇಶನ್ ಜಾಲಾಂ" ಜಾಪ್ ದಿಲಿ ತಾಣೆ.

ಮೆಡ್ರಾಸ್ ದೆಂವೊನ್ ಆಮಿ ಮಂಗ್ಳುರ್ ಮೆಯ್ಲಾರ್ ಏಕ್‌ಜ್ ಕಂಪಾರ್ಟ್‌ಮೆಂಟಾಂತ್ ಬಸ್ಲ್ಯಾಂವ್. ಜಡ್ತಿಕ್ ಉಲವ್ಣ ಆಮ್ಚ ವೇಧಂ ಸುರು ಜಾವ್ನ್ ಯೆತಾಲೆಂ.

"ತುಜೊ ಗಾಂವ್ ಖಂಯ್, ನಾಂವ್ ಕಿತ್ತೆಂ ?" ಪೆಯ್ಲೆ ಪಾವ್ಟಿಂ ತೆಂ ಮೊಜೆಕಡೆನ್ ವಿಚಾರಿಲಾಗ್ಲೆಂ. "ಮೊಜೊ ಗಾಂವ್ ಒಮ್ಜೂರ್, ನಾಂವ್ ಜೊನಿ," ಗಾಂವಾ ವಿಷ್ಯಾಂತ್ ಘುಂಟ್ ಲಿಪವ್ನ್ ಸಾಂಗ್ಲೆಂ ಹಾಂವೆ. "ತುಕಾ ಜರ್ ತರ್ ಗರ್ಜ್ ದಿಸ್ತಾ ಜಾಲ್ಯಾರ್ ತುಜಾ ಘರಾ ವ್ಹಣಾಸಂ

ಪಾವಯ್ತಾಂ, ಉಪ್ರಾಂತ್ ಮೊಜಾ ಘರಾ ಚಲ್ತಾಂ. ತುಮ್ಗೆರ್ ಜೆವ್ಣಾಕ್ ರಾವಾನಾ” ಮ್ಹಳೆಂ ಹಾಂವೆ ತವಳಾಪ್ಸ್ಯಾಂನಿ.

“ನಾ ನಾ ಮೊಜೆಂ ಘರ್ ಲಾಗಿಂಚ್ ಆಸಾ. ತಶೆಂ ಜಾಲ್ಲ್ಯಾನ್ ತುಂವೆ ಮ್ಹಾಕಾ ಪಾವಂವ್ಕ್ ಯೆಂವ್ಚೆ ಗರ್ಜ್ ನಾ.” ಸಾಂಗಾಲಾಗ್ಲೆಂ ತೆಂ.

ಆಶೆಂ ತೊ ದೀಸ್ ಆನಿ ರಾತ್ಯಿ ಪಾಶಾರ್ ಜಾಲಿ. ದುಸ್ರ್ಯಾ ದಿಸಾ ಸಕಾಳಿಂ 6 ವೊರಾರ್ ಮಂಗ್ಳುರ್ ಸ್ಟೇಶನಾಂತ್ ಆಮಿ ದೆಂವ್ಲ್ಯಾಂವ್, ತಾಚಿ ಸೂಟ್‌ಕೇಸ್ ಕಾಣ್ಘೆವ್ನ್ ತೆಂ ಭಾಯ್ರ್ ಯೆತಾನಾ ಮೊಜೊ ಸಾಮಾನ್ ಕೂಲಿಚಾ ಮಾತ್ಯಾರ್ ದೀವ್ನ್ ಹಾಂವ್‌ಯಿ ಸ್ಟೇಶನಾ ಭಾಯ್ರ್ ಪಡ್ಲೊಂ. ಜೆಸ್ಸಿನ್ ಏಕ್ ರಿಕ್ಷಾ ಕರ್ನ್, “ಮೊಜೆ ಪಾಟ್ಲ್ಯಾನ್ ಪುಣೀ ಯೇನಾಕಾ-ಹಾಂ” ಮ್ಹಣ್ ತವಳಾಪ್ಸ್ಯಾಂನಿ ಸಾಂಗೊನ್ ರಿಕ್ಷಾರ್ ಬಸ್ತಾನಾ ತಾಚಾ ಪಾಟ್ಲ್ಯಾ ರಿಕ್ಷಾರ್ ಬಸೊನ್ ಹಾಂವ್‌ಯಿ ಮೊಜಾ ಘರಾ ಕುಶಿನ್ ರಿಕ್ಷಾ ಧಾಂವ್ಡಾಂವ್ಕ್ ಸಾಂಗಾಲಾಗ್ಲೊಂ.

ಸಿಗ್ನಲ್ ಪೋಸ್ಟಾಕಡೆನ್ ಮೊಜಿ ರಿಕ್ಷಾ ರಾವಾಜಾಯ್ ಪಡ್ಲಿ. ಜೆಸ್ಸಿಚಿ ರಿಕ್ಷಾ ಮ್ಹಾಕಾ ದಿಸಾನಾ ಜಾಲಿ: ಥೊಡ್ಯಾ ವೇಳಾನ್ ರಿಕ್ಷಾ ಕದ್ರಿ ಮಾರ್ಕೆಟಿಕಡ್ಲ್ಯಾನ್ ಸಕ್ಲಾ ದೆಂವೊನ್ ಮೊಜಾ ಘರಾಕಡೆನ್ ರಾವಂವ್ಕ್ ಸಾಂಗ್ಲೆಂ ಹಾಂವೆ. ಏಕಾ ನಮೂನ್ಯಾಚ್ಯಾ ಉಬ್ದೆಸಾನ್. ಸಾಂಗಾತಾಚ್ ಗಂಭೀರಾಯೆನ್ ಹಾಂವ್ ಘರಾ ಬಾಗ್ಲಾರ್ ಪಾವ್ತಾನಾ ಜೆಸ್ಸಿಚಿ ರಿಕ್ಷಾಯಿ ಥಂಯ್ಚ್ ಥಾಂಬ್ಲಿ. ಆಡ್ಯಾಪ್ ಭಗ್ಲೆಂ ಮ್ಹಾಕಾ. ಹೆಂ ಹಾಂಗಾ! ಚೀತ್ಲೆಂ ಹಾಂವೆ. ತಾಕಾಯಿ ಆಡ್ಯಾಪ್ ಜಾಲ್ಲೆಂ.

“ತುಂ ಹಾಂಗಾ! ಅಳೆ ಹೆಂ ಮೊಜೆಂ ಘರ್. ಮರ್ಯಾದಿನ್ ತುಜಿ ವಾಟ್ ಧರ್ನ್ ಚಲ್. ನಾ ತರ್ ಜಾಲೆಂ ಆತ್ತಾಂ ಆನಾಕ್ ಆಪಯ್ತಾಂ” ಜೆಸ್ಸಿ ಏಕ್ದಮ್ ಗರಮ್ ಜಾವ್ನ್ ಸಾಂಗಾಲಾಗ್ಲೆಂ.

“ಆನಾಕ್ ಆಪಯ್ ಆನಿ ಸಾಂಗಾತಾಚ್ ಮಾಮ್ಮಿಕ್‌ಯಿ. ಆನಿ ಕೋಣೀ ಧಯ್ರ್ಯಾಕ್ ಜಾಯ್ ಜಾಲ್ಯಾರ್ ತಾಂಕಾಂಯಿ ಆಪಯ್” ಮ್ಹಳ್ಳೆಂ ಉತ್ರಾಂ ಭಾಯ್ರ್ ಸರೊಂಕ್‌ಯಿ ಆನಿ ಮೊಜೊ ಅನ್ ಘರಾ ಥಾವ್ನ್ ಭಾಯ್ರ್ ಯೇಂವ್ಕೀ ಸಮಾ ಜಾಲ್ಲೆಂ.

“ಆಜಿ ಆನಾ, ಹೊ ಎಕ್ಲೊ ಬೋಪಾಲ್ ಥಾವ್ನ್ ಮೊಜೊ ಪಾಟ್ಲಾವ್ ಕರ್ನ್ ಹಾಂಗಾ ಮ್ಹಣಾಸರ್ ಆಯ್ಲ್ಯಾ. ತಾಕಾ ಚಿಕ್ಕ ಪಳೆ” ಮ್ಹಣಾತ್ತ ಜೆಸ್ಸಿ ಆನಾ ಸರ್ಶಿನ್ ಧಾಂವ್ತಾನಾ ಆನಾಚಾ ಪೆಂಕ್ಟಾರ್ ಬೆಲ್ಟ ಪುಣೀ ಆಸಾಗೀ ಮ್ಹಣ್ ಪಯ್ಲೆಂ ಪಳೆಲೆಂ ಹಾಂವೆ. ನಾ ಮ್ಹಳ್ಳೆಂ ಖಾತ್ರಿ ಜಾತಚ್ಚ್ ರಾಗಾನ್ ಮುಕಾರ್ ಯೆಂವ್ಚ್ಯಾ ಆನಾಕ್ ಪಯ್ಲೆಚ್ಚ್ ಕಾಡ್ನ್ ದವರ್ಲೆಲಿ ಗ್ರೇಜ್ಯುಯೇಶನಾಚಿ ಸರ್ಟಿಫಿಕೆಟ್ ದಾಕವ್ನ್ “ವಳಕ್ ಕಳ್ಳೆಗೀ ಆನಾ ?” ಮ್ಹಣ್ಲ್ಯಾನಾ.

“ಕೋಣ್ ಜೊನಿ!? ಮೊಡಾ ಪುತಾ” ಮ್ಹಣ್ ವೇಂಗ್ ಮಾರುಂಕ್ ಲಾಗ್ಲೊ ಮ್ಹಾಕಾ. ತಿತ್ಲ್ಯಾರ್ ಭಿತರ್ ಥಾವ್ನ್ ಮಾಂಯರ್ ಧಾಂವೊನ್ ಯೇವ್ನ್ ‘ಬ್ಲಾಬಾ ಜೊನಿ’ ಮ್ಹಣ್ ವೆಡ್ಯೊಕ್ಳ್ ಘಾಲುಂಕ್‌ಲಾಗ್ಲಿ.

“ಆನಾ, ಸೊಳಾ ವರ್ಸಾಂ ಪಯ್ಲೆಂ ಮ್ಹಾಕಾ ತುಂವೆ ಧಾಂವ್ಡಾಯಿಲ್ಲೊಯರ್. ಆತಾಂ ಸೊಳಾ ವರ್ಸಾಂ ಉಪ್ರಾಂತ್ ಹೆಂ ಮ್ಹಾಕಾ ಧಾಂವ್ಡಾಯ್ತಾ. ಹೆಂ ಕೋಣ್ ?” ಮ್ಹಣ್ ಜೆಸ್ಸಿಕ್ ಬೋಟ್ ಜೊಕಿತ್ತ ವಿಚಾರ್ಲೆಂ ಹಾಂವೆ.

“ಪುತಾ ಜೊನಿ, ತೆಂ ತುಜಿ ಮೊನಿ. ಹೆರಿ ದಾಟ್ಟುಚಿ ಹೊಕಾಲ್” ಮ್ಹಣ್ ಆನ್ ಸಾಂಗ್ತಾನಾ ಮ್ಹಾಕಾ ಹಾಸ್ಚೆಂಗೀ ರಡ್ಚೆಂ ಮ್ಹಳ್ಳೆಂ ಕಳ್ಳೆಂನಾ.

“ಮೊನಿ ಬೊರೀ ಸೊಧ್ಲ್ಯಾಯರ್ ಆನಾ. ಬಾರೀ ಜಬ್ಬ್ಯಾರ್ ಮೊನಿ” ಮ್ಹಣ್ ಹಾಂವೆ ಹಾಸೊನ್ಂಚ್ ಮೊನಿಯೆಕ್ ಪಳೆಲೆಂ.

ಮೊನಿ ಆಡ್ಯಾಪೊನ್, “ಸೊರ್ರಿ ಜೊನಿ” ಮ್ಹಣ್ ಹಾಸೊನ್ ಮೊಜಿ ಹಾಶ್ ಧರುನ್ ಭಿತರ್ ಆಪವ್ನ್ ವ್ಹರ್ತಾನಾ ಘರಾ ಭಿತರ್ ಉಬ್ಜಲ್ಲೆಂ ತೆಂ ಶಾಂತಿ ಸಮಧಾನಾಚೆಂ ವಾತಾವರಣ್ ಆಮ್ಚ್ಯಾ ಸರ್ವಾಂಚಾ ದೊಳ್ಯಾಂನಿ ದುಃಖಾಂ ಹಾಡುಂಕ್ ಪಾವ್‌ಲ್ಲೆಂ.

* * *

4. ಆಯ್ಚೆ ರಾತಿಂ ಹಾಂವ್ ತುಜಿಂ

ಸಕಾಳಿಂ ಉಟ್ತಾನಾಂಚ್ ಟೆಲಿಫೋನ್ ಬೆಲ್ಲ್ ಆಯಕ್ಯಾಲಿ ಮ್ಹಾಕಾ. ಪುರ್ಪುರ್ರಾತ್ತ್ ಮತಿಂತ್ ಆಯಿಲ್ಲಿ ಗಾಳ್ ಆಡಾಯಿತ್ತ್ ಫೋನ್ ಉಕಲ್ಲಂ. 'ಹಲೋ' ಮ್ಹಳ್ಯಾ ಆವಾಜಾ ಬರಾಬರ್ ತೆವ್ಯ್ಲ್ಯೆ ಕುಶಿನ್ ಥಾವ್ನ್ ಎಕಾ ದಾದ್ಲ್ಯಾಚೊ ಆವಾಜ್ ಸಾಂಗಾತ್ತ್ ಗೆಲೊ—

"ಎಕ್ಲಿ ಬಾಯರ್ಲ್ ಡಾನ್ ಬೊಸ್ಕೊ ಹಾಲಾಕಡೆನ್ ಆಸ್ಚ್ಯಾ ಬಾರಾಟಾ ವೆಂಕಾರ್ಟ್ಟ್ ಪಡೊನ್ ಆಸಾ. ಗಳ್ಯಾಂತ್ ಬೆಂತಿಕ್ ಆಸ್ಲ್ಯಾನ್ ತಿ ಕ್ರಿಸ್ತಾಂವ್ ಮ್ಹಣ್ ಸಮ್ಜೊನ್ ಆನಿ ಟೆಲಿಫೋನ್ ಡೈರೆಕ್ಟರಿಂತ್ ಸೋಶಿಯಲ್ ವರ್ಕರ್ ಮ್ಹಣ್ ತುಜೆಂ ನಾಂವ್ ಆಸ್ಲ್ಯಾನ್ ತುಕಾ ಫೋನ್ ಕರ್ಚೆಂ. ತುಂ ವೆಗಿಂ ಯೇವ್ನ್ ಕಿತೆಂಯಿ ಬಂದಬಸ್ತ್ ಕರ್."

"ಪುಣ್ ತುಂವೆ ವೆನ್‌ಲಾಕ್ ಆಸ್ಪತ್ರೆಕ್ ಎಂಬುಲೆನ್ಸಾಕ್ ಫೋನ್ ಕರ್ಯೆತ್ ನ್ಹಯ್‌ಗೀ" ವಿಚಾರ್ಲೆಂ ಹಾಂವೆ.

"ತೆಂ ಪುರಾ ತುಮ್ಚ್ಯಾ ಸೋಶಿಯಲ್ ವರ್ಕರಾಂಚೆಂ ಕಾಮ್. ಮುಕ್ಲೊ ಬಂದಬಸ್ತ್ ತೂಂಚ್ ಕರ್" ಮ್ಹಣಾತ್ತ್ ಫೋನ್ ಬಂಧ್ ಕೆಲೆಂ ತಾಣೆ.

ಸೋಶಿಯಲ್ ವರ್ಕರ್ ಮ್ಹಳ್ಳ್ಯಾ ಶಿಫಾರಾಶೆನ್ ಸಗ್ಳ್ಯಾಂಕೀ ದೇಡ್ ವರ್ಸಾ ಉಪ್ರಾಂತ್ ಮೆಳ್ಚೆಂ ಟೆಲಿಫೋನಾಚೆಂ ಕನೆಕ್ಷನ್ ಮ್ಹಾಕಾ ತೀನಾಂಚ್ ಮಹಿನ್ಯಾಂನಿ ಮೆಳ್ಲ್ಲೆಂ ಆನಿ ಡೈರೆಕ್ಟರಿಂತ್ ಸೋಶಿಯಲ್ ವರ್ಕರಾಂಚೆ

ಸಾಂಕ್ಳೆಂತ್ ವೊಡಾ ನಾಂವಾಚೊ ಏಕ್ ಸಂದ್ ಕುಡ್ಸಿಲ್ಲೊ. ತೆಂ ಟೆ
ಫೋನ್ ಆಯಿಲ್ಲ್ಯಾ ದೀಸ್ ಥಾವ್ನ್ ಏಕ್ ಸಾ ಏಕ್ ರಾಟಾವೊಳ್ ಚುಕೊಂಕ್
ನಾತ್ಲ್ಲಿ. ಕೊಣಾಚ್ಯಾಗೀ ಘರಾ ಝಗ್ಡಿಂ, ಲಡಾಯ್, ಭಾಭಾವಾ
ಮಧೆಂ ಆಸ್ತಿಚೊ ನ್ಯಾಯ್, ಘೊವಾ ಬಾಯ್ಲೆ ಮಧೆಂ ವೆಗ್ಳ್ಯಾಜಾರಾಚೊ
ವಾದ್, ಮಾರಾಮಾರಿ, ಪೊಲಿಸ್ ಸ್ಟೇಶನ್ ಆಶೆಂ ಏಕ್ ನಾ ತರ್ ಏಕ್
ಸದಾಂನಿತ್ ಮ್ಹಾಕಾ ಫೋನ್ ಯೆತಾಲೆಂ ಆನಿ ಮಧ್ಯಸ್ಥ್ ಜಾವ್ನ್ ಥಂಯರ್
ವ್ಹಚಾಜಾಯ್ ಪಡ್ತಾಲೆಂ. ಸಮಾಜ್ ಸೆವಕ್ ಮ್ಹಳ್ಳ್ಯಾ ಬಿಲ್ಲಾ
ಲಾಯಿಲ್ಲ್ಯಾ ಮ್ಹಾಕಾ ಹ್ಯಾ ಸಮಾಜೆನ್ ಸಮಾಜೆಚೊ ಬಂದಿವಾನ್ ಕರ್
ಸೊಡ್ಲ್ಲೊ.

ಚಡ್ತಿರ್ ವೇಳ್ ಪಾಡ್ ಕರಿನಾಶೆಂ ಹಾಂವ್ ಡಾನ್ ಬೊಸೊ
ಹೊಲಾ ಕಡೆನ್ ಬಾರಾಚ್ಯಾ ಮುಕಾರ್ ಪಾವ್ಲೊಂ. ಮಾರ್ಗಾಚೆ ದೆಗೆನ್
ಚೊವ್ಗ್ ಪಾಂಚ್ ಜಣ್ ಕುಡ್ಗಿ ಜಾಲ್ಲೆ. ಎಕ್ಲಿ ತರ್ನಾಟಿ ಸ್ತ್ರೀ ಮಂತ್
ಚುಕೊನ್ ಪಡೊನ್ ಆಸ್ಲ್ಲಿ. ಪೆಂಕ್ಟ್ ಸಕ್ಲ ನೆಸ್ಲ್ಲ್ಯಾ ತಿಚಾ ಕಾಪ್ಡಾರ್
ರಗ್ತಾಚಿಂ ಖತಾಂ ಸುಕೊನ್ ಗೆಲ್ಲಿಂ, ತೋಂಡ್ ನಿತ್ರಾಣಾನ್ ಸಾವ್ಳೆಲ್ಲೆಂ
ತರೀ ಸೊಭಾಯೆಚಿ ಕಾಸ್ಟ್ಚ್ ದೆವಾನ್ ತಿಕಾ ದಿಲ್ಲ್ಯಾಬರಿ ಸೊಭ್ತಾಲಿ ತಿ
ಕೇಸ್ ಲಾಂಬ್ ಬಿಸ್ಳೆ ಜಾವ್ನ್ ಸುಟೊನ್ ಪಡ್ಲ್ಲೆ. ನ್ಹೆಸ್ಲ್ಲೆಂ ಕಾಪಾಡ
ಅಸ್ತ್ವ್ಯಸ್ತ್ ಜಾಲ್ಲೆಂ.

“ಕಿತೆಂ ಗಜಾಲ್ ?” ವಿಚಾರ್ಲೆಂ ಹಾಂವೆ ಉಭೆ ರಾವ್ಲ್ಲ್ಯಾ ಮನ್ಶ್ಯಾ
ಕಡೆನ್. “ಆಮ್ಕಾಂ ಗೊತ್ತ್ನಾ. ಆಮಿಂ ಯೆತಾನಾ ತಿ ಪಡೊನ್
ಆಸ್ಲ್ಲಿ” ಸಾಂಗ್ಲೆಂ ಕೊಣೆಂಗೀ ಎಕ್ಲ್ಯಾನ್. ಬೋವ್ ಚಡ್ ಕಷ್ಟಾಂನಿ
ಕಿತ್ಯಾಕ್ ಆಪುಣ್ ಚಡ್ತಿರ್ ಉಲಯ್ನ್ ಜಾಲ್ಯಾರ್ ಆಪ್ಲ್ಯಾಚ್ ಖಾಂದಾರ್
ಭಾರ್ ಪಡಾತ್ ಮ್ಹಳ್ಳ್ಯಾ ಭಿಂಯಾನ್.

ಹಾಂಚೆ ಪಯ್ಕಿ ಕೊಣ್ ತರೀ ಎಕ್ಲೊ ಕಣ್ಣೊಜಿ ಮ್ಹಾಕಾ ಫೋನ್
ಕೆಲ್ಲೊ ಆಸ್ತೊಲೊ ಮ್ಹಳ್ಳೆಂ ಖಂಡಿತ್ ಹಾಂವ್ ಜಾಣಾ ಆಸ್ಲ್ಲೊಂ ತರೀ
ತೆಂ ವಿಚಾರ್ನ್ ವೊಜೊ ವೇಳ್ ಪಾಡ್ ಕರುಂಕ್ ಹಾಂವ್ ತಯಾರ್
ನಾತ್ಲ್ಲೊಂ.

ಪಾಶಾರ್ ಹಾಂವೆಂ ಏಕ್ ರಿಕ್ಷಾಕ್ ರಾವವ್ನ್, ಧೊಗಾಂಯ್ ಆಧಾರಾನ್ ಕ್ಯಾ ಬಾಯ್ಲೆಕ್ ರಿಕ್ಷಾರ್ ಘಾಲೆಂ ಆನಿ ವೆನ್‌ಲಾಕ್ ಆಸ್ಪತ್ರೆರ್ ವ್ಹರುಂಕ್ ಸಾಂಗ್ಲೆಂ. ಜವೊ ಜಾಲ್ಲೊ ದಾದ್ಲೊ ತಾಂಚೆ ಇತ್ಲ್ಯಾರ್‌ಚ್ ಕಿತೆಂ ಉಲವ್ನ್ ಪಾಸೊಯ್ನ್ ಗೆಲೊ.

ವೆನ್‌ಲಾಕ್ ಆಸ್ಪತ್ರೆಂತ್ ವಿಚಾರ್‌ಲ್ಲ್ಯಾ ಸಬಾರ್ ಸವಾಲಾಂಕ್ ಮಟ್ಟ್ಯಾನ್ ಜಾಪ್ ದೀವ್ನ್, ತಿಕಾ ಬಾಯ್ಲ್ ಮನ್ಶ್ಯಾಂಚ್ಯಾ ವಾರ್ಡಾಂತ್ ಭರ್ತಿ ಕೆಲೆಂ. ಮ್ಹಜೊ ಎಡ್ರೆಸ್ ದಿಲೊ ಆನಿ ತಿ ಮತಿರ್ ಆಯ್ಲ್ಯಾ ಉಪ್ರಾಂತ್ ಮ್ಹಾಕಾ ಫೋನ್ ಕರಿ ಮ್ಹಣ್ ನರ್ಸಿಕ್ ಸಾಂಗ್ತಾನಾ ತೆಂ ನರ್ಸ್ ಏಕ್ ನಮುನೊ ಕರ್ನ್ "ಆಸಲ್ಯಾಂಕ್ ಪುರಾ ಹಾಡ್ನ್ ಹ್ಯಾ ಆಸ್ಪತ್ರೆಂತ್ ಭರ್ತಿ ಕರ್ತಾತ್ ಜಾಲ್ಲ್ಯಾನ್ ಹ್ಯಾ ಬಾಯ್ಲಾಂಕ್ ಖಿರಿಸ್ತಾಂವ್ ಜಾಲ್ಯಾ. ರಾತಿಂ ಕೊಣಾ ಸಾಂಗಾತಾ ಫಿರೊಂವ್ಕ್ ಗೆಲ್ಲೆಂ ಜಾಯ್ಜಾಯ್. ಕಾಪ್ಡ್ಯಾರ್ ಆಸ್‌ಲ್ಲಿಂ ರಗ್ತಾಚಿಂ ಖತಾಂಚ್ ಸಾಕ್ಸ್. ಹಾಂಗಾಸರ್ ಪಕ್ಲ್ಯಾ ಭಾಡಾನಾ ಚೊವ್ಗ್ ಪಾಂಚ್ ಜಣಾಂ ಸಾಂಗಾತಾ ರಾತಿಂ ಮಾರ್ಲ್ಯಾ ಮಾತಾರ್ಯಾತ್ ಆನಿ ಮುತ್ ಚುಕ್ಲ್ಯಾ ಉಪ್ರಾಂತ್ ಹೊಟೆಲಾಂಚಾ ರೂಪಾ ಥಾವ್ನ್ ಮಾರ್ಗಾಚಿ ದೆಗೆರ್ ಪಡ್ತಾತ್. ಭಾಸ್ಕಳ್ ಬಾಯ್ಲೊ ಖಂಚ್ಯೊ. ಥಾಕ್ಕ ತಾಂಚಾ ಜಲ್ಮಾಕ್. ಆನಿ ತುಮ್ಚ್ಯಾ ತಸಲೆ ಸಮಾಜ್ ಸೆವಕ್ ಹಾಂಕಾಂ ಹಾಡ್ನ್ ಹಾಂಗಾ ಎಡ್ಮಿಟ್ ಕರ್ತಾತ್. ತುಮ್ಚ್ಯಾ ಸಮಾಜ್ ಸೆವಕಾಂ ವರ್ವಿಂ ಹಾಂಚಿ ಚರಾಬ್ ದುಸ್ಮಾರ್ ಚಡ್ತಾ. ಅಸಲ್ಯಾಂನಿ ಪಾಟಿರ್ ಪಡೊನ್ ಮರೊಂಕ್ ಜಾವೊ" ಮ್ಹಣ್. ಬೋಡ್ ಚಡ್ ತಿರಸ್ಕಾರಾನ್ ಸಾಂಗ್ತಾನಾ ತಾಚೆ ಕಡೆನ್, ಚಡ್ತಿಕ್ ಉಲಂವ್ಕ್ ಬರೆಂ ಲಾಗ್ಲೆಂನಾ ಮ್ಹಾಕಾ. ಕಿತ್ಯಾಕ್ ಚಡ್ತಿಕ್ ಉಲಯ್ಲ್ಯಾರ್, ತರ್ ದಿಷ್ಟೆಂ ಆಸ್‌ಲ್ಲೆಂ ಪರತ್ ಘಾಲ್ತ ತ್ಯಾ ಪರ್ವಾಣಿ ದೇನಾಶೆಂ ರಾವೊನ್ ತ್ಯಾ ಬಾಯ್ಲೆಚೊ ಜೀವ್ ವ್ಹಚತ್ ತರ್ ಮ್ಹಳ್ಳೆಂ ಭ್ಯೆಂ ಮ್ಹಾಕಾ. ಆಸ್‌ಲ್ಯಾನ್ ಆಸ್ಪತ್ರೆ ಥಾವ್ನ್ ವೆಗಿಂ ಭಾಯರ್ ನಿಕಳ್ಳ್ಯಾಂ.

ಸಾಂಜೆರ್ ಅಫಿಸಾಚೆಂ ಕಾಮ್ ಜಾಲ್ಯಾ ಉಪ್ರಾಂತ್ ಆಸ್ಪತ್ರೆರ್, ಬಾಯ್ಲಾಂಚ್ಯಾ ವಾರ್ಡಾಂತ್ ಗೆಲೊಂ. ಹಾಂವೆ ಎಡ್ಮಿಟ್ ಕೆಲ್ಲಿ ಬಾಯ್ಲ್ ಆತಾಂ ಮತಿರ್ ಆಯಿಲ್ಲಿ. ತೊಂಡಾರ್ ಇಲ್ಲೊ ಪ್ರಜಳ್ ಆಯಿಲ್ಲೊ;

ಪ್ರಾಯೆಂನ್ ಚಡ್ ಮ್ಹಳ್ಯಾರ್ 28 ವರ್ಸಾಂ ಅಂದಾಜ್ ಕೆಲೊ ಹಾಂ
ತಿಚಾ ಬೆಡ್ಡಾಚಾ ಲಾಗಿಂ ವ್ಹಚೊನ್, "ತುಜೆಂ ನಾಂವ್ ಕಿತೆಂ ?" ವಿಚಾರ್ಲೆಂ
ಹಾಂವೆ.

"ಲಿಲ್ಲಿ ಆನಿ ಗಾಂವ್ ಮೊದಾಕ್ ಹಿತ್ಲಾಂತ್. ತುಂವೆಂಚ್ ಮ್ಹಾ
ಎಡ್ಮಿಟ್ ಕೆಲ್ಲೆಂಯ್ ಮ್ಹಣ್ ಚಿಂತ್ತಾಂ." ಲೋವ್ ತರೀ ಸಂಡಾಳ್
ಥರಾನ್ ಸಾಂಗ್ಲೆಂ ತಿಣೆ.

"ವ್ಹಯ್, ಹಾಂವೆಂಚ್ ತುಕಾ ಎಡ್ಮಿಟ್ ಕೆಲ್ಲೆಂ. ಜರ್ ತರ್ ತುಕ
ತ್ರಾಸ್ ಭೊಗ್ತನಾಂತ್ ತರ್ ತುಂ ಅಶೆಂ ವಾಟೆರ್ ಪಡೊಂಕ್ ಕಾರಣ್
ಕಿತೆಂ ಮ್ಹಳ್ಳೆಂ ಸಾಂಗ್ಸಿಗಿ? ಮೊಜೆ ವರ್ವಿಂ ಜಾಂವ್ಚಿ ಕುಮೊಕ್ ತುಕಾ
ಹಾಂವ್ ಕರ್ತಾಂ" ಮ್ಹಳೆಂ ಹಾಂವೆ.

"ತುಂವೆ ಮ್ಹಾಕಾ ಎಡ್ಮಿಟ್ ಕೆಲ್ಲ್ಯಾಕ್ ದೇವ್ ಬೊರೆಂ ಕರುಂ. ಪುಣ್
ಮೊಜಿ ಜಿಣಿ ಸಾಂಗೊಂಕ್ ಹಾಂವ್ ಅಪೇಕ್ಷಿನಾಂ. 'ಕಿತ್ಯಾಕ್ ಹಾಂವ
ಸಾಂಗ್ಲ್ಯಾರ್‌ಯೀ ಕೊಣೀ ಪಾತ್ಯೆಂವ್ಚಿನಾಂತ್. ಮೊಜೆ ಸ್ಥಿತೆಕ್
ಹಾಂವ್‌ಂಚ್ ಕಾರಣ್. ಸಮಾಜಿಕ್ ಹಾಂವ್ ದುರ್ಸಾನಾ. ಕಿತ್ಯಾಕ್
ಸಮಾಜಿಕ್ ದುರ್ಸೊಂಚೆಂ ಹಕ್ಕ್ ಹಾಂವೆ ಹೊಗ್ಡಾವ್ನ್ ಕಾಣ್ಫಲಾಂ.- ಲಿಲ್ಲಿ
ಮ್ಹಳ್ಳೆಂ ಬಾಪ್ತಿಜ್ಮಾಂತ್ ದಿಲ್ಲೆಂ ನಾಂವ್ ಹಾಂವ್ ಕ್ರಿಸ್ತಾಂವ್ ಮ್ಹಳ್ಯಾಕ್
ಏಕ್ ಭಾಯ್ಲಿ ಸೆಕ್ಸ್ ಮಾತ್ರ್ ಶಿವಾಯ್ ಆತಾಂ ಮ್ಹಾಕಾ ವ್ಯಭಿಚಾರಿಣ್,
ರಾಂಡ್ ಬಾಯ್ಲ್, ಕೋಲ್ ಗರ್ಲ್-ಅಶೆಂ ಸಬಾರ್ ನಾಂವಾಂ
ವೊಲಾಯ್ಲ್ಯಾಂ. ದೆಕುನ್ ತುಕಾ ಹಾಂವ್ ಚಡ್ತಿಕ್ ಕಾಂಯ್ಚ್ ಮೊಜಿ
ವಿಶ್ಯಾಂತ್ ಸಾಂಗೊಂಕ್ ಅಪೇಕ್ಷಿನಾ. ತುಂವೆ ಎಡ್ಮಿಟ್ ಕೆಲ್ಲ್ಯಾಕ್ ದೇವ್
ಬೊರೆಂ ಕರುಂ" ಮ್ಹಣ್ ಬೋವ್ ಚಡ್ ಕೊಡ್ವಾಣೆನ್ ಸಾಂಗ್ತಾನಾ ತಾಚೆ
ಮತಿಂತ್ ಆಸ್‌ಲ್ಲಿ ಬೆಜಾರಾಯ್ - ಚಿಂತುನ್ ಚಡ್ತಿಕ್ ಉಲಯ್ನಾಶೆಂ ಲಾಗಿಂ
ಆಸ್‌ಲ್ಲ್ಯಾ ಆಯಾಕ್ ಆಪವ್ನ್, "ತಾಕಾ ಚಾಪ್ಹ, ಕಾಫಿ ಯಾ ಮಾಸುಂಬೊ
ಹಾಡ್ನ್ ದಿ" ಮ್ಹಣ್ ಸಾಂಗೊನ್ ಹಾಂವ್ ಭಾಯ್ರ್ ಸರ್ಲೊಂ.

ರಾತಿಂ ನಿದೆಂತ್‌ಯೀ ಲಿಲ್ಲಿಚೆಂಚ್ ಉತ್ರಾಂ ಮ್ಹಾಕಾ ಆಯ್ಕತಾಲಿಂ.
'ಹಾಂವ್ ರಾಂಡ್ ಬಾಯ್ಲ್, ವ್ಯಭಿಚಾರಿಣ್, ಕೋಲ್‌ಗರ್ಲ್' ಎ
ತರ್ನಾಟ್ಯೆ ಸ್ತ್ರೀಯೆ ಥಾವ್ನ್ ಆಸಲಿಂ ಉತ್ರಾಂ ಯೇಜಾಯ್ ಜಾಲ್ಯಾರ್

ತ್ಲೆ ಕಷ್ಟ್ ತಿಣೆ ಸೊಸ್ಲ್ಯಾತ್ ಜಾವ್ಯೆತ್ ? ನಾ ತರ್ ಜಾಲೇ ಏಕ್ ಸ್ತ್ರೀ ಕಿತ್ಲಿಯೊ ಪಡ್ಲ್ಲಿ ಜಾವ್ಯೆತ್ ಆಪ್ಣಾಕ್‌ಚ್ಚಿ ರಾಂಡ್ ಬಾಯಲ್ಲ್ ಮ್ಹಣ್ ಲಾಂವ್ಕ್ ವ್ಹಚಾನಾ. ತಶೆಂ ಜಾಲ್ಯಾರ್ ಹ್ಯಾ ಲಿಲ್ಲಿ ಥಂಯ್ ಕಿತೆಂ ರೀ ಭೋವ್ ಚಡ್ ವಿಚಿತ್ರ್ ಆನಿ ಕಠಿಣ್ ಕಷ್ಟ್ ಆಯ್ಲ್ಯಾತ್ ಜಾವ್ಯೆತ್, ತೆಂಯ್ ಜಾಂವ್ದಿ. ತಾಚೊ ಸಗ್ಳೊ ಫುಂಟ್ ಭಾಯ್ರ್ ಕಾಡ್ನ್ ತಾಕಾ ಜಾಂವ್ಚಿ ಕುಮೊಕ್ ಕರಿಜಾಯ್‌ಚ್ಚಿ ಮ್ಹಳ್ಳ್ಯೊ ಥಿರ್ ಉದ್ದೇಶ್ ಮೊಜೆ ಖುತಿಂತ್ ಘೆವ್ನ್ ದುಸ್ರ್ಯಾ ದಿಸಾ ಸಾಂಜೆರ್ ಏಕ್ ಡಜನ್ ಮುಸುಂಬ್ಯೊ ವ್ಹನ್ ಗೆಲೊಂ:

"ಮುಸುಂಬ್ಯೊ ಹಾಡ್ನ್ ತುಂ ಕಿತ್ಯಾಕ್ ಆಯ್ಲ್ಯಾಯ್ ?" ವಿಚಾರ್ಲೆಂ ಲಿಲ್ಲಿನ್ ಮೊಜೆಂ ಲಾಗಿಂ. ಆಜ್ ತೋಂಡ್ ತಾಚೆಂ ಆನಿಕ್‌ಯಿ ಚಡ್ತಿಕ್ ಸತ್ಲ್ಯಾನ್ ಸೊಭಾಯರ್ ಆಯಿಲ್ಲಿ, ತಾಚಾ ತ್ಯಾ ಮಂಗ್ದ್ ತೋಂಡಾಚೆರ್.

"ಬೊರೆಂ ನಾತ್ಲ್ಲ್ಯಾಂಕ್ ಪಳೆಂವ್ಕ್ ವ್ಹಚೆಂ ಮೊಜೆಂ ಏಕ್ ಸದಾಂಚೆಂ ವ್. ತಶೆಂ ಯೆಂತಾನಾ ಇಲ್ಲ್ಯೊ ಮುಸುಂಬ್ಯೊ ಹಾಡ್ಲ್ಯೊ ತುಕಾ. ಕಾಂತುನ್ ಕಾಂಯ್ ಬಾಧಕ್ ನಾ ತುಕಾ" ಮ್ಹಳೆಂ ಹಾಂವೆ.

"ಹಾಂವ್ ಬೊರಿಂ ನಾತ್ಲ್ಲಿಂಗೀ ? ತೆಂ ತುಂವೆ ಪೂತ್ರ್ ಮ್ಹಳೆಂಯ್. ಅಳಿ ಹಾಂಗಾಚಾ ನರ್ಸಾಂ ಕಡೆನ್, ಆಯಾ ಕಡೆನ್ ವಿಚಾರ್. ತಿಂ ಸಾಂಗ್ತೆಲಿಂ ತುಕಾ. ಮ್ಹಾಕಾ ಹಕಾರಾಚಿ ಓಡಾ, ಸೊಭಾಯರ್ ಆಸಾ ಮ್ಹಣ್ ವಿರೆಂವ್ಕ್ ವ್ಹತಾಂ ಆನಿ ಹಕಾರಾನ್ ರಾತಿಕ್ ಚ್ಯಾರ್ ಪಾಂಚ್ ಡಣಾಂಕ್ ಕೂಡಿಚಿ ದಾಥೊಸ್ಕ್ಯಾಯ್ ವಿಕುನ್ ಖರ್ಚ್ಯಾ ವಂಸ್ತೆನ್ ಆನಿ ಚರ್ಬಿನ್ ತನ್ಸಟ್ಟೆಣ್ ವಿಕೊನ್ ಓಡಾ ಕಾಣ್ಘೆವ್ನ್ ಹಾಂಗಾ ಎಡ್ಮಿಟ್ ಜಾಲಾಂ ಮ್ಹಣ್. ತುಂ ಮ್ಹಾಕಾ ಪಳೆಂವ್ಕ್ ಯೇವ್ನ್ ತುಜೆ ಪಯ್ಶೆ ವಿಭಾಡಿನಾಕಾ. ಆನಿ ತುಜೊ ವೇಳ್‌ಯಿ ಪಾಡ್ ಕರಿನಾಕಾ" ಕೊಡ್ಸಾಣೆನ್ ಕಠೋರ್ ಉತ್ರಾಂನಿ ಸಾಂಗಾಲಾಗ್ಲೆಂ ತೆಂ.

"ಅಳಿ ಲಿಲ್ಲಿ, ಚುಕೊನ್ ಕೊಣೀ ಪಡ್ತಾ. ಪುಣ್ ತೆಂ ಸವ್ಲ್ಯಾನ್ ಕಾಣ್ಘೆಂವ್ಕ್ ಹರ್ಯೆಕ್ಲೊ ತಯಾರ್ ನಾ. ಉಲಂವ್ಚೆ ಉಲಯ್ತಾತ್, ತಾಂಕಾಂ ಬದ್ಲಿ ಕರುಂಕ್ ಅಮ್ಕಾಂ ಸಾಧ್ಯ್ ನಾ. ಪುಣ್ ಆವಿ ಬದ್ಲ್ ಜಾವ್ಯೆತ್ ಸ್ಥಾಯ್‌ಗೀ" ವಿಚಾರ್ಲೆಂ ಹಾಂವೆ.

"ತುಂ ಸವಯೆಚ್ ಸೆವರ್. ತುಂವೆ ಬೊರ್ಯಾ ಸಾಧಾರಿತಾನಾ ಮ್ಹಾಕಾ ಎಡ್ಮಿಟ್ ಕೆಲೆಂಯ್. ತೆಂಚ್ ವ್ಹತ್ತೆಂ. ಆತಾಂ ಮ್ಹಾಕಾ ಬ ಕರುಂಕ್ ತುಜಿ ಪರ್ವಾಂ ಜಾಂವ್ಚೆಂ ನಾ: ಕಿತ್ಯಾಕ್ ಹಾಂವ್ ಅಂ ನಾತ್ಲ್ಯಾ ತ್ಯಾ ಪ್ರಾಂತಾಕ್ ಪಾವ್ಲ್ಯಾಂ. ಐ ಹೇವ್ ರೀಚ್ಡ್ ಪೊಯಿಂಟ್ ಒಫ್ ನೊ ರಿಟರ್ನ್." ಮ್ಹಣಾಲಾಗ್ಲೆಂ ತೆಂ.

ತಾಚೆಂ ತೆಂ ಉತ್ರಾಂ ಆಯ್ಕೊನ್ ಶೆರ್ಮೆಲೊಂ ಹಾಂವ್. ಬ ಬೊರೆಂ ಶಿಕ್ಪಿಯೊ ಮ್ಹಳ್ಳೆಂ ಸಂಸ್ತಾಲೆಂ ಮ್ಹಾಕಾ-ತಾಚಾ ಉತ್ರಾಂನಿ

"ಲಿಲ್ಲಿ, ತುಕಾ ಬೊರೆಂ ಶಿಕಾಪ್ ಆಸಾ ಮ್ಹಳ್ಳೆಂ ತುಜಾ ಉತ್ರಾಂನಿಂ ಮ್ಹಾಕಾ ಸಮ್ಜಾಲೆಂ, ತುಕಾ ಜರ್ತರ್ ಹ್ಯಾ ಸಮಾಜೆಂತ್ ಗಣ್ಯ ಸ್ತ್ರಿ ಜಾವ್ನ್ ಜಿಯೆಂವ್ಕ್ ಆಶಾ ಆಸಾ ತರ್ ಹಾಂವ್ ಮೊಜೆ ತಾಕಿ ಭಿತಲಿ ಕುಮೊಕ್ ಕರ್ತಾಂ. ತುಜಿ ನೀಜ್ ಗಜಾಲ್ ಮ್ಹಾಕಾ ಸಾಂಗ ವತ್ತಾಯ್ ಕೆಲಿ ಹಾಂವೆ.

"ಡಾಯ್ತ್, ತುಂಜಿ ವತ್ತಾಯೆಕ್ ಮೊಜಿ ಖರಿ ಜಿಣಿ ಹಾಂವ ಸಾಂಗ್ತಾಂ. ಪುಣ್ ಆಯ್ಕ್ಯಾಲ್ಯಾ ಉಪ್ರಾಂತ್ ಮ್ಹಾಕಾ ಕುಮೋಕ್ ಕರ ಬದ್ಲಾಕ್ ತಿರಸ್ಕಾರ್ ಕರ್ತಲೊಯ್ ಮ್ಹಳ್ಯಾಂತ್ ದುಭಾವ್ಚ್ ನ ಆನಿ ತ್ಯಾ ವಿಶ್ಯಾಂತ್ ಮ್ಹಾಕಾ ಬೆಜಾರಾಯ್ ಭಿಲ್ಕುಲ್ ನಾ. ಕಿತ್ಯಾಕ ಹಾಂವ್ ಪಿಸ್ಡುನ್ ಉಡಯಿಲ್ಲಿ ವಾಲ್. ಮ್ಹಾಕಾ ಮೊಜೊ ವ್ಹಳೊ ಕೊಣ್ಣ ನಾ. ರಾತಿಂ ಮೊಜೆ ಕುಡಿರ್ ಮುರ್ಘಾ ಭೊಗ್ಗ್ಯೊ ಪರ್ಜೆಕೊಲ್ಲ ತ ರಾತಿಂ ಮೊಜೊ ಆನಿ ಹಾಂವ್ ತಾಚಿಂ. ಬೊರೆಂ ತರ್ ಆಯ್ಕ್ ಮೊ ಕಾಣಿ" ಸಾಂಗೊಂಕ್ ಸುರು ಕೆಲೆಂ ಲಿಲ್ಲಿನ್.

"ಹಾಂವ್ ಪೊದ್ಯಾ ವಾಡ್ಯಾಂತ್ ಮೊಜಾ ಆವಯ್-ಬಾಪಾಯ ಎಕ್ಲಿಚ್ ಧುವ್ ಜಾವ್ನ್ ಜಲ್ಮಾಲಿಂ. ಮೊಜೊ ಬಾಪುಯ್, ತಾಕ ಬಾಪುಯರ್ ಮ್ಹಣ್ಚ್ಯಾಕೀ ಭಾಸ್ಕಳ್ ಮ್ಹಣೊಂಕ್ ಫಾವೊ. ಆವಯ್ ಮೊಜಿ ಕಷ್ಟಾಂನಿ ಕೊಣಾ ಕೊಣಾಚಾ ಘರಾಂನಿ ಘರ್ ಚಾಕ್ರಿ ಕರ್ ಕಷ್ಟಾಂನಿ ಮ್ಹಾಕಾ ಪಾಗಯ್ತಾಲಿ. ತಿಣೆ ಕಾತ್ತೆ ಚಾಕ್ರಿ ಕರ್ನ್ ಹಾಡ್ಲ್ಲೆ ಜೊಡಿನ್ ಮೊಜೆ ಬಾಪುಯರ್ ಜೆವ್ಡ್ ಜಾವ್ನ್, ಸೊತೊ ಪಿಂಕೆವ್ನ್ ಮೊ ಆವಯ್ಚೆಂ ಸತ್ಯಾನಾಸ್ ಕರ್ತಾಲೊ. ಕಿತ್ಲೆ ಕಷ್ಟ್ ಸೊಸುನ್ ತರೀ ಮಾಯ

ಮೊಜಿ ಮ್ಹಾಕಾ ಇಸ್ಕೊಲಾಕ್ ಧಾಡ್ತಾಲಿ. ಆಪ್ಲ್ಯಾ ಎಕ್ಲ್ಯಾಚ್ ಧುವೆನ್ ಶಿಕೊನ್ ತಾಚೊ ಫುಡಾರ್ ಬಾಂಧಿಜಾಯ್ ಮ್ಹಳ್ಳ್ಯಾ ಆಶೆನ್.

"ಮೆಟ್ರಿಕಾಂತ್ ಹಾಂವ್ ಪಾಸ್ ಜಾತಾನಾ ತಿಚೊ ಸಂತೊಸ್ ವರ್ಣುಂಕ್ ನಜೊ ಜಾಲ್ಲೊ. ಶಿಕ್ಪಾಂತ್ ಬುದ್ವಂತ್ ಆಸ್'ಲ್ಲಿಂ ಹಾಂವ್ ತರ್ನಾಟ್ಪಣಾಚ್ಯಾ ಪಾಂವ್ಡ್ಯಾಕ್ ಪಾವ್'ಲ್ಲಿಂ. ಆನಿ ದೆವಾನ್ ಮ್ಹಾಕಾ ಬೋವ್ ವಿಶೇಸ್ ಸೊಭಾಯ್ ದಿಲ್ಲಿ. ಇಸ್ಕೊಲಾಕ್ ವ್ಹಟಾ ಮೊಜೆ ಥಂಯ್ ಸಬಾರ್ ತರ್ನಾಟ್ಯಾಂಚಿ ಆಶ್ಯಾಯೆಚಿ ದೀಷ್ಟ್ ಪಡ್ತಾಲಿ. ಥೊಡೆ ದೊಳ್ಯಾಂನಿಂಚ್ ಮೊಹಿಲಾಗಿಂ ಉಲಯ್ತಾನಾ ಆನಿ ಥೊಡೆ ಉತ್ರಾಂನಿ ಮ್ಹಾಕಾ ತುಕ್ತಾಲೆ. ಆನಿ ಹಾಂವ್ ಹ್ಯಾ ತರ್ನಾಟ್ಪಣಾಚೆ ಸ್ಥಿತೆಂತ್ ಆಸ್ತಾನಾಂಚ್ ಬಾಬಾಚೆ ವಹಡ್ ಜಾವ್ನ್ ಆನಿ ಲೊಕಾಗೆಲಿ ಶಾತ್ರಿ ಚಾಕ್ರಿ ಕೆಲ್ಲಿ ಮೊಜಿ ಆವಯ್ ಟಿ. ಬಿ. ಜಾವ್ನ್ ಅಂತರ್ಲಿ.

"ತ್ಯಾ ದೀಸ್ ಥಾವ್ನ್ ಮ್ಹಾಕಾ ಕೊಲೆಜಿಚೆಂ ಮೇಟ್ ಬಂಧ್ ಜಾಲೆಂ. ಮಾಯೆಚ್ ಮರ್ಣಾ ಉಪ್ರಾಂತ್ ಬಾಬ್ ಥೊಡೆ ದೀಸ್ ಲೊಕಾಚೆ ದೇಖಿಕ್ ಮಾತ್ರ್ ಬರೊ ಜಾಲೊ ಆನಿ ಉಪ್ರಾಂತ್ ಪಯ್ಲ್ಯಾಂಚ್ಯಾಕೀ ಪಾಡ್ ರೀತಿನ್ ಸೊರೊ ಪಿಯೊಂವ್ಕ್ ಲಾಗ್ಲೊ.

"ಪಯ್ಲಿಂ ಮೂಂಯ್ಟ್ರ್ ಕಾಡ್ಚೊ ರಾಗ್ ಆತಾಂ ಏಕ್ ನಾ ಏಕ್ ಕಾರಣ್ ದೀವ್ನ್ ಅಮಾಲಾಚ್ಯಾ ಫೊರ್ಸಣೆರ್ ಮೊಹಿರ್ ಕಾಡುಂಕ್ ಲಾಗ್ಲೊ. ಮ್ಹಾಕಾ ಸೊಸುಂಕ್ ಜಾಯ್ನಾತ್'ಲ್ಲೆಂ ತರೀ ದುಸ್ರಿ ವಾಟ್ ನಾತ್'ಲ್ಲ್ಯಾನ್ ಹಾಂವೆ ಸರ್ವ್ ಸೊಸಿಜಾಯ್'ಚ್ ಪಡ್'ಲ್ಲೆಂ.

"ಆನಿ ಏಕ್ ರಾತ್ ತಿ. ಮೊಜೊ ಬಾಬ್ ಕಸಾಪ್ಪಿ, ಬಾಯ್ರಾಲ್ಲೆಡೊ ಬೆಬ್ದೊ, ಭೋವ್ ಚಡ್ ಅಮಾಲ್ಯಾನ್ ಭರೊನ್ ಘರಾ ಭಿತರ್ ರಿಗ್ಲೊ. ತಾಕಾ ವಾಡ್ನ್ ದವರ್ನ್ ಹಾಂವ್ ಚಿಮ್ಣಿ ಪಾಲೊವ್ನ್ ನಿದ್'ಲ್ಲಿಂ. ತೊ ತಾಚೆಯಿತ್ಲ್ಯಾಕ್ ಕಿತೆಂಗೀ ಗಾಳಿ ಸೊಡಿ ದೀವ್ನ್ಂಚ್ ಆಸ್'ಲ್ಲೊ. ಥೊಡ್ಯಾ ವೆಳಾನ್ ಮ್ಹಾಕಾ ನೀದ್ ಪಡೊನ್ ಆಯಿಲ್ಲಿ. ಪುಣ್ ಮೊಕ್ಳ್ಯಾ ಅಂಗಾರ್ ಏಕ್ ಹಾತ್ ಚಚೊರ್ನ್ ಮ್ಹಾಕಾ ಕಳ್ಳೆಂ. ಹಾಂವ್ ಉಠೊನ್ ಬಸೊನ್ ಪಳೆತಾನಾ ಮೊಜೊ ಬಾಬ್ ಮೊಜೆ ವಹಾಂದ್ರೆರ್ ಆಸ್'ಲ್ಲೊ. ಹಾಂವ್ ಉಟೊಂಕ್ ಪ್ರಯತನ್ ಕರ್ತಾನಾ ತಾಣೆ ಮೊಜಾ ಕೇಸಾಂಕ್ ಧರ್ನ್

ನಿದಾಯ್ಲೆಂ. ಮುಖಾರ್ ಕಿತೆಂ ಘಡ್ತಾ ಮ್ಹಳ್ಳೆಂ ಚಿಂತ್ತಾ ಭಿತರ್ ತೊ ಮೊಜಾ ಆಂಗಾರ್ ಪಡ್‌ಲ್ಲೊ. ತಾಚಿ ತ್ಯೆ ಬಳಿಷ್ಟ್ ತಾಂಕಿ ಮುಖಾರ್ ಮ್ಹಾಕಾ ಕಿತೆಂಚ್ ಕರುಂಕ್ ತಾಂಕ್ಲೆಂನಾ. ಥೊಡ್ಯಾಚ್ ವೆಳಾನ್ ಮೊಜಾ ಬಾಪಾಯರ್ನ್ ಮೊಜೆಂ ನಿಸ್ಕಳ್ಪಣ್ ಲುಟುನ್ ಸೊಡ್‌ಲ್ಲೆಂ.

"ತ್ಯಾ ದೀಸ್ ಹಾಂವೆ ಏಕ್ ಕಾಣ್ಫೆವ್ನ್ ಮೊರ್ಯಾಂ ಮ್ಹಣ್ ಚಿಂತ್ಲೆಂ. ಪುಣ್ ಧಯ್ರ್ ಪಾವ್ಲೆಂನಾ. ಮೊಜೊ ಘಾಗ್ರೊ ರಗ್ತಾಂತ್ ಬುಡ್‌ಲ್ಲೊ ಸಾಕ್ಸ್ ಜಾವ್ನ್ ಮೊಜಾ ಬಾಪಾಯರ್ನ್ ಲುಟ್‌ಲ್ಲ್ಯಾ ಮೊಜಾ ನಿಸ್ಕಳ್ಪಣಾಚಿ. ಮಾಯರ್ ಸಲ್ಯಾರ್ ಉಪ್ರಾಂತ್ ತಾಚಾ ಭುಕೆಲ್ಲ್ಯಾ ದಾದ್ಲ್ಯಾಪಣಾಕ್ ಹಾಂವ್ಂಚ್ ಸಾಕ್ರಿಫಿಸಾಚಿ ಬಲಿ ಜಾಲಿಂ. ತಾಚಾ ಆವಾಲಾನ್ ಆನಿ ಕಾವುಂಕಾಯೆನ್ ಮೊಜೆಂ ಸರ್ವಸ್ವ್ ತಾಣೆ ಲುಟ್ಲೆಂ. ಆನಿ ವ್ಹಾಜೊನ್ ಕಿತೆಂ ಘಾಯ್ದೊಗೀ ಮ್ಹಣ್ ಹಾಂವ್ ಚಿಂತ್ತಾನಾ ಬಾಪಾಯರ್ನ್ಂಚ್ ವ್ಯಭಿಚಾರಿಣ್ ಕೆಲ್ಲ್ಯಾ ಮ್ಹಾಕಾ ದುಸ್ರಿ ಖಂಚಿಯಿ ವಾಟ್ ದಿಸ್ಲಿನಾ.

"ದುಸ್ರ್ಯಾಂ ಕಡೆನ್ ಹಿ ನಾಲಿಸಾಯರ್ ಸಾಂಗೊಂಕ್ ಮ್ಹಾಕಾ ಸಾಧ್ಯ ನಾ ಜಾಲೆಂ. ಆನಿ ಹಾಂವೆ ಥಿರ್ ನಿಚೆವ್ ಕೆಲೊ. ಬಾಪಾಯರ್ನ್ಂಚ್ ಧುವೆಚೆಂ ನಿಸ್ಕಳ್ಪಣ್ ಲುಟ್ಲೆಂ, ತರ್ ದುಸ್ರ್ಯಾಂಕ್ ತೇಂಚ್ ದಿಲ್ಯಾರ್ ಕಾಂಯರ್ಚ್ ಬಾಧಕ್ ನಾ ಮ್ಹಳ್ಳೆಂ ಮೊಜೆ ಮತಿಂತ್ ಘಟ್ಟ್ ಕರ್ನ್ ಕಾಣ್ಫೆಲೆಂ. ಜರ್ ತರ್ ಮೊಜೆ ಸೊಭಾಯೆರ್ ಮೊಜಾ ಬಾಪಾಯರ್ಕ್ಚ್ ಮೊಜೆ ಥಂಯರ್ ಕಾಮುಂಕತಾ ಜಾಗಿ ಕರುಂಕ್ ಸಕ್ಲಿ ತರ್ ಹಾಂವೆ ಕಿತ್ಯಾಕ್ ತಶೆಂಚ್ ಜಿಯೆಂವ್ಕ್ ನೊಜೊ ಮ್ಹಳ್ಳೆಂ ಸವಾಲ್ ಉದೆಲೆಂ, ಆನಿ ತ್ಯಾ ಧಿಸಾ ಥಾವ್ನ್ ಹಾಂವ್ ಮೊಜಾ ದೆವಾಕ್, ಸಮಾಜೆಕ್, ಸಮೊಡ್ತ್ರಿಕ್ ಆನಿ ಸರ್ವ್ ಬೊರ್ಯಾ ಕನ್ರ್ಯಾಂಕ್ ವಿಸ್ರೊನ್ ಮೊಜೆ ಕುಡಿಚೆರ್ ನದರ್ ದವರ್ನ್ ಆಯಿಲ್ಲ್ಯಾ ಎಕೆಕ್ಲ್ಯಾಕ್ಚ್ ಮೊಜಿ ಕೂಡ್ ವಿಕುಂಕ್ ಸುರು ಜಾಲಿಂ.

"ಮೊಜಿ ಸೊಭಾಯ್ ಮೊಜಿ ಆಸ್ತ್ ಜಾಲಿ. ಎಕಾ ದಿಸಾಕ್ ಹಾಂವೆ ಪನ್ನಾಸ್ ಥಾವ್ನ್ ಶೆಂಬೊರ್ ರುಪಯರ್ ಜೊಡುಂಕ್ ಸುರು ಕೆಲೆಂ. ಸುರ್ವೆರ್ ಘುಂಟಾನ್ ಚಲ್‌ಲ್ಲಿ ವ್ಯಾಪ್ತ್ ಪಯ್ಶ್ಯ ಚಡ್ ಜಾತಾನಾ ಉಗ್ತ್ಯಾನ್ ಸುರು ಕೆಲಿ ಹಾಂವೆ. ಆನಿ ಪಯ್ಲೆಂ ಮೊಜೆ ಥಂಯರ್ ಆಸ್‌ಲ್ಲೆಂ ಮೊಜಾ ಬಾಪಾಯ್ಚೆಂ ಘಾರಿಕ್ಪಣ್. ತೊ ಸೊರೆ ಪಿಯೆಂವ್ನ್ ಆಸ್‌ಲ್ಲ್ಯಾ ವೆಳಾರ್

ಏಕಿ ರಾತಿಂ ತಾಚೊ ಜೀವ್ ಕಾಡ್ನ್ ತೊ ವೆಲೊ ಮ್ಹಣ್ ಗಾಬ್ ಫಾಲ್ನ್ ತಾಚಿಂ ವೊರ್ನ್ ಕೆಲಿಂ ಹಾಂವೆ.”

“ಆತಾಂ ಏಕ್ ವ್ಯಭಿಚಾರಿಣ್ ಮಾತ್ರ್ ನ್ಹಯ್ ಬಗಾರ್ ಖುನಿಗಾರ್ನ್ ಹಾಂವ್ ಜಾಲ್ಯಾಂ. ಕೊಣೇ ಮ್ಹಾಕಾ ದಿಸಾಕ್ ಲಾಗಿಂ ಕರ್ನಾ. ಪುಣ್ ರಾತಿಂ ಹೋವ್ ಸಕ್ಡಾಂಕ್ ಜಾಯ್ತ್. ಸಮಾಜೆಚಾ ಫುಡಾರ್ಯಾಂ ಥಾವ್ನ್ ಮಾರೊಗ್ ಜಾಡ್ಜಾಕ್‌ಯೀ ಮೊಜಿ ಗರ್ಜ್ ಆಸಾ. ದಿಸಾ ಉಜ್ವಾಡಾಕ್ ಮ್ಹಾಕಾ ಪಳೆವ್ನ್ ಶಿವ್ಯಿನ್ ದೀಷ್ಟ್ ಘುಂವ್ಡಾಂವ್ಚ್ಯೊ ಮನಿಸ್ ರಾತಿಂ ಮೊಜಿ ಕುಡಿರ್ ಪೆಳ್ತಾ. ಹರಾಏಕ್ ದಾದ್ಲೆ ತೆ ಮ್ಹಾಕಾ ಗಾಂಡ್ ಬಾಯರ್ಲ್ ಮ್ಹಣ್ ಚೋಟ್ ಜೊಕ್ತಾತ್ ಆನಿ ರಾತಿಂ ಮೊಜಾಚ್ ಆಂಗಾರ್ ತಾಂಚಾ ತ್ಯಾಚ್ ಬೊಟಾಂನಿ ಮೊಜೆ ಕುಡಿಚೊ ಹರ್ಯೆಕ್ ಪಿಸ್ವೊ ಆಪ್ಡುನ್ ತಾಂಚಿ ಆಶಾ ಭಾಗಾಯ್ತಾತ್. ಮೊಜೆ ತಸಲ್ಯೊ ಬಾಯ್ಲ್ಯೊ ಚಾಂವ್ಡಿ ಯಾ ರಾಂಡ್, ವ್ಯಭಿಚಾರಿಣ್ ಯಾ ಕೋಲ್ ಗರ್ಲ್ ನಾತ್‌ಲ್ಲ್ಯೊ ತರ್ ತಾಂಚಾ ಸ್ವಂತ್ ಭಯ್ಣಿಂಕ್, ಧುವಾಂಕ್ ಸದಾಂಚ್ ಅತ್ಯಾಚಾರ್ ಕರ್ತೆ ಆಸ್‌ಲ್ಲೆ. ತೆ ವ್ಯಭಿಚಾರಿ ಸಹಿಂ ಪುಣ್ ಸಮಾಜೆಂತ್ ಗಣ್ಯ್ ವ್ಯಕ್ತಿ. ಕಿತ್ಯಾಕ್ ತಾಣಿ ಕೆಲ್ಲೆಂ ಪಾಪ್ ಸಂಸಾರಾಕ್ ಲಿಪ್ತಾ. ಪುಣ್ ಆಮ್ಚೆಂ ಉಗ್ತೆಂ ದಿಸ್ತಾ. ಮೊಜೆ ಕುಡಿಂತ್ಲೊ ಖಂಚೊಚ್ ಏಕ್ ಜಾಗೊ ಬಾಕಿ ನಾ ಹ್ಯಾ ಕಾಮುಕಿ ದಾದ್ಲ್ಯಾಂನಿ ವಾಪರ್ನಾಶೆಂ ಉರ್‌ಲ್ಲೊ.

“ಪೆಟೆ ತೆ ಲಡ್ ನಾತ್‌ಲ್ಲೆ. ಆನಿ ಅಶೆಂಚ್ ಪೊರ್ಚೆ ರಾತಿಂ ಆಮ್ಚ್ಯಾ ವಾಡ್ಯಾಂತ್ಲ್ಯಾ ಎಕ್ಲ್ಯಾ ಭೋವ್ ನಾಂವಾಡ್ದಿಕ್ ಸಾವ್ಕಾರಾಕ್ ಜೊ ಕ್ರಿಸ್ತಾಂವ್ ಮ್ಹಣ್ ಹರ್ಯೆಕಾ ಆಯ್ತಾರಾ ಮಿಸಾಕ್ ವ್ಹಚೊನ್ ದಾಕಂವ್ಚೊ ಮೊಜೆ ಕುಡಿಚಿ ಗರ್ಜ್ ಪಡ್‌ಲ್ಲಿ. ಎಕ್ಲೊಚ್ ತೊ ಮ್ಹಣ್ ತ್ಯಾಣೆ ಆಮಾನತ್ ಕೆಲ್ಯಾ ರೂಮಾಕ್ ಹಾಂವ್ ಗೆಲಿಂ. ಪುಣ್ ರೂಮಾಂತ್ ತಾಚೆ ಸಾಂಗಾತಾ ಆನಿ ತೇಗ್ ಜಣ್ ಆಸ್‌ಲ್ಲೆ. ಪ್ಲೆಸ್ಕೆಚಿ ಬೋತ್ಲ್ ಖಾಲಿ ಜಾಲ್ಲೆಬರಿಂ ಎಕಾ ಪಾಟ್ಲ್ಯಾನ್ ಎಕ್ಲ್ಯಾನ್ ಮೊಜೆರ್ ತಾಂಚಿ ಕಾಮುಕಿ ಆಶಾ ಭಾಗಯ್ಲಿ ಆನಿ ಮ್ಹಾಕಾ ರಗ್ತಾಸ್ರಾವ್ ಸುರು ಜಾವ್ನ್ ಮತ್ ಚುಕ್‌ಲ್ಲಿ ಪಳೆವ್ನ್ ತಾಣಿ ದೇಯ್ಪುರಾಂಕ್ ಆಪವ್ನ್ ಸಕಾಳಿಂ ಮತಿರ್ ನಾತ್‌ಲ್ಲ್ಯಾ ಮ್ಹಾಕಾ ಮ್ಹಾಗ್ಘರಿಂ ನಿದಾಯ್ಲೆಂ.

"ತೆ ಮನಿಸ್, ತಾಂಕಾಂ ಹಾಂವ್ ಬೊರೆಂ ವಳ್ಖತಾಂ. ಪುಣ್ ತಾಂಚೆ ವಿರೋಧ್ ಹಾಂವ್ ಪೊಲಿಸ್ ಸ್ಟೇಶನಾಂತ್ ದೂರ್ ದೀನ್ ಜಾಲ್ಯಾರ್ ಮೊಜೆಂ ಆಯ್ಕೊಂಚೊ ಕೊಣ್ಣೀ ನಾ. ಕಿತ್ಯಾಕ್ ತೆ ಸಮಾಜೆಂತ್ ಸ್ಥಾನ್ ಆಸ್‌ಲ್ಲೆ ಘನೇಸ್ತ್, ಮಾನೇಸ್ತ್, ದುಡ್ವಾದೀಕ್ ಸಾಪ್ಕಾರ್. ತೆ ವ್ಯಭಿಚಾರಿ ನ್ಹಯ್. ತೆ ಬಾಯ್ಲಾಂಡೆ ನ್ಹಯ್. ತೆ ಕಾಮಾಂಕಿ ಪೆಟೆ ನ್ಹಯ್. ಪುಣ್ ಹಾಂವ್ ಕಿತ್ಯಾಕ್ ಮ್ಹಾಕಾ ಹ್ಯಾ ಸಮಾಜೆನ್ ವ್ಯಭಿಚಾರಿಣ್ ಮ್ಹಣ್ ಮೊಲಾಯ್ಲಾಂ. ಹಾಂವ್ ಕೋಲ್ ಗರ್ಲ್. ಹಾಂವ್ ರಾಂಡ್, ಹಾಂವ್ ಸಭಾರ್ ದಾದ್ಲ್ಯಾಂಚಿ ಬಾಯ್ಲ್. ಮ್ಹಾಕಾ ನಾ ಸ್ಥಾನ್-ಮಾನ್. ಮ್ಹಾಕಾ ಕೊಣೀ ಜಾತಾ; ವಾಟೆ ವಯ್ಲೊ ವಾಟ್ಸುರಿಯೊ ರಾತಿಂ ಮೊಜೊ ಸಾರೆಂಗಾತಿ ಆನಿ ಲಕ್ಷಾಧಿಪತಿಯೊ ಎಕೆ ರಾತಿ ಜಾತಾ ಮೊಜೊ ಭಾಡ್ಯಾಚೊ ಪತಿ.

"ಹಾಂವ್ ಚಿಂತ್ತಾಂ ತ್ಯಾಚ್ ಮಾನೇಸ್ತಾನ್ ತುಕಾ ಫೋನ್ ಕೆಲ್ಲೆಂ ಜಾಯ್ತ್ಯಾಯ್. ಮೊಜಿ ಕಾಣಿ ಆಯ್ಕಾಲಿಯ್ ಮೂ. ಆನಿ ಮ್ಹಾಕಾ ತುಂ ಕುಮೊಕ್ ಕರ್ಶಿಗಿ? ಸಮಾಜ್-ಸೆವಕ್ ತುಂ. ತುಂವೆ ಮ್ಹಾಕಾ ಎಡ್ಮಿಟ್ ಕೆಲ್ಯಾರ್ ದೇವ್ ಬೊರೆಂ ಕರುಂ. ಮ್ಹಾಕಾ ತುಂವೆ ಕುಮೊಕ್ ಕರ್ಚೆ ಖಾತಿರ್ ಕೊಣಾಲಾಗಿಂ ಮೊಜೆ ವಿಶ್ಯಾಂತ್ ಉಲಯ್ಲ್ಯಾ ಜಾಲ್ಯಾರ್‌ಯೀ ತುಕಾ ಕಳಂಕ್ ಯೆತಾ. ತುಂ ತುಜೆಂ ಜೀವನ್ ಮೊಜೆ ಖಾತಿರ್ ದೆಸ್ವಾಟ್ ಕರಿನಾಕಾ. ತುಂ ಆನಿ ವ್ಹಚ್. ತುಂವೆ ಕೆಲ್ಲ್ಯಾ ಉಪ್ಕಾರಾಕ್ ಹಾಂವ್ ಪಯ್ಶ್ಯಾಂನಿ ಪಾಟಿಂ ದೀಂವ್ಕ್ ಸಕ್ಚಿಂ ನಾ. ಪುಣ್ ಆತಾಂ ಮ್ಹಾಕಾ ಹಾಂಗಾ ಥಾವ್ನ್ ಡಿಸ್ಚಾರ್ಜ್ ಕರ್ತಾತ್ ತ್ಯಾ ಖಾತಿರ್ ತುಕಾ ಜಾಯ್ ತರ್ ಆಯ್ಚ್ಯಾ ರಾತಿಂ ಹಾಂವ್ ತುಜಿಂ. ತುಂ ಮ್ಹಾಕಾ ಖಂಚೆಯೀ ರೀತಿನ್ ಗ್ಳಿ" ಮ್ಹಣ್ ಹುಸ್ಕ್ಯಾರೊನ್ ಲಿಲ್ಲಿನ್ ಕಾಣಿ ಅಖೇರ್ ಕೆಲಿ.

ತಿತ್ಲ್ಯಾರ್ ನರ್ಸಾನ್ ಹಾಡ್ನ್ ದಿಲೆಂ ಡಿಸ್ಚಾರ್ಜ್ ಸ್ಲಿಪ್ ಕಾಣ್ಘೆವ್ನ್ ಲಿಲ್ಲಿಕ್ ಕಾಣ್ಘೆವ್ನ್ ಹಾಂವ್ ವಾರ್ಡಾ ಥಾವ್ನ್ ಭಾಯ್ರ್ ಯೆತಾನಾ, ಎಕಾ ನರ್ಸಾನ್ ಮ್ಹಣೊನ್ಂಚ್ ಸೊಡ್ಲೆಂ, "ಆಯ್ಚ್ಯಾ ರಾತಿಂ ಹೆಂ ತುಜೆಂ ಮ್ಹಣ್ ಚಿಂತಾಂ." ಆಯ್ಕಾಲ್ಲೆಂ ಲಿಲ್ಲಿ ಮೊಜೆ ಥಾವ್ನ್ ಮುಕ್ಳಿಂ ಜಾವ್ನ್ ಮಾರ್ಗಾರ್ ಪಾಶ್‌ಲ್ಲೆಂ.

5. ಮೋಗ್ ಆನಿ ತ್ಯಾಗ್

ಕಾರ್ಕೊಳ್ ನಕ್ರಿ ಫಿರ್ಗಜೆಚ್ಯಾ ಮುಗೇರಾಂಚ್ಯಾ ವಾಡ್ಯಾಂತ್ ಆಜ್ ಚೆಂಕ್ರಾ ಆನಿ ನಾಗಿಕ್ ಕಾಜಾರ್. ಮುಂಗೇರಾಂಚ್ಯಾ ವ್ಹಾರಾಂಚೊ ದೋಲಿ ಫುಟ್ತಾ ತಶೆಂ ವಾಜ್ಯಾಸಾ ಬೋಬೊ ಆನಿ ಗದ್ದಾಳಾಯ್ ಚಲ್ತಾಲಿ. ಬಿ. ಎಸ್‌ಸಿ. ಎಗ್ರಿಕಲ್ಚರ್ ಡಿಗ್ರಿ ಜೊಡ್‌ಲ್ಲೊಂ ಹಾಂವ್ ವೊಡಾ ಆನಾ ಸಾಂಗಾತಾ ಚೆಂಕ್ರ್ಯಾ ಆನಿ ನಾಗಿಚ್ಯಾ ಕಾಜಾರಾಕ್ ತಾಂಚ್ಯಾ ಘರಾ ಕುಶಿನ್ ಚಮ್ಕ್ಯಾತಾನಾ ಫೊಡಾ ಆನಾನ್ ಬೋವ್ ಜಡ್ ಸಂತೊಸಾನ್ ಸಾಂಗಾತಾಚ್ ದರ್ಬಾರಾನ್,

"ಪುತಾ, ಜೊನಿ ಆಜ್, ತುಂ ಬಿ. ಎಸ್‌ಸಿ. ಎಗ್ರಿಕಲ್ಚರ್ ಡಿಗ್ರಿ ಕಾಣ್ಘೆವ್ನ್ ಆಯ್ಲಾಯ್. ಪಳೆ ಆಮ್ಚಿಂಯಿಯೊ ಮಾಡಾ-ಮಾಡಿಯಾಂಚೆಂ ತೊಟಾಂ, ಪಳೆ" ತೆ ಪಿಕೊನ್ ಆಯಿಲ್ಲ್ಯಾ ಭಾತಾಚ್ಯಾ ಕಣ್ಸಾಂಚೆಂ ಶೆತಾಂ, ಪಳೆ, ತೆ ಫುಲಾಂ ಫಳಾಂಚೆ ಆನಿ ಪೋಪಾಚೆ ರೂಕ್-ಹೆಂ ಸರ್ವ್ ಹ್ಯಾಚ್ ಚೆಂಕ್ರಾ ಆನಿ ನಾಗಿಚಾ ಮಾಲ್ಘಡ್ಯಾಂನಿ ರುತಾ ಕರ್ನ್ ಆಜ್ ಹೈ ಸೊಭಾಯೆನ್ ಸೊಭ್ತಾತ್. ತೀನ್ ತಕ್ಲ್ಯಾಂ ಥಾವ್ನ್ ತಾಂಚೆಂ ಮಾಲ್ಘಡಿಂ ಆಮ್ಚ್ಯಾ ತೊಟಾಂತ್‌ಚ್ ವಾಡ್ಲ್ಯಾಂತ್ ಆನಿ ಹಾಚೆ ಉಪ್ರಾಂತ್‌ಯೀ ತಾಣಿ ತುಜ್ಯಾ ಹಾತಾಖಾಲ್ ಜಿಯೆಂವ್ಕ್ ಆಸಾ. ತಶೆಂಚ್ ಹ್ಯಾ ನಕ್ರ್ಯಾಂತ್ಲ್ಯಾ ಲೋಕಾಗೆಲೆಂ ನಾಂವ್ ಸಗ್ಳ್ಯಾ ಕಾರ್ಕೊಳಾಂತ್ ಗಾಜೊಂವ್ಕ್ ಆಸಾ. ಹ್ಯಾಚ್ ಖಾತಿರ್ ತುಕಾ ಹಾಂವೆ ಚೆಂಕ್ರ್ಯಾ ಆನಿ ನಾಗಿಚಾ ಕಾಜಾರಾಕ್ ಆಪವ್ನ್ ವ್ಹರ್ಲೆಂ. ತುಂ ಖಂಡಿತ್ ಜಾವ್ನ್ ಹೆಂ ಬೊರ್ರೆಂ ಕರ್ನ್ ಸಮ್ಜೊನ್ ತಾಂಕಾಂ ಹಾಚೆ ಉಪ್ರಾಂತ್ ಸಾಂಬಾಳ್ನ್ ವ್ಹರ್ತೊಲೊಯ್

ಮ್ಹಣ್ ಬಾತ್ಮ್ಯತಾಂ" ಮ್ಹಣ್ ಸಾಂಗ್ತಾನಾ ಪೊಜೆಂ ಕಾಳಿಜ್ ನೀ
ಜಾವ್ನ್ ಆನಾ ವಿಶ್ವಾರತ್ ಬೋವ್ ಚಡ್ ದಬಾರ್ಫರಾನ್ ಭರ್ಲ್ಲೆಂ
ಕಿತ್ಯಾಕ್ ಖಾಲಿ ಆಟ್ವಿ ಶಿಕ್ಲ್ಲೊ ಪೋಜೊ ಅನ್ ಜರ್ತರ್ ತಾಚ
ತೊಟಾಂತ್ಲ್ಯಾ ಆಳಾಂ ವಿಶ್ಯಾಂತ್ ಇತ್ಲ್ಯಾ ಬೊರ್ಯಾ ಥರಾನ್ ಚಲ್ತಾ ತೆ
ಪಳೆವ್ನ್ ಆನಾ ಥಂಯರ್ ಆಸ್ಲ್ಲೊ ಮೊಜೊ ಅಭಿಮಾನ್ ದೊಡೊ
ಜಾಲ್ಲೊ.

ಅಶೆಂ ಆನಿ ತಶೆಂ ಉಲವ್ನ್ ಆಮಿ ಚಿಂಕ್ರ್ಯಾಚಾ ಘರಾ ಪಾವ್ತಾನ
ಮಾಟ್ವಾಂತ್ ಜಮೊ ಜಾಲ್ಲೊ ಲೋಕ್ ಸಂತೊಸಾನ್ ಭರೊನ್ ಆಮ್ಕಾ
ತಾಂಚಾ ದೊಲಿ ಸಾಂಗಾತಾ ಸ್ವೀಕಾರ್ ಕರ್ನ್ ನಮ್ರತೆನ್ ಎಕೆ ಕುಶಿಕ
ರಾವೊನ್ ಮಾಟ್ವಾ ಭಿತರ್ ವಾಟ್ ಕರ್ನ್ ದೀಲಾಗ್ಲೊ. ನೊವ್ರೊ
ಚಿಂಕ್ರೊ, "ಆಯ್ಯೊ ಧನಿ, ತುಮಿ ಹ್ಯಾಂಗಾ ಮ್ಹಣಾಸರ್ ಆಯ್ಲ್ಯಾತ್‌ಗೀ"
ಮ್ಹಣ್ ವೊಡಾ ಆನಾಚಾ ಪಾಯಾಂಕ್ ಪಡೊಂಕ್ ಯೆತಾನಾ. ಆನಾನ
ತಾಚಾ ಭುಜಾಂಕ್ ಧರ್ನ್ ಉಟೊನ್ ಜರಿಚೊ ಮುಂಡು, ಊವರ್ಲ
ಶ್ಹಾಲ್ ಆನಿ ಪಾಂಯ್ಸ್ಯಾಂ ರುಪಯ್ ಆಯೆರ್ ದಿತಾನಾ ಜಮೊ ಜಾಲ್ಲೊ
ಲೋಕ್ ಸಂತೊಸಾನ್ ಬೋಬೊ ಘಾಲಿತಾಗ್ಲೊ. ಮೊಜೆ ಲಾಗಿಂ
ಆಯಿಲ್ಲ್ಯಾ ಚಿಂಕ್ರ್ಯಾಕ್ ಹಾಂವೆ ಪೊಟ್ಲುನ್ ಧರ್ನ್ ಗಳ್ಯಾಂತ್ಲಿ ಭಾಂಗಾರಾಚಿ
ಚೆಯಿನ್ ತಾಚಾ ಗಳ್ಯಾಕ್ ಬಾಂಧ್ತಾನಾ ಸಂತೊಸಾನ್ ಗಡ್ ಘಿರ್ಕಾವ್ಲ್ಲೊ
ಲೋಕ್ ಕಿಂಕ್ರ್ಯಾಟೊ ಘಾಲ್ನ್ ನಾಚೊಂಕ್ ಲಾಗ್ಲೊ. ನೊವ್ರ್ಯಾ ಹೊಕ್ಲೆಕ್
ಆಮಿ ಹರ್ಸುನ್ ಪಾಟಿಂ ಪರ್ತತಾನಾ ದೋನ್ ಕಾಟಾಚೆ ಕೊಂಬೆ.
ರಸ್ಪ್ಯಾಳಿ ಕೆಳ್ಯಾಂಚೊ ಗಡಾಯ್ ಆನಿ ಬೋಂಡೆ ಘೆವ್ನ್ ದೋಗ್ ಮುಗೇರಾಂಚಿ
ಆಮ್ಚ್ಯಾ ಘರಾ ಕುಶಿನ್ ಮೆಟಾಂ ಕಾಡ್ತಾಲೆ.

ವರ್ಸಾಂ ದೋನ್ ಪಾಶಾರ್ ಜಾಲ್ಲಿಂ. ಮೊಜೆಂಯೀ ಕಾಜಾರ್
ಜಾಲ್ಲೆಂ ಆನಿ ಸಗ್ಳ್ಯಾ ಘರ್ದಾರಾಚೊ ಹಾರ್ಭಾರ್ ಪೊಜೆರ್ ಸೊಡ್ನ್
ಪೊಜೊ ಆನ್ ದೆವಾದೀನ್ ಜಾಲ್ಲೊ. ಆನಾನ್ ಸಾಂಗ್‌ಲ್ಲ್ಯಾ ಉತ್ರಾಂ
ಪರ್ಮಾಣೆ ಹಾಂವ್, ಚಿಂಕ್ರೊ ಆನಿ ನಾಗಿಕ್ ಮೊಜಾಚ್ ಘರ್ಚ್ಯಾ ಮನ್ಶ್ಯಾಂ
ಬರಿ ಪಳೆತಾಲೊಂ ತಿಂ ದೊಗಾಂಯ್ ಆಪ್ಲ್ಯಾ ಕುಡಿಚೊ ಬೆಸೊರ್
ಚಿಂತಿನಾಸ್ತಾನಾ. ಧಗ್ ಯಾ ಸ್ವಾವ್ಳಿ, ವ್ಹೋತ್ ಯಾ ಪಾವ್ಸ್ ಮ್ಹಳ್ಯಾಂ

ಲೆಕನಾಸ್ತಾನಾ ಮ್ಹಜಾ ತೊಟಾಂತ್ ರಾತ್ ದೀಸ್ ವಾವುರ್ತಾಲಿಂ, ವಾಡಾಂನಿ ಜಡಾಯೆರ್ ಪ್ಪಾವೊಂವ್ಕ್ ತಾಂಕಾಸಾ ಮ್ಹಳ್ಳೆಬರಿ ಶಿವ್ಯಾಂನಿ ಭರ್‍ಲ್ಲೆ ನಾಲ್ರ್ ಆನಿ ಬೊಂಡೆ ಆಪಾಲ್ಯಾ ಕಂಬ್ಯಾಂರ್ ಕೊಣಾಕ್'ಚ್ ಚಡೊಂಕ್ ಸೊಡಿಶೆನಾಂವ್ ಮ್ಹಳ್ಳೆಬರಿ ಉವ್ಯಾಕಳ್ತಾಲಿ. ಮಾಡಿಯಾಂನಿ ಭರ್‍ಲ್ಲಿಂ ಫೊಪ್ಯಾಂ ಭಾಂಗಾರಾ ರಂಗಾನ್ ಸೊಭ್ತಾಲಿಂ, ಸುಗ್ಗಿಚಿಂ ಬೆಳಿಂ ಕಣ್ಯಾಂಚಿ ಜಡಾಯೆನ್ ಬಾಗಾಲ್ಲಿಂ. ಅಶಿ ಸೊಭ್ಚ್ಯಾ ಹ್ಯಾ ತೊಟಾಂತ್, ಚಿಂಕ್ರಾ ಆನಿ ನಾಗಿಚೊ ಘಾಮ್ ಉದಾಕ್ ಜಾವ್ನ್ ವ್ಹಾಳ್ತಾಲೊ.

ತಾಂಚೊ ತೊ ವಾವ್ರ್ ಪಳೆವ್ನ್ ಹಾಂವ್ ಚಿಂಕ್ರ್ಯಾಕ್ ಆಪವ್ನ್,

“ಚಿಂಕ್ರ್ಯಾ, ತುಮಿ ದೊಗಾಂಯ್ ಕಾಕೆರ್ತಾಳ್ ಪೇಟೆಂತ್ ವಚೊನ್ ಭಾಂವೊನ್ ಪುಣೀ ಯೆಯಾತ್” ಮ್ಹಣ್ತಾನಾ,

“ಧನಿ ತುಮಿ ಕಸಲೆಂ ಮ್ಹಣ್ತಾತ್, ಆಮ್ಕಾಂ ಜಾಯ್ಜಾಲ್ಲಿ ವ್ಹೊರ್ಯ್ ದರಬಸ್ತ ತುಮಿ ದಿತಾತ್. ಗರ್ಜೆಚ್ಯೊ ಸರ್ವ್ ವಸ್ತು ಕಾಪ್ಡಾಂ, ಲುಂಗಿ ಪೂರಾ ತುಮ್ಚ್ಯಾ ಥಾವ್ನ್ ಮೆಳ್ತಾ. ಹೆಂ ಸ್ವರ್ಗ್ ಆಸ್ತಾನಾ ಪೇಟೆಂತ್ ಥಾವ್ನ್ ಕಿತೆಂ ಹಾಡುಂಕ್ ಆಸಾ ? ಪಳೆ ಧನಿ, ಫಾಲ್ಯಾಂ ಸುಗ್ಗೆಚಾ ಗಾದ್ಯಾಕ್ ‘ಉದಾಕ್ ಸೊಡುಂಕ್ ಆಸಾ, ಪೊವ್ರ್ಯಾಂ ಪಾನಾಂ ಕುಂಟುಂಕ್ ಆಸಾತ್, ಆನಿ ಯೆಂವ್ಚ್ಯಾ ಹಪ್ತ್ಯಾಂತ್ ರೊಂಪೆ ಲ್ಹಾಂವ್ಕ್ ಆಸಾತ್” ಅಶೆಂ ಏಕ್ ನಾ ತರ್ ಆನ್ಯೇಕ್ ಕಾಮಾಚಿ ಲಾಂಬ್ ಪಟ್ಟಿ ಮ್ಹಾಕಾ ಸೊಡವ್ನ್ ಸಾಂಗ್ತಾನಾ ತಾಚಾ ಕಾಮಾಕ್ ನ್ಯಾಯ್ ನೀತಿಕ್ ಆನಿ ಖಾಲ್ತ್ಯಾಪಣಾಕ್ ಮೆಚ್ವಾಲ್ಲೊಂ ಹಾಂವ್ ಅಭಿಮಾನಾನ್ ತಾಚಾ ಬೇಂಕಾಚಾ ಎಕಾಂವ್ಟ್ಯಾರ್ ಪಯ್ಶ್ಯಾ ಬಾಂಧುನ್ ತಾಚೊ ಫುಡಾರ್ ಭದ್ರ್ ಕರುಂಕ್ ಆಶೆತಾಲೊಂ.

ಅಶೆಂ ಸುಖಾನ್ ಆಮ್ಚೆಂ ಕುಟ್ಮಾಂಬ್ ಸಾಗ್ತಾನಾ ಹಾಂವ್ ಏಕಾ ಭುರ್ಗ್ಯಾಚೊ ಬಾಪುಯ್ ಜಾಲ್ಲೊಂ. ಆನಿ ಆಮ್ಚ್ಯಾ ಘರಾಂತ್ ಸಂತೊಸ್ ಆನಿ ಸಮಾಧಾನ್ ರಾಜ್ ಕರ್ತಾಲೆಂ. ನಾಗಿ ಮ್ಹಜಾ ಭುರ್ಗ್ಯಾಕ್ ಆಪ್ಲೆಂಚ್ ಭುರ್ಗೆಂ ಮ್ಹಳ್ಳೆಬರಿ ಪೊಟ್ಲುನ್ ಧರ್ನ್ ಉಮೆ ದಿತಾನಾ ಹಾಂವ್ ಥೊಡೆ ಪಾವ್ಟಿಂ ಚಿಂತ್ತಾಲೊಂ ಚಿಂಕ್ರ್ಯಾಕ್'ಯೀ ತಾಂಚೆಂಚ್ ಮ್ಹಳ್ಳೆಂ ಏಕ್ ಭುರ್ಗೆಂ ಜಾಲ್ಯಾರ್ ಕಿತ್ಲೆಂ ಬೊರೆಂ ಆಸ್'ಲ್ಲೆಂ ಮ್ಹಣ್. ಪುಣ್. ಹ್ಯಾ ವಿಶ್ಯಾಂತ್ ಚಿಕ್ರ್ಯಾಕಡೆನ್ ವಿಚಾರುಂಕ್ ಸಬಾರ್ ಪಾವ್ಟಿಂ

ಪುನ್ ಕೆಲ್ಲೆಂ ಜಾಲ್ಯಾರ್‌ಯೀ ಮ್ಹಾಕಾ ಬೊರೆಂ ದಿಸಾನಾತ್‌ಲ್ಲೆಂ. ಪುಣ
ಏಕ್ ದೀಸ್ ಹಾಂವ್ ಆನಿ ಚಿಂಕ್ರ್ಯಾ ದೋಗ್‌ಚ್ ಪಾನಾಂ ಕುಂಟು
ಆಸ್‌ಲ್ಲ್ಯಾ ವೆಳಾರ್ ಹಾಂವೆ ಏಟಾನ್‌ಯೆಂಚ್ ಸೊಡ್ಲೆಂ.

"ಚಿಂಕ್ರ್ಯಾ, ಪಳೆ ತುಜಾ ಆಬಾಚಾ ಕಾಳಾ ಥಾವ್ನ್ ಆಜ್ ಪರ್ಯಾಂತ್
ಹ್ಯಾ ತೊಟಾಂತ್ ತುಮಿ ಆಸಾತ್. ಹಾಚಿ ಉಪ್ರಾಂತ್‌ಯೀ ಹೆಂ ತೋಟ
ವೃದ್ಧಿ ಜಾಯ್ಜಾಯ್, ತುಜೆ ಆನಿ ಮೊಜೆ ನಂತರ್ ತುಜಾ ಆನಿ ಮೊ
ಭುಗ್ರ್ಯಾಂನಿ ಹೆಂ ತೋಟ್ ಚಲವ್ನ್ ವ್ಹರಿಜಾಯ್. ತ್ಯಾಚ್ ಖಾತಿರ್
ಮ್ಹಾಕಾ ದೆವಾನ್ ಏಕ್ ಭುರ್ಗೆಂ ದಿಲಾಂ.. ತಶೆಂಚ್ ತುಕಾಯಿ ಏಕ್
ಭುರ್ಗೆಂ ಜಾಯ್ಜಾಯ್, ವ್ಹಯ್‌ಗೀ ನ್ಹಯ್."

"ತುಮಿಂ ಕಹಲೆಂ ಮ್ಹಣ್ತಾತ್ ಧನಿ. ತುಮಿಂಚ್ ಆಮ್ಚ
ಆಬ್ಬಾ ಆನಿ ಅಮ್ಮಾ. ಆನಿ ಆಮಿಂಚ್ ತುಮ್ಚಿಂ ಭುರ್ಗಿಂ. ಆಮ್ಕಾ
ಭುರ್ಗಿಂ ಕಹಲ್ಯಾಕ್ ಧನಿ?" ಮ್ಹಣ್ ಚಿಂಕ್ರ್ಯಾನ್ ಜಾಪ್ ದಿತಾನಾ, ತಾಚೊ
ತಾಳೊ ಚಿಕ್ಕಶೆಂ ತಗ್ಗ್ಸಲ್ಲ್ಯಾಬರಿ ಭಗ್ಲೆಂ ಮ್ಹಾಕಾ.

"ಚಿಂಕ್ರ್ಯಾ ತಶೆಂ ಕಿತ್ಯಾಕ್ ಮ್ಹಣ್ತಾಯ್, ಆಪ್ಲೆಂ ಮ್ಹಳ್ಳಿಂ ಭುರ್ಗಿ
ಆಸಾಜಾಯ್‌ಚ್ ನ್ಹಯ್‌ಗೀ, ತೆದ್ನಾಳಾ ಕುಟ್ಮಾಂತ್ ಸಂತೊಸ್ ಚಡ್ತಾ ಆ
ಸಮಾಧಾನ್ ರಾಜ್ ಕರ್ತಾ. ತುಜಾ ಭುಗ್ರ್ಯಾಂ ಸಾಂಗಾತಾ ಮೊಜಿ
ಭುರ್ಗಿಂಯೀ ವಾಡ್ತೆಲಿಂ ಆನಿ ಆಪ್ಲೆಂ ಜೀವನ್ ವೃದ್ಧಿ ಜಾತೆಲೆಂ. ತುಕ
ಯಾ ನಾಗಿಕ್ ಕಾಂಯ್ ತರೀ ಹ್ಯಾ ವಿಶ್ಯಾಂತ್ ದಾಕ್ತೆರಾಕಡೆನ್ ವ್ಹರ್ನ್
ಪರೀಕ್ಷಾ ಕರ್ನ್ ಭುರ್ಗಿಂ ಜಾಂವ್ಕ್ ಅಡ್ಕಳ್ ಆಸ್ಲ್ಯಾರ್ ಸಮಾ ಕರಯಾಂ.
ತುಂ ಕಾಂಯ್ಚ್ ಲಜೆನಾಕಾ ಯಾ ದಾಕ್ಷಿಣ್ ಕರಿನಾಕಾ. ಗಡಾಲ್ ಆಸ
ತಶಿ ಸಾಂಗ್ ಮ್ಹಾಕಾ" ಮ್ಹಳೆಂ ಹಾಂವೆ.

"ಧನಿ, ಕಿತೆಂ ಸಾಂಗೊಂ ?" ಮ್ಹಣಾತ್ ಹುಸ್ಕ್ಯಾರೊನ್ ರಡೊಂಕ್
ಲಾಗ್ಲೊ ತೊ.

ತಾಕಾ ಸಮಾಧಾನ್ ಕರಿತ್ತ, "ಚಿಂಕ್ರ್ಯಾ, ಕಾಂಯ್ಚ್ ಲಜ್ ಕರಿನಾಕಾ
ಯಾ ಪಾಕ್ಷೆಸಾಕಾ ಯಾ ಭಿಯೆನಾಕಾ. ಹಾಂವ್ ಸರ್ವ್ ವಿಲೆವಾರಿ ಕರ್ತಾಂ.
ಮ್ಹಾಕಾ ಪಾತ್ಯೆ ಆನಿ ನೀಜ್ ಗಜಾಲ್ ಕಿತೆಂ ತಿ ಸಾಂಗ್" ವತ್ತಾಯ್ ಕೆಲಿ
ಹಾಂವೆ.

"ಧನಿ, ತುಮ್ಚ್ಯಾ ಘರಾಂತ್ಲೆಂ ಮೀಟ್ ಖಾವ್ನ್ ಆಮಿ ಜಿಯೆತಾಂವ್, ಅತಾಂ ತುಮ್ಚ್ಯಾ ಘರಾಣ್ಯಾಕ್ ದ್ರೋನ್ ಕಶೆಂ ಚಿಂತ್ಚೆಂ? ತುಮ್ಚ್ಯಾ ಆನಾಕ್ ಗುನ್ಯಾಂವ್ಕಾರ್ ಕಸೊ ಮ್ಹಣ್ಚೊ? ನಾ ಧನಿ, ಮ್ಹಜಾ ತೋಂಡಾ ಥಾವ್ನ್ ಅಶೆಂ ಉಲಂವ್ಚೆಂನಾ. ಮ್ಹಾಕಾ ಮಾಫ್ ಕರಾ. ಹಾಂವ್ ಸಾಂಗಿನಾ" ಮ್ಹಣ್ ಗಳ್ಗಳ್ಯಾಂ ರಡಾಲಾಗ್ಲೊ ತೊ.

ಹೊ ಮಿಸ್ತೆರ್ ಕಿತೆಂ ತರೀ ಆಸಾ ತೊ ಸೊಡಯ್ನಾಯೆಂಚ್ ಮ್ಹಣ್ ಹಟ್ಯಾಕ್ ಪಡ್ಲ್ಯಾಂ ಆನಿ ಹಾಂವ್ ಚಿಂಕ್ರ್ಯಾಕ್ ಪೊಟ್ಲುನ್ ಧರಿತ್ಲೊಂ.

"ಚಿಂಕ್ರ್ಯಾ, ತುಂ ಕಾಂಯ್ಚ್ ಭಿಯೆನಾಕಾ. ಎಕಾದಾವೆಳಾರ್ ಮ್ಹಜಾ ಆನಾನ್ಂಚ್ ಕಾಂಯ್ಚ್ ತರೀ ಅನ್ಯಾಯ್ ಕೆಲಾ ಜಾಲ್ಯಾರ್‌ಯೀ ಹಾಂವ್ ತುಕಾ ಭರ್ನ್ ದೀಂವ್ಕ್ ತಯ್ಯಾರ್ ಆಸಾಂ. ತುಂ ಗಜಾಲ್ ಸುಡಾಳ್ ಸಾಂಗ್." ತಾಕಾ ಧಯ್ರ್ ದಿಲೆಂ ಹಾಂವೆ.

"ಜಾಯ್ತ್ ಧನಿ ತಶೆಂ ಜಾಲ್ಯಾರ್ ಆಯ್ಕಾ" ಮ್ಹಣಾತ್ತ್ ಮುಂದರ್ಸಿಲೆಂ ಚಿಂಕ್ರ್ಯಾನ್. "ಸುಮಾರ್ ಇಕ್ರಾ ವರ್ಸಾಂ ಆದಿಂ ಭಾರತಾಂತ್ ಎಮಾರ್ಜೆನ್ಸಿ ಆಸ್ಲ್ಲಿ. ಆನಿ ತ್ಯಾ ವೆಳಾರ್ ಕೊಡ್ಯಾಳ್ ಥಾವ್ನ್ ಜನನ್ ನಿರ್ಬಂಧ್ ಶಿಬಂಧಿ ಆಮ್ಚ್ಯಾ ಸಕ್ರ್ಯಾಂತ್ ಆಯಿಲ್ಲಿ. ಹರ್ಯೆಕಾ ತಾಲುಕಾಂತ್ ಥಾವ್ನ್ ಇತ್ಲ್ಯಾಚ್ ಮಾನ್ಯಾಂಕ್ ಜನನ್ ನಿರ್ಬಂಧ್ ಒಪ್ರೇಶನಾಕ್ ಮುಣೆಗಾರಾಂನಿ ಹಾಡ್ನ್ ದೀಜಾಯ್ ಮ್ಹಣ್ ಕಠೀಣ್ ತಾಕಿದ್ ವಯ್ರ್ ಥಾವ್ನ್ ಆಯಿಲ್ಲಿ. ತುಮ್ಚೊ ಅನ್ ಮುಣೆಗಾರ್ ಜಾಲ್ಲ್ಯಾನ್ ತಾಚಾ ವಾಂಟ್ಯಾರ್ 20 ಜಣಾಂಕ್ ಒಪರೇಶನಾಕ್ ಆಪವ್ನ್ ಹಾಡ್ಚಿ ಜವಾಬ್ದಾರಿ ಕಾನೂನಾ ಪರ್ಮಾಣೆ ಕಡ್ಡಾಯೆನ್ ದಿಲ್ಲಿ. ಖಂಶೆನ್ ರ್ಯಾ, ನಾ ಖೀಶೆನ್ ತರೀ ಕಾಯ್ದ್ಯಾಕ್ ಆನಿ ಕಾನೂನಾಕ್ ಖಾಲ್ ಜಾವ್ನ್ ತಾಣೆ ತಿ ಜವಾಬ್ದಾರಿ ಮಾನ್ಸಿಜಾಯ್ಚ್ ಪಡ್ಲ್ಲಿ. ಕಷ್ಯಾಲ್ಯಾ ಶೆವ್ಯಾಲ್ಯಾ ಹಳಿ ಥಾವ್ನ್ 19 ಜಣಾಂಕ್ ತಾಣೆ ತಯಾರ್ ಕೆಲೆಂ. ತರೀ 20-ವೊ ಜಣ್ ತಾಕಾ ಮೆಳ್ಯಾನಾ.

"ಶಿಸ್ತೆಚೊ ಆನಿ ಕಾಯ್ದ್ಯಾಚೊ ಗುಲಾಮ್ ಜಾಲ್ಲೊ ತುಜೊ ಎಕಾ ಜಣಾ ಖಾತಿರ್ ದೆದೆಸ್ಪ್ರರ್ ಜಾವ್ನ್ ಜಣಾಕ್ ಸೊಧ್ತಾನಾ ಖಬಾರ್ ಮೆಳ್ಳಿ. ಹಾಂವ್ ತಾಚೆ ಮುಕಾರ್ ವ್ಹಚೊನ್.

"ಧನಿ, ತುಮ್ಚೆಂ ಮೀಟ್ ಹಾಂವೆ ಖೆಲಾಂ, ತೀನ್ ತಕ್ಲ್ಯಾಂ ಹಾಂವ್ ತುಮ್ಚ್ಯಾ ಬರ್ಯಾಪಣಾಚೊ ವಾಂಟೆಲಿ ಜಾಲಾಂ. ಆತಾಂ ಪುಣೀ ಖುಣ್ ಮ್ಹಾಕಾ ತಿರ್ಸಾಂಕ್ ಅವ್ಕಾಸ್ ದಿಯಾ. ಒಪರೇಶನಾಕ್ ತಯಾರ್ ಆಸಾಂ" ಮ್ಹಣ್ ಸಾಂಗ್ತಾನಾ ಆನ್

"ತುಂ ಅಂಕ್ವಾರ್, ತುಕಾ ಒಪರೇಶನ್ ! ನಾ ಹಾಂವ್ ತಯಾ ನಾ" ಮ್ಹಣ್ ಖುಬಾಳ್ಳೊ. ಪುಣ್ ತುಜಾ ಆನಾಚಾ ಬರ್ಯಾಪಣ ಆನಿ ತಾಚಾ ಧಾಕ್ಟುಲ್ಯಾ ತ್ಯಾ ಮೊಗಾಕ್ ತ್ಯಾಗ್ ಕರುಂಕ್ ಹಾಂವೆ ನಿಶ್ಚಯ್ ಕರ್ನ್ ಆನಾಕ್ ನಾ ಖುಶೆನ್ ಒಪ್ಪವ್ನ್ ಹಾಂವೆ ಒಪರೇ ಕೆಲೆಂ. ತುಮ್ಚ್ಯಾ ಆನಾಚಿ ಕಾಂಯ್ಚ್ ಚೂಕ್ ನಾ ಧನಿ, ತಾಂಚೊ ಮೋ ಆನಿ ತ್ಯಾಗ್ ಹಾಂವ್ ವಿಸ್ರೊಂಚೊನಾ. ವ್ಹಯ್, ಮೊಜಾ ತ್ಯಾ ವರ್ಷಿಂ ಮ್ಹಾಕಾ ಭುರ್ಗಿಂ ಜಾಂವ್ಚಿಂನಾಂತ್ ಮ್ಹಳ್ಳೆಂ ಖಂಡಿತ್. ಧನಿ, ಹಾಂವ್ ಈಶ್ವರಾ ಸರ್ಶಿಂ ಗೆಲ್ಯಾ ಉಪ್ರಾಂತ್ ಹೆಂ ತೋಟ್ ಜಾತಾ ಕೆಣ್ಣಾ" ಮ್ಹಣ್ ದುಃಖಾಂ ಗಳೊವ್ನ್ ರಡೊನ್ ಸಂಪಯ್ಲಾಗ್ಲೊ ಚಿಂಕ್ರ್ಯಾ.

ತಾಚಿಂ ಉತ್ರಾಂ ಆಯ್ಕೊನ್ ಜೀವ್ ಮೊಜೊ ಶಿರ್ಶಿರೊ ಲಾಗ್ತಾನಾ ಚಿಂಕ್ರ್ಯಾಚೊ ಮೋಗ್ ಆನಿ ತ್ಯಾಗ್ ಚಿಂತುನ್ ಮೊಜೆಂ ಕಾಳಿ ಜಡಾಯೆನ್ ಭರ್ಲ್ಲೆಂ.

6. ಉಲ್ಯಾಕ್ ಪಾಳೊ ದಿತಾನಾ

“ಸುಭೇದಾರ್ ಲೋಬೊ ಸಾಭ್, ಆಪ್ ಆಗಯೆ” ಮ್ಹಳ್ಳ್ಯಾ ಪ್ರಂ ಬರಾಬರ್ ವೋಜೊ ಕಮಾಂಡಿಂಗ್ ಒಫೀಸರ್ (ಸಿ. ವೊ.) ತಾಚಾ ಡಾ ಭಿತರ್ ಮ್ಹಾಕಾ ಸ್ವೀಕರ್ಸಿತಾನಾ ಆಜ್ಯಾಪ್ ಭಗ್ಲೆಂ ಮ್ಹಾಕಾ. ಪ್ತಿ ಸಂಬಂಧಾಂತ್ಲಿ ಜಿವಂತ್ ಆಸ್ಚಿ ಎಕ್ಲಿಚ್ ಭಯ್ಣ್, ಸೀರಿಯಸ್ ಳ್ಳೆಂ ಟೆಲಿಗ್ರಾಮ್ ಹಾತಾಂತ್ ಕಾಣ್ಘೆವ್ನ್ ರಜಾ ಮಂಜೂರ್ ಕರುಂಕ್ ಲ್ಲ್ಯಾ ಮ್ಹಾಕಾ ಆಮ್ಚ್ಯಾ ಸಿ. ವೊ.ಚಾ ತೋಂಡಾ ಥಾವ್ನ್ ಆನಿಕ್‌ಯಿ ತ್ಯಾಕ್ಯೆಚೆಂ ಆಯ್ಕೊಂಕ್ ಆಸ್‌ಲ್ಲೆಂ.

“ಲೋಬೊ ಸಾಬ್”, ಮುಖಾಸರ್ನ್ ಸಿ. ವೊ ಸಾಂಗಾಲಾಗ್ಲೊ, ಮ್ಹಾಕಾಂ ಆತ್ತಾಂ ಆಯಿಲ್ಲ್ಯಾ ಸಿಗ್ನಲ್ ಮೆಸೇಜಾ ಪ್ರಮಾಣೆ ಲಕ್ಕೊಂತ್ ಹಿಶ್ ಆವ್ರ್ ಆಯ್ಲ್ಯಾಂ. ಗೋವಂತಿ ಸ್ಥಂಯ್ಚಿಂ ಉದಾಕ್ ಲಕ್ಕೊ ರ್ಟ್ ಬಾಂದ್ಪಾಕ್ ತಯಾರ್ ಜಾಲ್ಯಾಂ; ‘ವ್ಹಡ್ತೆಂ ಕಿತೆಂ ಮ್ಹಳ್ಯಾರ್ ಯರ್ಕ್ .ಬಾಂಧ್‌ಲ್ಲೊ ಬಾಂಧ್ ತುಟ್ಚೆ ರಿಸ್ಕ್ ಆಸಾ. ಜರ್‌ತರ್ ಧ್ ತುಟಾತ್ ತರ್ ಜಾಲೆಂ-ಸಗ್ಳೆಂ ಲಕ್ಕೊ ಶೆಹರ್ ಉದ್ಕಾನ್ ಡೊನ್ ಕರೋಡಾಂನಿ ನಷ್ಟ್ ಜಾತಾನಾ ಹಜಾರಾಂನಿ ಜೀವಿ ಜಾಂತ್‌ಯಿ ಪ್ರಭಾವ್ ನಾ. ಶಹರಾಚೆ ಗಡಿಚ್ಯೊ ಹಳ್ಯ್ಯೊ ಗೊಳ್‌ಟ್ಟ ಆವ್ಪ್ರಾಚ್ಯಾ ಉದ್ಕಾಂತ್ ಬುಡೊನ್ ಯೆತಾತ್. ದೆಕುನ್‌ಂಚ್ ಬಾಂಧ್ ತುಟಾನಾಶೆಂ ಸಾಂಬಾಳುನ್ ತಾಚೆಂ ರಕ್ಷಣ್ ಕರ್ಚೆಂ ವ್ಹಡ್ತೆಂ ವಾಬ್ದಾರೆಚೆಂ,ಕಾಮ್ ಹಾಂವ್ ತುಕಾ ವೊಪ್ಸುನ್ ದಿತಾಂ. ತುಜಿ ಶಾಕ್ತಿ ಮ್ಹಾಕಾ ಗೊತ್ತು ಆಸಾ ಆನಿ ತಾಚೆ ವಯರ್ ವಾಟರ್‌ಮೆನ್‌ಶಿಪಾಂತ್

ಆನಿ ಬ್ರಿಡ್ಜಿಂಗ್ ಕೋರ್ಸಾಂನಿ ತುಂವೆ ಎಕ್ಸಲೆಂಟ್ ರಿಜಲ್ಟ್ ಹಾಡ್ಲಾಂಯ್. ದೆಕುನ್ ಹೊ ಬಾಂಧ್ ರಾಕ್ಚೆಂ ಕಾಮ್ ಹಾಂವ್ ತುಜೆ ಜವಾಬ್ದಾರೆರ್ ಸೊಡ್ನ್ ದಿತಾಂ. ವ್ಹತ್ರ್ಯಾ ರಿಸ್ಕಚೆಂ ಹೆಂ ಕಾಮ್ ತುಜೆ ಬಂಧ್ವೆತ್ಯಾಯೆಂನ್ ಆನಿ ಶ್ಯಾಥಿಯೆನ್ ಸಾಂಬಾಳ್ಳಿ ಮ್ಹಳ್ಳ್ಯಾ ಅಖೇಡ್ ಭರ್ವಶ್ಯಾನ್ ಹಾಂವ್ ತುಂಕಾ ಥಂಯ್ ಧಾಡ್ತಾಂ. ಆನಿ ತುಜಿ ಜವಾಬ್ದಾರಿ ಸಮ್ಜೊನ್ ತುಂ ಆಮ್ಚ್ಯಾ ಯುನಿಟಾಕ್ ನಾಂವ್ ಆನಿ ಶಾಭಾಸ್ಕಿ ಹಾಡ್ತೊಲೊಯ್ ಮ್ಹಣ್ ಪಾತ್ಯೆತಾಂ. 600 ಜವಾನ್ 50 ಟ್ರಕ್ಯಾಂ ಆನಿ ಜಾಯ್ಜಾಲ್ಲಿ ಸಾಹೆತ್ ತಯಾರ್ ಕೆಲ್ಯಾ. ತುಕಾ ಬೊರೆಂ ಅದೃಷ್ಟ್ ಮಾಗ್ತಾಂ, ಆತಾಂ ಮುಂಬೈಂ ಕೂಮ್ ಕರುಂಕ್ ತಯಾರ್ ಜಾ. ಆನಿ ತುಂವೆ ವ್ಹಚ್ಯೆತ್" ಮ್ಹಳ್ಯಾ ಉತ್ರಾಂ ಸಮೊರ್ ಮ್ಹಾಕಾ ತಾಚಾ ಕೂಡಾ ಥಾವ್ನ್ ಭಾಯ್ರ್ ಧಾಡ್ತಾನಾ ಸಗ್ಳ್ಯಾಚ್ ಬೆಜಾರಾಯೆನ್ ಆನಿ ನಿರಾಶಾಯೆನ್ ಬುಡೊನ್ ಗೆಲೊಂ ಹಾಂವ್.

ಜಿವಂತ್ ಆಸ್ಚಿ ಎಕ್ಲಿಚ್ ಭಯ್ಣ್ ಸೀರಿಯಸ್; ಕೂಡ್ಲೆ ಯೆಂ-ಮ್ಹಳ್ಳೆಂ ಟೆಲಿಗ್ರಾಮ್ ದಾಕವ್ನ್ ರಜಾ ವಿಚಾರುಂಕ್ ಗೆಲ್ಯಾ, ಮ್ಹಾಕಾ ಉಲಂವ್ಕ್ಚ್ ಅವ್ಕಾಸ್ ದೀನಾಶೆಂ ಮೊಹಾ ಸಿ. ಪೊ. ನ್ ದುಸ್ರೆಂಚ್ -ಫರ್ಮಾಣ್ ದಿಲ್ಲೆಂ.

ಕಿತೆಂ ಹೆಂ ಮಿಲಿಟ್ರಿಚೆಂ ಸರ್ವಿಸ್? ಕಿತ್ಯಾಕ್ ಹೆಂ ಬಂಧಡೆಚೆಂ ಜೀವನ್? ಚಿಂತುಂಕ್ ಲಾಗ್ಲೊಂ ಹಾಂವ್, ಆವಯ್-ಬಾಪುಯ್ ಲ್ಹಾನ್ ಆಸ್ತಾನಾಂಚ್ ಸರ್'ಲ್ಲಿಂ ಜಾಲ್ಲ್ಯಾನ್, ಆಸ್'ಲ್ಲ್ಯಾ ಎಕೆ ಭಯ್ಣಿಚೊ ಬಾಬ್, ಮಾಯ್ ಆನಿ ಭಾವ್ ಹಾಂವ್ ಜಾಲ್ಲೊಂ. ತಾಚೆಂ ಬೊರೆಂಪಣ್'ಂಚ್ ಮೊಜೆಂ ಸರ್ವಸ್ವ್ ಮ್ಹಣ್ ಚಿಂತುನ್ ಮೊಜೆ ಕಷ್ಟ್ ಲೆಕಿನಾಸ್ತಾನಾ ಮೊಜಿ ಭಯ್ಣ್, ಮೀನಾಕ್ ಕಿತೆಂಚ್ ಉಣೆ ಜಾಯ್ನಾತ್'ಲ್ಯಾಬರಿಂ ಹಾಂವ್ ವಾಗಯ್ತಾಲೊಂ.

18 ವರ್ಸಾಂಚೆ ಪ್ರಾಯೆಚೆಂ ತೆಂ ಬಿ. ಕೊಮ್. ಪಯ್ಲ್ಯಾ ವರ್ಸಾಂತ್ ಶಿಕ್ತಾಲೆಂ. ಅಚಾನಕ್ ತಾಕಾ ಕಿತೆಂಗೀ ಜಾವ್ನ್ ಗಡೀಸ್ ಆಸಾ ಮ್ಹಳ್ಳೆಂ ಟೆಲಿಗ್ರಾಮ್ ತಾಚೆ ಕೊಲೆಜಿಚೆ ವಾರ್ಡನ್ ಮಾದ್ರಿನ್ ಮ್ಹಾಕಾ ಧಾಡ್'ಲ್ಲೆಂ. ಮೊಜಿ ಮ್ಹಳ್ಳಿ ಸರ್ವ್ ಆಸ್ತಿ ಮೊಜೆಂ ಭಯ್ಣ್, ಜರ್ ತರ್ ಗಡೀಸ್ ಆಸೊನ್'ಯಿ ಹಾಂವ್ ತಾಚಾ ಖಟ್ಲ್ಯಾ ಸಾಮ್ಕಾರ್ ತಾಕಾ ಭುಜಂವ್ಕ್

ವಾನಾ ಜಾಲ್ಯಾರ್ ಹಾಂವೆ ಜಿಯೊವ್ನ್ ಕಿತೆಂ ಫಾಯ್ದೊ? ಎಲಿಟ್ರಿತ್ ಾಂವ್ ಜಾಡ್ನ್ ಪ್ರಯೋಜನ್ ಕಿತೆಂ? ಸಗ್ಳ್ಯೊ ಭಾಂಧ್ ಉರವ್ನ್ ಲೊಕಾಕ್ ಚಾವ್ ಕರ್ನ್ ಮೊಜೆಚ್ ಭಯ್ಣಿಕ್ ಹಾಂವ್ ಹೊಗ್ಡಾಯರ್ನ್ ತರ್?– ಂಚ್ ಚಿಂತ್ನಾಂ ಮ್ಹಾಕಾ ದೆದೆಸ್ಪ್ರಾರ್ ಕರುಂಕ್ ಲಾಗ್ತಾನಾ ಸಗ್ಳ್ಯಾಚ್ ರೋದ್ ಭರಿತ್ ಜಾಳೊಂ ಹಾಂವ್ ಆನಿ ತಿತ್ಲ್ಯಾರ್ ಏಕ್ದಮ್ ಮೊಜೆಂ ಂತೆಸ್ಕರ್ನ್ ಬೊಬೊ ಘಾಲ್ನ್ ಅಶೆಂ ಸಾಂಗಾಲಾಗ್ಲೆಂ:

"ಉದಾಸ್ ಆಸಾಗೀ ತುಕಾ ತ್ಯೆ ರಾತಿಚೊ? ತುಂ, ತುಜಾ ಬಾಬಾ ಮಾಯ್ ಆನಿ ಭಯ್ಣಿ ಸಾಂಗಾತಾ ನಿದ್ಲ್ಲೊಯ್. ವಾರ್ಯಾ ವಾದಾಳಾಚಿ ತ್ಯೆ ಮಧ್ಯಾನೆ ರಾತಿಕ್ ತುಜಾ ಘರಾಚಾ ಬಾಗ್ಲಾರ್ ಕೊಣೆಂಗೀ ಥಾಪುಡ್ಲೆಂ, ತುಜೊ ಬಾಬ್ ಉಟ್ಲೊ. ಭಾಯ್ರ್ ಆಸ್ಲ್ಲೆ ದೋಗ್ ಮನಿಸ್ ಖಂಯ್ಸರ್ಗೀ ವೀಜ್ ಖಾಂಬೊ ವಾರ್ಯಾಕ್ ಪಡ್ಲಾ ದೆಕುನ್ ವೀಜ್ ಸರ್ಕ್ಯುಚಿ ತಂತಿ ಸಮಾ ಕರಿಜಾಯ್ ಮ್ಹಣ್ ಸಾಂಗ್ತಾನಾ, ಲ್ಯಾನ್ ಮೇನ್ ಜಾವ್ನ್ ಕಾಮ್ ಕರ್ಚೊ ತುಜೊ ಬಾಬ್ ಕಾಂಯ್ಚ್ ಪಾಟಿಂ ಫುಡೆಂ ಚಿಂತಿನಾಶೆಂ ತ್ಯಾ ಭಿರಾಂಕುಳ್ ವಾರ್ಯಾ ವಾದಾಳಾಚಿ ರಾತಿಂ ತಾಂಚೆ ಸಾಂಗಾತಾ ಗೆಲೊ. ಆನಿ ದುಸ್ರ್ಯಾ ದಿಸಾ ಸಕಾಳಿಂ ತಾಚೆಂ ನಿರ್ಜೀವ್ ಕೂಡ್ ಕಾಣ್ಘೆವ್ನ್ ಹಾಡ್ನ್ ಆಯಿಲ್ಲೆ. "ರಾತಿಂ ಜಿವಿ ವೀಜೆಚಿ ತಂತಿ ಅಚಾನಕ್ ತುಜಾ ಬಾಬಾಚಾ ಆಂಗಾಂತ್ ಚರೊನ್ ತಾಚೊ ಜೀವ್ ಬಲಿದಾನ್ ದಿಲ್ಲೊ" ಮ್ಹಳ್ಳಿ ಖಬಾರ್ ದಿಲ್ಲಿ. ತುಜಾ ಬಾಬಾನ್ ತಾಚೊ ಜೀವಾ ಬಲಿದಾನ್ ದಿಲಾ, ತಾಚಾಕೀ ವ್ಹರ್ತೊ ತ್ಯಾಗ್ ತುಂವೆ ಕರುಂಕ್ ಸಾಧ್ ಆಸಾ. ಕಿತ್ಯಾಕ್ ಹ್ಯೆ ಭಾರತ್ ಮಾತೆ ಖಾತಿರ್ ತುಜೊ ಜೀವ್ಚ್ ಸಾಕ್ರಿಫಿಸ್ ಭೆಟಂವ್ಕ್ ತುಂವೆ ತಯಾರ್ ಆಸಾಜಾಯ್. ಚಡ್ತಿಕ್ ಕಿತ್ಯಾಕ್ ಸಾಂಗ್ಚೆಂ, ಉದಾಸ್ ಕರ್ ತುಂವೆಚ್ ಕೆಲ್ಲ್ಯಾ ತ್ಯಾ ಪ್ರಮಾಣ್ ವಚನಾಚೊ ಜ್ಯಾ ದಿಸಾ ತುಂ ಜವಾನ್ ಜಾವ್ನ್ ವಾಂಜೆಲಾರ್ ಹಾತ್ ದವರ್ನ್ ದೆವಾಕ್ಚ್ ಸಾಕ್ಸ್ ಜಾವ್ನ್ ಆಪವ್ನ್ ತುಂವೆ ಕೆಲ್ಲೆಂ ತೆಂ ಪ್ರಮಾಣ್ ವಚನ್-ತುಂವೆ ತುಜೆಚ್ ಸ್ವಂತ್ ಖುಶೆನ್ ಉಚಾರ್ನ್ ಸಾಂಗ್ಲ್ಲೆಂಯ್:

"ಹಾಂವ್ ಜೊನಿ, ಮೊಜಾ ಹ್ಯಾ ಗಾಂವಾ ಖಾತಿರ್ ಸರ್ಕಾರಾನ್ ಆನಿ ತಾಚಾ ಅಧಿಕಾರಿಂನಿ ದಿಲ್ಲ್ಯಾ ಹುಕ್ಮಾಕ್ ಖಾಲ್ ಜಾವ್ನ್ ಅಂತ್ರಾಳಾರ್,

ಭುಮಿಂರ್ ಯಾ ದರ್ಯಾಂತ್ ಖಂಚ್ಯಾ ವೆಳಾರ್‌ಯೀ ದೇಶ್ ರಾಕ್ಚ್ಯೆ ಖಾತಿ ಮ್ಹೊಜಾ ಜಿವಾಚೊಚ್ ಸಾಕ್ರಿಫಿಸ್ ಭೆಟಂವ್ಕ್ ತಯಾರ್."

ಅಶೆಂ ಉಚಾರ್ನ್ ತುವೆ ಓಟ್ ಚಾರ್ಲ್ಲೆಂಯ್. ತೆಂ ತು ವಿಸ್ರಾಲೊಯ್? ತುಜಿ ಭಯ್ಣ್ ಎಕ್ಲಿಂ ತುಜಾ ರಗ್ತಾ ಸಂಬಂಧಾಚಿ ಜಾವ್ನೆತ್. ಪುಣ್ ಸಗ್ಳ್ಯಾ ಭಾರತಾಂತ್ ಜಿಯೆಂವ್ಚೆ ಭಾರತ್ ನಿವಾ ತುಜೆ ಭಾವ್ ಆನಿ ಭಯ್ಣಿ. ತುಜೆರ್ ತಿಂ ಘಾತ್ಯೆವ್ನ್ ರಾವ್ಲ್ಯಾಂತ್ ಆನಿ ಹಾ ವಗ್ತಾ ತಿಂ ಆವ್ರಾಂತ್ ಕಷ್ಟಾತಾತ್, ತಾಂಚೊ ಜೀವ್ ರಾಕ್ಚೊ ಆ ದೇಶಾಕ್ ಲುಕ್ಸಾಣ್ ಕೆತ್ಲೆಂ ಉರಂವ್ಚೆಂ ತುಜೆಂ ಪ್ರಥಮ್ ಕಾಮ್ ಆ ನಿತಿವಂತ್ ಕರ್ತವ್ಯ್ ಜಾವ್ನಾಸಾ. ಊಟ್, ಕರ್ನಲಾ ಉಲ್ಯಾಕ್ ಪಾಳ ದಿ ಆನಿ ಮುಖಾರ್ ಸರ್. ಲಕ್ಷ್ಯಾಂತ್ ಕಷ್ಟೊಂಚಾ ತುಜಾ ಹಜಾರೋ ಭಾವಾಂ ಭಯ್ಣಿಂಕ್ ಆಧಾರಾಚೊ ಖಾಂಬೊ ಜಾವ್ನ್ ಧಯ್ರಾನ ಮುಖಾರ್ ಸರ್—ಅಶೆಂ ಮ್ಹಣ್ ಮ್ಹೊಜೆಂ ಅಂತೆಸ್ಕರ್ನ್ ಬೊಬೊ ಘಾಲ್ ಸಾಂಗ್ತಾನಾ ಗಾಂವ್ಚೆ ಮ್ಹೊಜೆ ಭಯ್ಣಿಕ್ ಹಾಂವ್ ವಿಸ್ರಲೊಂ ಆ ಕರ್ನಲಾ ಉಲ್ಯಾರ್ ಪಾಳೊ ದೀವ್ನ್ ಗೋಮತಿ ನ್ಹಂಯ್ಕ್ ಬಾಂಧ್ಲ್ಲಾ ಬಾಂಧಾ ಸರ್ಶಿನ್ ಮುಕಲ್ಯಾ ಕಾಮಾಕ್ ತಯಾರ್ ಜಾಲೊಂ.

ಗೋಮತಿ ನ್ಹಂಯ್ಚ್ಯೆ ಉದಾಕ್ ಚ್ಯಾರಿ ಭಂವ್ತಿಂ ಪಾಡೊನ್ ಭ ಯೆತಾಲೆಂ. ವ್ಹಾಳ್ಚ್ಯಾ ಭಿರಾಂಕುಳ್ ಪಾವ್ಸಾಕ್ ಆವ್ರ್ ಚಡೊನ್ಂಚ ಯೆತಾಲೆಂ. ಉದ್ಕಾಚೊ ಜವೊ ಅಪಾಯ್ ಸುಕೇತಾ ಥಾವ್ನ್ ಯಿ ದೋನ್ ಫುಟಿಂ ಚಡ್ಲ್ಲೊ. ಸಗ್ಳ್ಯಾ ನಿತ್ಳ್ಯಾನ್‌ಯೀ ಪಡ್ಲ್ಲಿಂ ಘರಾಂ ವ್ಹಾಳೊನ್ ಯೆಂವ್ಚೆ ಫುಚೊರ್ ಸಾಮಾನ್ ಆನಿ ಆಕ್ಸ್ಮಾಸ್ ಅಕಾಂತಾಚ್ಯೊ ಬೊಬೊ ಆಯ್ಕ್ಯಾತಾಲ್ಯೊ. ಸಗ್ಳ್ಯೊ ನ್ಹಂಯ್ಚೆಂ ಉದಾಕ್ ಚ ಹ್ಯಾ ಜಾಗ್ಯಾರ್ ಜಿವೊ ಜಾವ್ನ್ ಬಾಂಧ್ ಆತ್ತಾಂ ತುಟ್ತಾಗೀ ಮಾಗಿರ್ ತುಟ್ತಾಗೀ ಮ್ಹಳ್ಳೆಬರಿ ದಿಸ್ತಾಲೊ. ಜಡ್ತಿಕ್ ಚಿಂತುಂಕ್ ವೇಳ್ ನಾತ್ಲ್ಲೊ. ಮ್ಹೊಜಾ ಹಾತಾಖಾಲ್ ದಿಲ್ಲ್ಯಾ ಜವಾನಾಂಚೆ ಚ್ಯಾರ್ ಪಂಗಡ್ ಕೆಲೆ ಹಾಂವೆ ಆನಿ ತ್ಯಾ ತ್ಯಾ ಪಂಗ್ಡಾಕ್ ತಾಂಚೆಂ ಕಾಮಾಂ ವಾಂಟುನ್ ದಿಲಿಂ. ಏಕ್ ಪಂಗಡ್ ವ್ಹಾಳೊನ್ ಯೆಂವ್ಚ್ಯಾ ಲೋಕಾಕ್ ಸುರಕ್ಷಿತ್ ಜಾಗ್ಯಾಂಕ್ ಪಾವಯ್ತಾನಾ ದುಸ್ರೊ ಪಂಗಡ್ ವ್ಹಾಳೊನ್ ಯೆಂವ್ಚ್ಯ

ವೆಷ್ಟಿ ದಾಸ್ತಾನ್ ಕರ್ತಾಲೊ. ತಿಸ್ರೊ ಪಂಗಡ್ ಲೋಕಾಕ್ ಸವಾ ಸ್ಥಿರ್ ರಾವೊಂಕ್ ಪ್ರಯತ್ನ್ ಕರ್ತಾಲೊ.

ಹಾಂವ್ ವೊಡಾ ಪಂಗ್ಡಾಕ್ ಕಾಣ್ಘೆವ್ನ್ ಕಿತೆಂ ಕರ್ಯೆತ್ ಮ್ಹಣ್ ಚಿಂತ್ತಾನಾಂಚ್ ದೆವಾನ್ ಮಾಜೆ ಮಂತಿಂತ್ ಏಕ್ ಆಲೋಚನ್ ಘಾಲಿ. 20 ಜಣ್ ಡ್ರ್ಯಾವರಾಂಕ್ ತಾಂಚಾ ರೇಂವ್ ಭರ್‌ಲ್ಲ್ಯಾ ಗಾಡಿಯಾಂನಿ ಬಸೊಂಕ್ ಸಾಂಗ್ಲೆಂ ಆನಿ ಪಯ್ಲ್ಯಾ ಗಾಡ್ಯೆರ್ ಡ್ರ್ಯಾವರಾಚೆ ಸೀಟರ್ ಹಾಂವ್‌ಂಚ್ ಬಸೊನ್ ರೇಂವ್ ಭರ್‌ಲ್ಲಿ ವೊಜಿ ಗಾಡಿ ಬಾಂಧಾಚೆ ಕುಶಿನ್‌ಂಚ್ ನ್ಹಂಯ್ಚ್ಯಾ ರುಂದಾಯೆಂಕ್ ನ್ಹಂಯ್ಚ್ಯಾ ಉದ್ಕಾಂತ್‌ಚ್ ವ್ಹ್ಯಾವ್ ಕೆಲಿ. ಭರ್‌ಲ್ಲ್ಯಾ ಉದ್ಕಾಚಾ ಲೋಟಾಕ್ ಗಾಡಿ ಮುಖಾರ್ ವ್ಹಚೊಂಕ್ ಕಷ್ಟ್ ಜಾತಾನಾ ಏಕಾ ಪಾಟ್ಲ್ಯಾನ್ ಏಕ್ ರಾವ್‌ಲ್ಲ್ಯೊ 19 ಗಾಡಿಯೊ ಆಪ್ಲ್ಯಾ ಮುಕ್ಲ್ಯಾ ಗಾಡಿಯೆಂಕ್ ಲೊಟುಂಕ್ ಲಾಗ್ತಾನಾ ಗಾಡಿಯಾಂಚೊಚ್ ಏಕ್ ನವೊಚ್ ಬಾಂಧ್ ಬಾಂಧ್‌ಲ್ಲ್ಯಾಬರಿ ಜಾವ್ನ್ ನ್ಹಂಯ್ಚ್ಯಾ ಆಲ್ತ್ಯಾಡಿ ಥಾವ್ನ್ ಪಲ್ತ್ಯಾಡಿ ಮ್ಹಣಾಸರ್ ಉಭ್ಯೊ ಜಾಲ್ಯೊ. ಹ್ಯಾ ವರ್ವಿಂ ಪೊಸ್ರಾನ್ ವಾರ್ಚೆಂ ಆಪ್ರಾಚೆಂ ಉದಾಕ್ ಪಯ್ಲೆಂ ಆಮ್ಚ್ಯಾ ಆಡ್ ರಾವ್‌ಲ್ಲ್ಯಾ ಗಾಡಿಯಾಂಕ್ ಮಾರ್ನ್ ತಾಚೆ ಉಪ್ರಾಂತ್ ಬಾಂಧ್‌ಲ್ಲ್ಯಾ ಬಾಂಧಾ ಕುಶಿನ್ ಪಡ್ತಾನಾ ಬಾಂಧಾಚೊ ಭರ್ ಉಣೊ ಜಾವ್ನ್ ಬಾಂಧ್ ಕೊಸ್ಳೊಂಚೊ ಆಡಾಯ್ಲೊ.

ಕಷ್ಟಾಂನಿ ಬಾಗಿಲ್ ಉಗ್ತೆಂ ಕರ್ನ್ ಗಾಡಿಯೆಚ್ಯಾ ವಯ್ರ್ ಚಡೊನ್ ಉರ್‌ಲ್ಲ್ಯಾ ಡ್ರ್ಯಾವರಾಂಕ್‌ಯಿ ವಯ್ರ್ ಚಡೊಂಕ್ ಸಾಂಗ್ಲೆಂ ಹಾಂವೆ. ಆನಿ ಬಾಂಧ್‌ಲ್ಲ್ಯೆ ದೊರಿಯೆಚ್ಯಾ ಆಧಾರಾನ್ ಏಕಾ ಟ್ರಕ್ಯಾ ಥಾವ್ನ್ ದುಸ್ರ್ಯಾ ಟ್ರಕ್ಯಾಕ್ ನ್ಹಂಯ್ಚ್ಯಾ ಪೊಲ್ತ್ಯಾಡಿ ಥಾವ್ನ್ ಆಲ್ತ್ಯಾಡಿ ಮ್ಹಣಾಸರ್ ದೊರಿ ಘಟ್ಟ್ ಧರ್ನ್ ಚತ್ರಾಯೆನ್ ಸುರಕ್ಷಿತ್ ಜಾಗ್ಯಾಕ್ ಪಾಟಿಂ ವ್ಹಚೊಂಕ್ ಹುಕುಮ್ ದಿಲಿ.

ಉದ್ಕಾಚೊ ಲೋಟ್ ರೇಂವ್ ಭರ್‌ಲ್ಲ್ಯಾ ಟ್ರಕ್ಯಾಂಕ್ ಮಾರ್ನ್ ತಾಚೊ ಅರ್ಧೊ ಆವೇಶ್ ಬಂದ್ ಜಾವ್ನ್ ಬಾಂಧಾಕ್ ಮಾರ್ತಾನಾ ಆನಿ ಬಾಂಧಾಕ್ ಕಾಂಯ್ಚ್ ಅಪಾಯ್ ನಾ ಮ್ಹಳ್ಳೆಂ ಥಿರ್ ಕರ್ನ್ ಹಾಂವ್ ವೊಡಾ ಡ್ರ್ಯಾವರಾಂ ಪಾಟ್ಲ್ಯಾನ್ ಸವ್ಕಾಸ್ ಸುರಕ್ಷಿತ್ ಜಾಗ್ಯಾಕ್ ಮೆಟಾಂ ಕಾಡಿಲಾಗ್ಲೊಂ. ದೊರಿಯೆಚಾ ಆಧಾರಾನ್ ಪಯ್ಸ್ ಥಾವ್ನ್ ಹಾಂವೆ

ಗಾಡಿಯೊಚೊಚ್ ಸವ್ರೊಚ್ ಕಾಟ್ ಬಾಂಧ್‌ಲ್ಲೊ ಪಳೆಲ್ಲೊ ಲೋ ಸಂತೊಸಾನ್ ಬೊಬೊ ಘಾಲಿಲಾಗ್ಲೊ. ಮೊಜೆ ಬುಧ್ವಂತ್ಕಾಯೆ ಮೆಚ್ಚೊವ್ನ್. ಆನಿ ತ್ಯಾಚ್ ವೆಳಾರ್ ಕಿತೆಂ ಜಾಲೆಂ ಮ್ಹಣ್ ಚಿಂ ಪಯ್ಲೆಂಚ್ ದೊರಿಯೆಕ್ ಧರ್‌ಲ್ಲೊ ಹಾಶ್ ನಿಸ್ರೊನ್ ಏಕಾಚ್ ಕ ಭಿತರ್ ಹಾಂವ್ ಆವ್ರಾಚಾ ಉದ್ಕಾಂತ್ ಉಧ್ಕಾಚಾ ಲೋಟಾಂ ಪಡ್ಲೊಂ.

ಮ್ಹಾಕಾ ಮಾತ್ ಯೆತಾನಾ ಹಾಂವ್ ಮಿಲಿಟ್ರಿ ಆಸ್ಪತ್ರ್ಯ ಆಸ್‌ಲ್ಲೊಂ. ಹಾತಾಂಚಾ ಶಿರಾಂನಿ ಗ್ಲುಕೋಸಾಚಾ ಇಂಜೆಕ್ಷನಾಂಚಿ ಸುಯಿಯೊ ರೊಂಬ್‌ಲ್ಲ್ಯೊ. ಸವ್ಕಾಸಾಯೆನ್ ದೊಳೆ ಉಗ್ತೆ ಕರ್ತಾ ಮುಖಾರ್‌ಚ್ ದಿಸ್ಲೊ ಮ್ಹಾಕಾ ಮೊಜೊ ಸಿ. ಒ. ತಾಚಾ ತೋಂಡಾ ವ್ಹರ್ತೊ ಆನಂದ್ ಆನಿ ದಾದೊಸ್ಕಾಯ್ ಆಸ್‌ಲ್ಲಿ.

ಮ್ಹಾಕಾ ಹಾತ್ ಮೆಳಯಿತ್ಚ್ ಸಂತೊಸಾನ್ ತೊ ಸಾಂಗಾಲಾಗೊ

"ಲೋಬೊ ಸಾಬ್, ತುಂವೆ ದಾಕಯಿಲ್ಲ್ಯಾ ತುಜಾ ಅಪ್ರತಿ ಸಾಹಸಾಕ್, ಧಯ್ರಾಕ್, ತ್ಯಾಗಾಕ್ ಆನಿ ಕಿಣಾ ಭಿತರ್ ದಾಕಯಿಲ್ಲ್ಯಾ ತುಜೆ ಬುಧ್ವಂತ್ಕಾಯೆಕ್ ಮೆಚ್ಚೊವ್ನ್ ಆಮ್ಚ್ಯಾ ಸರ್ಕಾರಾ ಥಾವ್ನ್ ತು ಪರಮ್ ವಿಶಿಷ್ಟ್ ಸೆವಾ ಮೆಡಲ್ (PVSM) ಮೆಳ್ಳ್ಯಾಂ. ಆಮ್ಚ್ಯ ಯುನಿಟ್, ಸರ್ವ್ ಆಫೀಸರ್ ಆನಿ ಜವಾನ್ ತ್ಯಾ ಖಾತಿರ್ ತ ಶಾಭಾಸ್ಕಿ ದೀಂವ್ಕ್ ಆಯ್ತಿ ಜಾಲ್ಯಾತ್. ತುಜಾ ಹ್ಯಾ ಆನಂದಾಂತ್ ಸ ಆಮಿ ಏಕ್ ಜಾತಾಂವ್. ಸಾಂಗಾತಾಚ್ ತುಕಾ ಭೋವ್ ಚಡ್ ದುಖಾ ಖಬಾರ್ ಕಿತೆಂಗೀ ಮ್ಹಳ್ಯಾರ್ ತುಜಿ ಭಯ್ಣ್ ದೆವಾಧೀನ್ ಜಾಲಿ. ತ್ಯ ಖಾತಿರ್ ಆಮಿ ಸರ್ವ್ ಕಾಳ್ಜಾಂ ಥಾವ್ನ್ ತುಜಾ ದುಖಾಂತ್ ವಾಂಟ ಜಾತಾಂವ್. ತುಜಿ ಭಯ್ಣ್ ಸೀರಿಯಸ್ ಆಸಾ ಮ್ಹಳ್ಳೆಂ ಟೆಲಿಗ್ರಾಮ ತುಜಾ ಶರ್ಟಾಚಾ ಬೊಲ್ಸಾಂತ್ ಆಮ್ಕಾಂ ಮೆಳ್ಳೆಂ. ತೆಂ ಆಸೊನ್‌ಯೀ ತುಂವೆ ದೇಶ್ ರಾಕ್ಚೆ ಖಾತಿರ್ ತುಜೆಚ್ ಭಯ್ಣಿಚೊ ತ್ಯಾಗ್ ಕರಿಜಾಯ್ ಪಡ್ಲೊ. ಹೆಂ ತುಜೆಂ ವ್ಹರ್ತೆಂ ಬಲಿದಾನ್ ಆನಿ ಸಾಕ್ರಿಫಿಸ್ ಮ್ಹ ಚೇಂತ್. ಕರ್ನಲಾ ಉಲ್ಯಾಕ್ ಪಾಳೊ ದಿತಾನಾ ಹೆಂ ಆಮ್ಕಾಂ ಸವ ಜವಾನ್ ಭಾವಾಂಕ್ ಭೊಗಾಜಾಯ್‌ಚ್ ಪಡ್ತಾ, ತುಂ ವೆಗಿಂ ಬೊರೆ ಜಾ. ವಿಶ್ ಯೂ ಆಲ್ ದಿ ಬೆಷ್ಟ್" ಮ್ಹಣ್ ತಾಣೆ ಸಾಂಗ್ತಾನಾ ಮೊಳ ದೊಳ್ಯಾಂನಿ ದುಃಖಾಂ ದೆಂವ್ಲಿಂ ಚಿಂತುನ್ ಮೊಜೆ ನಿರಾಧಾರಿ ಭಯ್ಣಿಕ್.

* * *

7. ಕರ್ಮ್ ಆನಿ ಧರ್ಮ್

ಆಜ್ ಮೊಜಿ ಪ್ರಾಯ್ ಉತ್ರೊನ್ ಆಯ್ಲ್ಯಾ. 44 ವರ್ಸಾಂ ಾ ಮ್ಹೊಜಿ ಕೇಸ್ ಪಿಕೊನ್ ಆಯ್ಲ್ಯಾತ್, ಕಾನಾಂಕ್ ಲೋಂವ್ ಫುಟ್ಲ್ಯಾ, ದೊಳ್ಯಾಂಚೆರ್ ಮೊಡಾ ದಿಷ್ಟಿಚೆಂ ವೊರ್ಲ್ಲೆ ಆಯ್ಲ್ಯಾಂ ಆನಿ ಎದೊಳ್ಯೂ ಅಂಕ್ವಾರ್‌ಪಣಾಚಿ ದೀಸ್ ಸಾರ್ಚ್ಯಾ ಮೊಜೆರ್ ಎಕ್ಸುರ್ಪಣಾಚೆಂ ವೊಜೆಂ ವ್ಹಾಡ ಜ್ವನಾತ್ಲ್ಲೆಂ ಖತ್ ಜಾವ್ನ್ ಸದಾಂನೀತ್ ಧೊಸುಂಕ್ ಲಾಗ್ಲ್ಲೆಂ. ಉಗ್ಡಾಸ್ ಮ್ಹಾಕಾ ಯೆಂತಾ ಮೊಡಾ ತರ್ನಾಟ್ಪಣಾಚೊ ಆನಿ ಲೀನಾಚ್ಯಾ ತ್ಯಾ ಕಾಗ್ದಾಚೊ. ಚುರ್ಚುರ್ತಾಂ ಹಾಂವ್ ಆನಿ ಮಂನಾಂತ್‌ಚ್ ರಡ್ತಾಂ; ಚಿಂತುನ್ ಮೊಜಿ ಪಾಟ್ಲಿ ಜಿಣಿ ಆನಿ ವಾಚ್ತಾನಾ ತೆಂ ಕಾಗಾದ್.

ವ್ಹಯರ್, ಹಾಂವ್ ಆನಿ ಲೀನಾ ಎಕಾಚ್ಚ್ ವಾಡ್ಯಾಂತ್ಲಿಂ, ಸಾಂಗಾತಾಚ್ಚ್ ವಾಡ್‌ಲ್ಲಿಂ. ಮೊಜಾಕೀ ತೀನ್ ವರ್ಸಾಂನಿ ಲ್ಹಾನ್ ಆಸ್ಲ್ಲಿ ತಾಕಾ ಚಿಡಾಂವ್ಚೆಂ ಭುಂಗ್ರ್ಯಾಪಣಾರ್ ಮ್ಹಾಕಾ ಜಾಹಿತ್ಲ್ಯಾ ಸಂತೊಸಾಚೆಂ ಕಾಮ್ ಜಾವ್ನಾಸ್‌ಲ್ಲೆಂ. ರಾಗಾನ್ ತೆಂ ಧಾಂಪ್ತಾನಾ ತಾಕಾ ವೋಡ್ನ್ ಹಾಡ್ನ್ ಘೊಡೊ ಕರ್ನ್ ಲಗಾಮ್ ಜಾವ್ನ್ ತಾಚೆ ಪಾಟಿರ್ ಬಸ್ತಾಲೊಂ. ಗೊರೆಂ ಗೊರೆಂ ಆಸ್‌ಲ್ಲ್ಯಾ ತಾಚೆ ಗಾಲ್ ಚಿಪ್ಟೆ ಕಾಡ್ನ್ ತಾಂಬ್ಡೆ ಕರ್ತಾಲೊಂ, ಬಿಡೊ ಖಾ ಮ್ಹಣ್ ಕಸ್ರಿಂತ್ ಜಾಯ್ತೆಲ್ಲ ಚುನೊ ಭರ್ನ್ ತಾಚಿ ಜೀಬ್ ಹುಲ್ಸ್ಪುಂಕ್ ಕರ್ತಾಲೊಂ. ಚೊರೆಂ ಆಂಗ್ಲೆಂ ಫಾಲ್ನ್ ತೆಂ ಆಪ್ಗರ್ ಆಯಿಲ್ಲ್ಯಾ, ದಿಸಾ ತಾಕಾ ಕಳಾನಾತ್ಲ್ಯಾಬರಿಂ ಕುಂಕ್ಡಾಚೆಂ ಮ್ಹೆಳೆಂ ಆಸ್‌ಲ್ಲ್ಯಾ ಜಾಗ್ಯಾರ್‌ಚ್ಚ್ ಬಸವ್ನ್ ಸಗ್ಳೆಂ ಆಂಗ್ಲೆಂ ಘಾಣಯ್ತಾಲೊಂ. ಅಶೆಂ ಆನಿ ತಶೆಂ ಮ್ಹಣ್ ತಾಕಾ ಕಿತೆಂ ಕರ್ನ್

ಉಪದ್ರ್ ದೀವ್ನ್ ರಡವ್ನ್ ತಾಚಿ ಉಪ್ರಾಂತ್ ಸಮಾಧಾನ್ ಕರುಂಕ್ ಗೊಡಾ ಪೆಳ್ಯಾಂತ್ಲೊ ಗೊಡಾಚೊ ಕುಡ್ಕೊ ಯಾ ಸಾಕರ್ ದೀವ್ನ್ ರಾಜಿ ಜಾತಲ್ಯಾಂವ್.

ಲೀನಾ ಹೆಂ ಸರ್ವ್ ಸಂತೊಸಾನ್ ನಹಿಂ ತರೀ ದುಃಖಾನ್ ಕಾಣ್ಘೆನಾಶೆಂ; ಮೊಜೆ ಬರಾಬರ್, ಮ್ಹಾಕಾ ರುಕಾರ್ ಪೇರಾಂಚಾ ನಿಬಾನ್ ಚಡಾಶೆಂ ಕರ್ನ್ ಹುಂಬ್ಲೆ ಮ್ಹಾಕಾ ಚಾಬ್ತಾನಾ ಹಾಂವೆ ಚಡ್ಬಡ್ಚೆಂ ಪಳೆವ್ನ್ ದೊನೀ ಹಾತಾಂನಿ ತಾಳಿಯೊ ಪೆಟುನ್ ಹಾಸ್ತಾಲೆಂ. ಹಾಂವ್ ಹುಂಬ್ಲ್ಯಾಂಚೆ ಮಾರ್ ಸೊಸುಂಕ್ ತಾಂಕಾನಾಶೆಂ ರಡ್ತಾನಾ ಮೊಗಾನ್ ಲಾಗಿಂ ಯೇವ್ನ್ ತುವಾಲ್ಯಾನ್ ಮೊಜೆಂ ತೋಂಡ್ ಪುಸ್ತಾಲೆಂ. ಪುಣ್ ತೋಂಡ್ ಪುಸುನ್ ಥೊಡ್ಯಾಚ್ ಸೆಕುಂದಾಂನಿ ದೊಳ್ಯಾಂತ್ಲ್ಯಾನ್ ದುಃಖಾಂ ಯೇವ್ನ್ ಪಾಟಾಪಾಟ್ ಶಿಂಕೊ ಮ್ಹಾಕಾ ಯೇಂವ್ಕ್ ಲಾಗ್ತಾನಾ ಕಳ್ತಾಲೆಂಕೀ, ತಾಣೆ ತಾಚಿ ಮಾಮ್ಮಿಚಿ ಪೂಡ್ ಚೋರ್ನ್ ಹಾಡ್ನ್ ಬೊರೆಂ ಕರ್ನ್ ಮೊಜೆಂ ತೋಂಡ್ ಪುಸ್ಲ್ಲೆಂ ಮ್ಹಣ್. ಹುಂಬ್ಲ್ಯಾಂಚಾ ಮಾಳಾಂಚಾಕೀ ಪುಡಿಚೊ ಹುಲೊಪ್ ಮೊಜಾ ನಾಕಾ ದೊಳ್ಯಾಂಕ್ ಲಾಗ್ತಾನಾ ಹಾಂವ್ ಬೋಬೊ ಘಾಲ್ತಾಲೊಂ. ಬೋಬೊ ಆಯ್ಕೊನ್ ತಾಚಿ ಆನಿ ಮೊಜಿ ಮಾಯ್ ಹಿತ್ಲಾಕ್ ಯೆತಾನಾ ಆಮಿ ದೊಗಾಂಯ್ ಕಿತೆಂಚ್ ಘಡಾ ನಾತ್ಲ್ಯಾಬರಿ ಹಾತಾಂತ್ ಹಾತ್ ಧರ್ನ್ ಹೊಕಾಲ್-ನವ್ರೊ ಖೆಳ್ ಸುರು ಕರ್ತಾಲ್ಯಾಂವ್...

ವರ್ಸಾಂ ಪಾಶಾರ್ ಜಾವ್ನ್ ಯೆತಾನಾ ಹಾಂವ್ ಮೆಟ್ರಿಕಾಂತ್ ಶಿಕ್ತಾಲೊಂ ಆನಿ ತೆಂ ಸಾತ್ವಂತ್.

"ಲೀನಾ; ತುಂ ವ್ಹಡ್ಲೆಂ ಜಾಲ್ಯಾ ಉಪ್ರಾಂತ್ ಕಿತೆಂ ಜಾತೆಲಿಯ್ ?" ವಿಚಾರ್ಲ್ಲೆಂ ಹಾಂವೆ ತಾಕಾ.

"ಹಾಂವ್ ನರ್ಸ್ ಜಾತಲಿಂ ಆನಿ ತುಕಾ ಇಂಜೆಕ್ಷನಾಂ ದಿತಲಿಂ." ತಾಣೆ ಹಾಸೊನ್ಂಚ್ ಜಾಪ್ ದಿಲ್ಲಿ.

"ಹಾಂವ್ ಮಿಲಿಟ್ರಿಂತ್ ರಿಗ್ತಲೊಂ ಆನಿ ತುಕಾ ಬಂದೂಕೆಚಾ ಗುಳ್ಯಾಂನಿ ಜಿವ್ಯೆಂ ಮಾರ್ತಲೊಂ" ನೆಣ್ತೆಕಾಯೆಂತ್ಲಿಯೊ ಜಾಣ್ತೆಕಾಯೆರ್ ದಾಕೆಯ್ಲ್ಲಿ ಹಾಂವೆ.

"ಬಂದೂಕೆಚಿ ಗುಳಿ ಆಖೇರ್ ಜಾವ್ನ್ ತುಕಾ ಮಾರ್ ಜಾಲ್ಯಾರ್ ಆಸ್ಪತ್ರೆಂತ್ ನರ್ಸಾಂಚಿ ಗರ್ಜ್ ಕಳ್ಳೆಂಮೂ? ತೆದಾಳಾ ತುಂವೆಂ ಮೊಜೆಚ್ಚ್ ಕಡೆನ್ ಯೇಂವ್ಚಾಯ್ ಪಡ್ತಲೆಂ, ಜಾಗ್ರುತ್!" ಜಾಳ್ಪಣಾಚಿ ಜಾಗ್ವಣ್ ದಿಲ್ಲಿ ಲೀನಾನ್.

"ತುಕಾ ಗಾಂವ್ ರಾಕೊಂಕ್ ಮಿಲಿಟ್ರಿಗಾರಾಂಚಿ ಗರ್ಜ್" ಹಾಂವ್ ಸೊಡ್ನ್ ದೀನಾತ್ಲೊಂ.

"ಮಿಲಿಟ್ರಿಗಾರಾಂಚೊ ಜೀವ್ ರಾಕೊಂಕ್ ದಾಕ್ತೆರ್ ಆನಿ ನರ್ಸಾಂಚಿ ಗರ್ಜ್" ತೆಂ ಹುಳ್ವಳೊನ್ ಜಾಪ್ ದಿತಾಲೆಂ ಆಪುಣ್ ಸಲ್ವಾಲಿಂನಾ ಮ್ಹಳ್ಳ್ಯಾ ಭರ್ವಾನ್.

ವರ್ಸಾಂ ಧಾಂವ್ಲಿಂ ಆನಿ ಪಿಯುಸಿ ಆಖೇರ್ ಕರ್ನ್ ಮೊಜೆ ಖುಶೆ ಪ್ರಕಾರ್ ಹಾಂವ್ ಮಿಲಿಟ್ರಿಕ್ ಭರ್ತಿ ಜಾಲೊಂ. ಟ್ರೈನಿಂಗಾ ಖಾತಿರ್ ಬೆಂಗ್ಳುರ್ ವ್ಹಚಾ ಮ್ಹಾಕಾ ಸೊಡುಂಕ್ ರೈಲ್ ಸ್ಟೇಶನಾಕ್ ಆಯಿಲ್ಲ್ಯಾ ಲೀನಾಚಾ ದೊಳ್ಯಾಂನಿ ದುಃಖಾಂ ಪಾಜಾರ್ತಾಲಿಂ. ಆಜ್ ಪಯ್ಲ್ಲೆಂ ಪಾವ್ಟಿಂ ಮ್ಹಾಕಾ ವೆಗ್ಳ್ಯಾಚಾರಾಚೊ ಅನ್ಭೋಗ್ ಜಾಲೊ. ಭುರ್ಗ್ಯಾಪಣಾಚ್ಯೊ ತ್ಯೊ ಸ್ವಾದಿಕ್ ಘಡಿಯೊ ಲೀನಾ ಸಂಗಿಂ ಪಾಶಾರ್ ಕೆಲ್ಲ್ಯೊ ಮ್ಹಾಕಾ ಉಡಾಸಾಕ್ ಯೆತಾನಾ ಮೊಜಾ ದೊಳ್ಯಾಂನಿ ದುಃಖಾಂ ಗಳೊಂಕ್ ಲಾಗ್ಲ್ಲಿಂ. ಮಾಯ್ ಆನಿ ಬಾಬ್ ನಾಕ್ ಪಿಳ್ತಾನಾ ಲೀನಾ ಲೋವ್ ಲಾಗಿಂ ಯೇವ್ನ್, ಆಪ್ಲೊ ತುವಾಲೊ ಮ್ಹಾಕಾ ದೀವ್ನ್, ದುಃಖಾಂ ಧಾಂಬುನ್ ಧರ್ನ್, "ಹಾಂತುಂ ಆಜ್ ಪೂಡ್ ಘಾಲುಂಕ್ ನಾ" ಮ್ಹಣ್ ಆಪ್ಲೊ ಉಡಾಸ್ ಕಾಡ್ನ್ ಮ್ಹಾಕಾ ಹಾಸೊಂಕ್ ಕರ್ತಾನಾ ಹಾಂವೆ ತಾಚೊ ತುವಾಲೊ ಕಾಣ್ಘೆವ್ನ್ ಮೊಜೆಂ ತೋಂಡ್ ಪುಸುನ್ ತಾಕಾ ಆದೇವ್ಸ್ ಕೆಲ್ಲೊ.

ಕಷ್ಟಾಂಚೆಂ ಟ್ರೈನಿಂಗ್ ಬೊರ್ಯಾ ಥರಾನ್ ಮುಂಗ್ದೊನ್ ಮ್ಹಾಕಾ 6 ಮಹಿನ್ಯಾಂ ಉಪ್ರಾಂತ್ 28 ದಿಸಾಂಚಿ ರಿಕ್ರೂಟ್ಸ್ ಲೀವ್ ಮೆಳ್ಳಿ. ಗಾಂವಾಕ್ ಭಾಯ್ರ್ ಸರ್ಲ್ಲ್ಯಾ ಮ್ಹಾಕಾ ರೈಲ್ ಕನ್ನೂರ್ ಪಾವ್ತಾನಾ ಕೊಡ್ಯಾಳ್ಚಿ ಮಾತ್ಯೆಚಿ ಮೂರ್ ಮಾರ್ತಾನಾ ಸಂತೊಸ್ ತಡ್ವುಂಕ್ ಜಾಯ್ನಾಸ್ತಾಂ ಘರಾ ವ್ಹಚೊನ್ ಮಾಯ್ - ಬಾಪಾಕ್ ವೆಂಗೊನ್ ಸಂತೊಸಾನ್ ಥೊಡೊ ವೇಳ್ ಪಾಶಾರ್ ಕರ್ನ್ ಲೀನಾಗೆರ್ ದೊರೊ ಉಡೊನ್ ಹಾಂವ್ ಪಾವ್ಲ್ಲೊಂ.

6 ಮಹಿನ್ಯಾಂ ಆದ್ಲ್ಯಾ ಲೀನಾಕ್ ಆಜ್ ಹಾಂವ್ ಪಳೆತಾನಾ ಮ್ಹಾಕಾಚ್ಚ್ ಆಜ್ಯಾಪ್ ಭೊಗ್ಲೆಂ. ಪಯ್ಲೆಂಚ್ ಗೊರ್ಯೆಂ ಆಸ್‌ಲ್ಲೆಂ ತೆಂ ತಾಂಬ್ಡ್ಯಾ ಗಾಲಾಂನಿ ಸೊಭ್ತಾಲೆಂ. ತಾಚಾ ದೊಳ್ಯಾಂಕ್ ಮೊಜೆ ದೊಳೆ ಮೆಳ್ತಾನಾ, ತಾಚಿ ದೊಳ್ಯಾಂಚಿ ದಿಷ್ಟೆಂತ್ ಆಪುಣ್ ಏಕ್ ಸಂಪೂರ್ಣ್ ಸ್ತ್ರೀ ಜಾಲ್ಯಾಂ ಮ್ಹಳ್ಳೆಂ ಉಗ್ತೆಂ ದಾಕವ್ನ್ ದಿತಾಲೆಂ. ಮ್ಹಾಕಾ ಪಳೆವ್ನ್ ಹರ್ಶೆಂ ಆಂಗಾರ್‌ಚ್ ಪಡೊಂಕ್ ಮ್ಹಳ್ಳೆಬರಿ ಯೆಂವ್ಚೆಂ ತೆಂ ಆಜ್, ನಾಜೂಕಾಯೆಂಚೊ ಹಾಸೊ ದೀವ್ನ್ ಮೊಣಾಕೀ ಶೀನ್ ಕದಮಾಂ ಪಯರ್ ರಾವೊನ್ ಮೊಜೆ ಕುಡಿಚೊ ಏಮಾಸ್ರೊ ಕರ್ಚೆಬರಿ ಮ್ಹಾಕಾ ದಿಸೊಂಕ್ ಲಾಗ್ತಾನಾ ಉದ್ವೇಗ್ ತಡ್ವುಂಕ್ ಜಾಯ್ನಾತ್‌ಲ್ಲ್ಯಾ ಹಾಂವೆ ತಾಚ್ಯಾ ತ್ಯಾ ಲಾಂಬ್ ಕೇಸಾಂಚೆರ್ ಹಾತ್ ಘಾಲುಂಕ್ ಪಳೆಲ್ಲೆಂಚ್ ತೆಂ ಚಿತ್ಯಾಬರಿ ಉಡೊನ್, "ಅಳೆ ಮಾಮ್ಮಿ ಜೊನಾ ಆಯ್ಲಾ" ಮ್ಹಣ್ ಆಪ್ಲ್ಯಾ ಮಾಮ್ಮಿಕ್ ಆಪಾವ್ನ್ ಭಿತರ್ ಧಾಂವ್ಲೆಂ ಆಪುಣ್ ವಾಗಾಚೆ ದಾವ್ಲೆ ಥಾವ್ನ್ ಸುಟ್ಲೆಂ ಮ್ಹಳ್ಳ್ಯಾ ಸಂತೊಸಾನ್. ಥೊಡ್ಯಾ ಗಡಾಲಿ ಕರ್ನ್ ಹಾಂವೆ ದೊಳ್ಯಾಂ ಭಾಷೆನ್ ಫಾಲ್ಯಾಂ ಮೆಳ್ತಾಂ ಮ್ಹಣ್ ಲೀನಾಕಡೆನ್ ಸಾಂಗೊನ್ ದೊರೊ ಉಡೊನ್ ಮೊಜಾ ಘರಾ ಪಾವ್ಲೊಂ.

ರಜೆಚೆ ದೀಸ್ ಲೀನಾಚಾ ಸಾಂಗಾತಾಂತ್ ಆಖೇರ್ ಜಾಲ್ಲೆ ಕಳ್ಳೆಚ್ ನಾಂತ್ ಆನಿ ಹಾಂವ್ ಮೊಜಾ ಯುನಿಟಾಕ್ ಪಾವ್ಲೊಂ ಲೀನಾಕ್ ಕಾಗ್ದಾಂ ಪಾಟಯ್ತಾಂ ಮ್ಹಳ್ಳೊ ಭರ್ವಸೊ ದೀವ್ನ್. ಮೊಜಾ ಆನಿ ಲೀನಾಚಾ ಕಾಗ್ದಾಂಚೊ ದಾಳೊ ವಾಡ್‌ಲ್ಲೆಬರಿಚ್ ವರ್ಸಾಂ ಪಾಶಾರ್ ಜಾಲ್ಲಿಂ. ಹಾಂವ್ ಎಕಾ ಯುನಿಟಾ ಥಾವ್ನ್ ದುಸ್ರ್ಯಾ ಯುನಿಟಾಕ್ ಪೋಸ್ಟಿಂಗ್ ಜಾವ್ನ್ ಆತಾಂ ಮೊಜೆಂ 7 ವರ್ಸಾಂಚೆಂ ಸರ್ವಿಸ್ ಜಾಲ್ಲೆಂ. ಮೊಜೆ ವ್ಹಡ್ಲ್ಯಾ ಭಯ್ಣಿಕ್ ಕಾಜಾರ್ ಜಾವ್ನ್ 4 ಜಣಾಂ ಭುರ್ಗ್ಯಾಂಚಿ ತೆಂ ಆವಯ್ ಜಾಲ್ಲೆಂ. ಆನಿ ಲೀನಾ ನರ್ಸ್ ಜಾವ್ನ್ ಸ್ಥಳೀಯ್ ಎಕೆ ಆಸ್ಪತ್ರೆಂತ್ ಕಾಮ್ ಕರ್ತಾಲೆಂ.

ಕಾಗ್ದಾಂ ಮುಖಾಂತ್ರ್ ಆಮ್ಚೊ ಮೋಗ್ ವಾಡೊನ್ ಆಮಿಂ ಎಕಾಮೆಕಾ ಕಾಜಾರಾಚೆಂ ಉತಾರ್ ದೀವ್ನ್‌ಯೀ ಜಾಲ್ಲೆಂ. ವರ್ಸಾಕ್ ಏಕ್ ಪಾವ್ಟಿಂ ದೋನ್ ಮಹಿನ್ಯಾಂಚಿ ರಜಾ ಕಾಣ್ಘೆವ್ನ್ ಹಾಂವ್ ಗಾಂವಾಕ್

ತಾನಾ ಲೀನಾ ಮ್ಹಾಕಾ ಬೋವ್ ಜಡ್ ಆತುರಾಯೆನ್ ರಾಕೊನ್ ವೊನ್ ಮೊಜಿ ರಜಾ ಸಂತೊಸಾನ್ ಪಾಶಾರ್ ಕರುಂಕ್ ಹರ್ಯೆಕೆ ತಿನ್ ಸಹಕಾರ್ ದಿತಾಲೆಂ, ಸದಾಂಚ್ ಹಾಸೊ ಫಾಂಕವ್ನ್ ಮೊಗಾಚೊ ಉಮೊ ಮಾತ್ರ ಮ್ಹಾಕಾ ದೀವ್ನ್ ಮೊಜಾ ಉದ್ವೇಗಾಂಕ್ ಶಾಂತ್ ರ್ತಾಲೆಂ, ಆಪ್ಲ್ಯಾ ನಿಸ್ಕಳ್ಪಣಾಚಿ ಮೀತ್ ಸದಾಂಚ್ ಸಾಂಬಾಳ್ನ್.

ಹಾಂವ್ ಥೊಡೆ ಪಾವ್ಟಿಂ ಮೊಜೆ ಉದ್ವೇಗ್ ಸಾಂಬಾಳುಂಕ್ ಕಾನಾ ಮ್ಹಳ್ಳೆಂ ತಾಕಾ ಕಳ್ಲ್ಲ್ಯಾ ಕೂಡ್ಲೆ ತೆಂ ಖಂಚೆಂ ತರೀ ನೀಬ್ ದೀವ್ನ್ ಮೊಜಿ ಥಾವ್ನ್ ಚುಕಾರಿ ಮಾರ್ತಾಲೆಂ. ಜಾಯ್ತಿಂ ತರ್ನಾಟ್ಪಣಾಚಿಂ ಗ್ಣ್ಯಾಂ ಕಾಣ್ಘೆವ್ನ್ ಆಶಾ ಬಾಗಾಯ್ತ್ಯಾಯ್ ಮ್ಹಣ್ ಗಾಂವಾಕ್ ಗೆಲ್ಲೊಂ ಹಾಂವ್ ಲೀನಾಚಾ ತ್ಯಾ ನಿತಳ್ ಮೊಗಾಕ್ ಶರಣಾಗತ್ ಜಾವ್ನ್ ತಾಚೆ ಶ್ಯೆತ್ ಅಭಿಮಾನ್ ಪಾವೊನ್ ಪಾಟಿಂ ಮೊಜಾ ಯೂನಿಟಾಕ್ ವ್ತಾಲೊಂ. ಆಜ್ ನ್ಹಯ್ ತರೀ ಫಾಲ್ಯಾಂಚಾ ತ್ಯಾ ಭರ್ವಶಾನ್. ತ್ಯಾಕ್ ತೆಂ ಸದಾಂಚ್ ಮೊಜೆಂ ಮ್ಹಳ್ಳೆಂ ಹಾಂವ್ ಆನಿ ತೆಂ ಉಗ್ತ್ಯಾನ್ ಣಾ ಆಸ್ಲ್ಲ್ಯಾಂವ್.

ಆನಿ ಹ್ಯಾ ವರ್ಸಾ ರಜೆರ್ ಆಯಿಲ್ಲೊಂ ಹಾಂವ್ ಕಾಜಾರಾಕ್ ಣ್. ಲೀನಾ ಸಂತೊಸಾನ್ ಮ್ಹಾಕಾ ವ್ಹಡೊ ಫಾಲ್ನ್ ಉಮ್ಯಾ ಯ್ರ್ ಉಮೊ ದೀಂವ್ಕ್ ಲಾಗ್ತಾನಾ ಮೊಜೆ ಮಿತಿಚೊ ಕಾಟ್ ಖಂಡಿತ್ ವ್ನ್ ಆತಾಂ ತುಟ್ಲಾ ತಶೆಂ ಭೊಗ್ಲೆಂ ಆನಿ ಲೀನಾಯಿ ಆಜ್ ಪಯ್ಲ್ಯಾ ವ್ಟಿಂ, ಆನಿ ಥೊಡ್ಯಾಚ್ ದಿಸಾಂನಿ ಆಮ್ಚೆಂ ಕಾಜಾರ್ ಮ್ಹಳ್ಳ್ಯಾ ಹುಮೆದಿನ್ ರೊನ್ ಪೊವೊತ್ರಸ್ ತಾಚೆಂ ಫರ್ವಸ್ ಮ್ಹಾಕಾ ಆಜ್ ದೀಂವ್ಕ್ ತಯಾರ್ ಲ್ಲೆಂ.

“ಆತ್ತಾಂ ಯೆತಾಂ ಜೊನಾ, ಏಕ್ ಮಿನುಟ್ ರಾವ್” ಮ್ಹಣ್ ತೆಂ ಂಗೊನ್ ಆಪ್ಲಿ ಮುಸ್ತಾಯ್ಕ ಬದ್ಲಿ ಕರುಂಕ್ ಮ್ಹಣ್ ಭಿತರ್ ಗೆಲೆಂ. ನಿ ಅಚಾನಕ್ ತಾಚಾ ಹೇಂಡ್ ಬೇಗಾಚೆರ್ ಮೊಜಿ ದೀಷ್ಟ್ ಪಡ್ಲಿ. ತೆಂಗೀ ಎಕಾಚ್ಯಾಪಣೆ ಕಾಂಯ್ಚ್ ಉದ್ಧೇಶಾವಿಣೆ ಹಾಂವೆ ತೆಂ ಹೇಂಡ್ ಬೇಗ್ ಉಗ್ತೆಂ ಕೆಲೆಂ. ಮುಕಾರ್ಚ್ ಪಯ್ಲಿ ದೀಷ್ಟ್ ಗೆಲಿ ಮೊಜಿ ತಾಂತುನ್ ಸ್ಟಾ ತ್ಯಾ ಗುಳಿಯಾಂಚಿ ಪೆಕೆಟಿಚೆರ್. ತಾಂತುನ್ ಬರವ್ನ್ ಆಸ್ಲ್ಲೆಂ ಮಾಲಾ D”!!!

ವಾಚ್‌ಲ್ಲೆಂಚ್ ಮ್ಹೊಜೆಂ ಶಿಂತಿದ್ ಘುಂವೊಂಕ್ ಲಾಗ್ಲೆಂ. ಉದ್ವೇಗ್
ಮಾಯಶಾಗ್ ಜಾಲೊ. ನಿಸ್ಕಳ್ಪಣಾಚೆಂ ರೂಪ್ ಮ್ಹಾಕಾ ದಾಕವ್
ಎದೊಳ್ ಮ್ಹಣಾಸರ್ ಬಾನಾವ್ನ್ ಲೀನಾನ್ ಇತ್ಲಿಂ ವರ್ಸಾಂ ಕಿತ್ಲ್
ಜಣಾಂ ಒಟ್ಟುಕ್ ಮರ್ಝಿ ಪಾಳ್ಯಾರ್ ? ಹ್ಯಾ ಘಾತ್ಕಿ ಲೀನಾ ವಿಶ್ಯಾಂತ
ಘಾರಿಕ್ಪಣಾಚಿಂ ಚಿಂತ್ನಾಂ ಉದೆಂವ್ಕ್ ಲಾಗ್ಲಿಂ.

ತಿತ್ಲ್ಯಾರ್ ಲೀನಾನ್ ಭಿತರ್ ಯೇವ್ನ್ ಮೊಜೆ ಗೊಮ್ಟ್ಯಾಕ್ ವ್ಹಡ
ಘಾಲ್ತಾನಾ ಕಿತೆಂಚ್ ಘಡಾನಾತ್ಲೆ ಬರಿ ಹಾಂವೆ ನಟನ್ ಕರ್ನ್ ಮ್ಹಾಕ
ಕಾಂಯ್ಚ್ ಬೊರೆಂ ನಾ ಮ್ಹಣ್ ಲೀನಾಕ್ ಪಯ್ರ್ಸ ಕರ್ತಾನಾ ಶೆಮ್ರ್ಲ್ಲೆ
ತೆಂ. "ಕಿತೆಂ ಜೊನಾ, ಕಿತೆಂ ಜಾಲೆಂ?" ಮ್ಹಣ್ ಆಕಾಂತೊನ್ ವಿಚಾ
ಲಾಗ್ಲೆಂ.

"ಕಾಂಯ್ ನಾ ಆತಾಂ ಹಾಂವ್ ಘರಾ ವ್ಹೆತಾಂ, ಗುಡ್‌ನ್ಯಾಟ್
ಮ್ಹಣ್ ಸಾಂಗೊನ್ ಪಾಟಿಂ ಪಳೆನಾಶೆಂ ಹಾಂವ್ ಮೊಜಾ ಘರಾ ಪಾವ್ಲೊ

ಮಾತಿಂತ್ ಉಟ್‌ಲ್ಲ್ಯಾ ತುಫಾನಾಂಕ್ ಜೊತ್ಲಿಂತ್ಲ್ಯಾ ರಮ್ಯಾನ
ಶಮನ್ ಕರ್ನ್ ಕೂಡ್ಲೆ ಹಾಂವೆ ಲೀನಾಕ್ ಏಕ್ ಕಾಗ್ದಾಪ್ ಬರಯ್ಲೊ—

ಲೀನಾ, ತುಜೊ ಹಾಂವೆ ನೀಚ್ ಮೋಗ್ ಕೆಲ್ಲೊ. ಪುಣ್ ತು
ಇತ್ಲೆಂ ಸಾಂತಿಪಣ್ ದಾಕವ್ನ್ ಅನಿಸ್ಕಳ್‌ಪಣಾಂತ್ ಜಿಯೆತಾಯ್ ಮ್ಹಳ್ಳೆ
ಹಾಂವ್ ನೆಣಾ'ಸ್ಲೊಂ, ಪುಣ್ ಬೊರೆಂ ಜಾಲೆಂ ಕಾಜಾರಾ ಪಯ್ಲೆಂಚ್
ತುಜೊ ಘುಟ್ ಮ್ಹಾಕಾ ಕಳ್ಳೊ ಮ್ಹಣ್. ಮೊಜ್ಯೊ ಸರ್ವ್ ಆಶಾ
ನಿರಾಶಾ ಜಾವ್ನ್ ಮೊಜೆಂ ಜೀವನ್ ಪಿಡ್ಡ್ಯರ್ ಜಾಂವ್ಚ್ಯಾ ಪಯ್ಲೆಂಚ್
ಹಾಂವ್ ಬಚಾವ್ ಜಾಲೊಂ. ತುಜಾ ಹೇಡ್ ಬೇಗಾಂತ್ ಆಸ್ಲ್ಯಾ
"ಮಾಲಾ D" ಗುಳಿಯೊ ಹಾಕಾ ಸಾಕ್ಷ್ ಜಾವ್ನ್. ಹಾಂವೆ ಪಳೆಲ್ಯಾತ್
ಪೊಡ್ಯಾಚ್ಚ್ ದೊಳ್ಯಾಂನಿ. ಹಾಚೆ ಉಪ್ರಾಂತ್ ಮೊಜೊ ಆನಿ ತುಜ
ಸಂಬಂಧ್ ತುಟ್ಲೊ. ಹಾಂವ್ ಘಾಲ್ಯಾಂ ಸಕಾಳಿಂಚ್ಯಾ ಟ್ರೈನಾರ್! ಘಾಟ
ಮೊಜಾ ಯೂನಿಟಾಕ್ ಚಲ್ತಾಂ. ಆಸಲೊ ಘಾತ್ ಆನಿ ಕೊಣಾಯ್
ಕರಿನಾಕಾ. ಆದೇವ್ಸ್ ಶುಕ್ರಾ.

—ಜೊ

ದುಸ್ರ್ಯಾ ದಿಸಾಚ್ಯಾ ಕಾಗಾದ್ ಪ್ರೋಸ್ಟ ಕರ್ನ್ ಭರಾಧಿಕ್ ಕಾಳ್ಜಾನ್ ಚೆಡ್ವಾಂಚೆ ಜಾತಿಕ್‌ಚ್ಯಾ 'ಶಿರಾಪ್ ಘಾಲ್ನ್ ಹಾಂವ್ ರೈಲಾರ್ ಚಡೊನ್ ಹೊಜಾ ಯುನಿಟಾಕ್ ಪಯ್ಣ್ ಕರುಂಕ್ ಲಾಗ್ಲೊಂ.

ಥೊಡೆಚ್ಯಾ ದೀಸ್ ಪಾಶಾರ್ ಜಾಲ್ಲೆ. ಲೀನಾಕ್ ಹಾಂವ್ ವಿಸ್ರೊಂಕ್ ಸಕ್ಲೊಂನಾ. ಸಗ್ಳ್ಯಾ ಸ್ತ್ರೀ ಜಾತಿಕ್‌ಚ್ಯಾ ಹಾಂವ್ ಶಿರಾಪುಂಕ್ ಲಾಗ್ಲೊಂ. ಆನಿ ತ್ಯಾ ದಿಸಾ ಲೀನಾಚೆಂ ಆಯಿಲ್ಲೆಂ ಕಾಗಾದ್ ವಾಚಿ ನಾಸ್ತಾನಾ ಹುಲ್ಪಾವ್ನ್ ಉಡವ್ಯಾಂ ಮ್ಹಣ್ ರಾಗಾನ್ ಚಿಂತ್ತಾನಾ ಕಿತೆಂ ಬರಯ್ಲ್ಲಾಂ ತ್ಯೆಂ ನೀಟ್ ಕಳಂಕ್ ಘಾತ್ಕಿ ಚಲ್ಯೆನ್ ಪಳೆವ್ಯಾಂ ಮ್ಹಣ್ ವಾಚುಂಕ್ ಸುರು ಕೆಲೆಂ—

ಮೊಗಾಳ್ ಜೊನಾ, ಹೆಂ ಕಾಗಾದ್ ತುಂ ರಾಗಾನ್, ವಾಚಿನಾಶೆಂ ಫುಂಡುನ್ ಉಡಯ್ತಾಯ್ ಕೊಣ್ಣಾ ? ಪುಣ್ ಹೆಂ ಕಾಗಾದ್ ವಾಚ್ ಆನಿ ತುಕಾ ನೀಟ್ ಹಕೀಕತ್ ಕಳ್ತಲಿ. ಜೊನಾ, ಹಾಂವೆ ತುಜೊ ನೀಟ್ ಮೋಗ್ ಕೆಲ್ಲೊ. ತುಜೆ ಖಾತಿರ್‌ಚ್ಯಾ ಹಾಂವ್ ರಾಕೊನ್ ರಾವ್ಲ್ಲಲಿಂ ತುಕಾಚ್ಯಾ ಮೊಜೆಂ ಸರ್ವಸ್ವ ಅರ್ಪುನ್ ದೀಂವ್ಕ್. ತುಂ ರಜೆರ್ ಯೆತಾನಾ ಮ್ಹಾಕಾ ಪಳೆವ್ನ್ಂಚ್ ಸಾಹಿತ್ಯಾ ಉದ್ವೇಗಾಂನಿ ಭರ್ತಾನಾ, ತುಕಾಚ್ಯಾ ಸ್ಥಿಮಿತಾರ್ ದವ್ರುಂಕ್ ತುಂ ಸಕಾನಾಂಯ್ ಮ್ಹಳ್ಳೆಂ ಹಾಂವ್ ಜಾಣಾ ಜಾವ್ನ್ ಹಾಂವ್ ತುಕಾ ಮೊಜಾ ನಿಸ್ಕಳ್ ಆನಿ ನಿತಳ್ ಮೊಗಾನ್ ಪಾಂಬಾಳ್ತಾಲಿಂ. ಕಿತ್ಯಾಕ್, ಹಾಂವ್ ಜಾಣಾಸ್ಲಿಂ ತುಂ ಮೊಜೊ ಖರೊ ಮೋಗ್ ಕರ್ತಾಯ್ ಮ್ಹಳ್ಳೆಂ. ಮ್ಹಾಕಾಯಿ ಮೊಜೆ ಹ್ಯಾ ನರ್ಸಿಂಗ್ ವೃತ್ತೆಂತ್ ಚಾಹಿತ್ತೆಂ ಸುಖ್ ಭೊಗ್ಯೆತೆಂ ಆಸ್‌ಲ್ಲೆಂ ಆನಿ ನಿಸ್ಕಳ್ಪಣ್ ಹೊಗ್ಡಾವ್ನ್ ಕೊಣಾಕ್‌ಚ್ಯಾ ಕಳಾನಾತ್ಲ್ಯಾಬರಿ, ಗುಳಿಯೊ, ವಕ್ತಾಂ ಯಾ ದುಸ್ರ್ಯಾ ಖಂಚೆ ರೀತಿನ್‌ಯಿ ಕಾಡಾರಿ ಸುಖ್ ಭೊಗ್ಯೆತೆಂ ಆಸ್‌ಲ್ಲೆಂ. ತಾಂಯಚ್ಯಾ ಅಡ್ಕಳ್ ಯಾ ವಿರೋಧ್ ನಾಸ್ತಾನಾ. ಪುಣ್ ಜೊನಾ, ಹಾಂವ್ ನೀಟ್ ಜಾವ್ನ್ ಸಾಂಗ್ತಾಂ, ಹಾಂವೆ ತುಜೊ ಖರೊ ಮೋಗ್ ಕೆಲ್ಲೊ. ತುಕಾ ಆನಿ ತುಕಾ ಎಕ್ಲ್ಯಾಕ್ ಮಾತ್ರ ಮೊಜೆಂ ಜೀವನ್‌ಂಚ್ ಹಾಂವೆ ಸಮರ್ಪುನ್ ದಿಲ್ಲೆಂ. ಪುಣ್ ತುಂ ಮೊಜೆಂ ಸರ್ವಸ್ವ ಮ್ಹಣ್ ಚಿಂತ್‌ಲ್ಲೊಚ್ ಮೊಜಾ ಹೇಂಡ್ ಬೇಗಾಂತ್ಲ್ಯಾ "ಮಾಲಾ ಡಿ" ಗುಳಿಯೊ

ಪಳೆವ್ನ್ ಮೊಜೆರ್ ಇತ್ಲೊ ದುಂಭಾವ್ ಕರ್ಶಿ ಮ್ಹಣ್ ಹಾಂವೆ ಸ್ವಪ್ಣಾಂತ್ ಸೈತ್ ಚಿಂತ್ಲೆಂನಾ. ಸತ್ ಗಜಾಲ್ ಆತಾಂ ಸಾಂಗ್ತಾಂ—ತ್ಯೊ 'ಮಾಲಾ ಡಿ' ಗುಳಿಯೊ ತುಜೆಚ್ಚ್ ವ್ಹಡ್ಲ್ಯಾ ಭಯ್ಣಿನ್ ಮ್ಹಾಕಾ 'ಹಾಡುಂಕ್ ಸಾಂಗ್'ಲ್ಲ್ಯೊ. ಏಕಾ ಪಾಟ್ಲ್ಯಾನ್ ಏಕ್, ಚೊವ್ಗಾಂ ಭುರ್ಗಿಂ ತಾಕಾ ಜಾವ್ನ್ ತೆಂ ನಿತ್ರಾಣ್ ಜಾಲ್ಲೆಂ, ಧರ್ಮಾಚಿ ಭಿರಾಂತೆಕ್ ಗರ್ಭ್ ಆಡಾಂವ್ಚೆಂ ಒಪರೇಶನ್-ತೆಂ ಕರುಂಕ್ ತಯಾರ್ 'ನಾತ್'ಲ್ಲ್ಯಾನ್ ಗರ್ಭ್ ರಾವಾನಾತ್ಲ್ಯಾ ಬರಿಂ ಹ್ಯೊ ಗುಳಿಯೊ ಹಾಡ್ನ್ ದೀಂವ್ಕ್ ಮ್ಹಾಕಾ ತಾಣೆ ವಿನಂತಿ ಕೆಲ್ಲಿ. ಆನಿ ತ್ಯಾ ಕರಾಳ್ ದಿಸಾ ತ್ಯೊ ಗುಳಿಯೊ ತುಜೆ ಭಯ್ಣಿಕ್'ಚ್ ಹಾಡ್'ಲ್ಲ್ಯೊ ಮೊಜಾ ಬೇಗಾಂತ್ ತುಕಾ ಮೆಳ್ಳ್ಯೊ.

ಜಾಂವ್ದಿ ಜೊನಾ, ತುಂವೆ ಕಾಜಾರಾ ಪಯ್ಲೆಂಚ್ ಮೊಜೆರ್ ದುಭಾವ್ ಕರ್ನ್ ಮ್ಹಾಕಾ ಪಯ್ಸ್ ಕೆಲ್ಲೆಂ ಬರೆಂ ಜಾಲೆಂ. ತುಂ ಕಾಜಾರ್ ಜಾವ್ನ್ ಮೊಜೆರ್ ಸದಾಂಚ್ ದುಭಾವಿ ನದ್ರೆನ್ ಮ್ಹಾಕಾ ದೆಖ್ತೊಯ್. ಕಿತ್ಯಾಕ್, ಮೊಜಿ ವೃತ್ತಿ ಏಕೆ ನರ್ಸಾಚಿ. ಆನಿ ತುಂ ವರ್ಸಾಕ್ ಏಕ್ ಪಾವ್ಟಿಂ ಗಾಂವಾಕ್ ರಜೆರ್ ಯೇವ್ನ್ ದೋನ್ ಮಹಿನೆ ಮಾತ್ರ್ ಮೊಜೆ ಸಾಂಗಾತಾ ಖರ್ಚುಂಚೊ ಮಿಲಿಟ್ರಿಗಾರ್. ಮೊಜೆಂ ಕೊಶೆಡ್ದ್ ಹಾಂವೆ ಉಗ್ತೆಂ ಕೆಲಾಂ, ನೀಜ್ ಗಜಾಲ್ ತುಕಾ ತಿಳ್ಸಿಲಿ. ಮೊಜೆಂ ಕಾಳಿಜ್ ಹಾಳು ಜಾಲೆಂ. ತುಜೆಂ ಕರ್ಮ್ ತುಕಾ ಮೊಜೊ ಧರ್ಮ್ ಮ್ಹಾಕಾ. ಸದಾಂಚ್ ತುಕಾ ಬರೆಂ ಮಾಗ್ತಾಂ. ತುಜೆಲಾಗಿಂ ಹಾಂವ್ ಕಾಜಾರ್ ಜಾಂವ್ಕ್ ತಯಾರ್ ನಾ. ಆದೇವ್ಸ್ ತುಕಾ.

—ಲೀನಾ

* * *

8. ಮಾವ್ಳೊ, ಭಾಚೊ

ವರ್ಸಾಕ್ ಏಕ್ ಪಾವ್ಟಿಂ ರಜೆರ್ ಯೆಂವ್ಚ್ಯಾ ವೆಳಾರಾ ಮೊಜಿ ಮಾಂಯ್ಚ್ ಏಕ್‌ಚ್ ಕರಂದಾಯರ್ "ಆಳೆ ಪುತಾ ಜೊನಿ, ತುಂಕಾ ಸಾತ್ ಮಾವ್ಳೆ ಆನಿ ತಾಂಚೊ ತುಂ ಏಕ್ಲೊಚ್ ಭಾಚೊ ಜಾವ್ನಯೊ ಏಕ್‌ಚ್ ಏಕ್ ಪಾವ್ಟಿಂ ತಾಂಚಾ ಘರಾ ವ್ಹಚೊನ್ ಯೇಂವ್ಕ್ ಜಾಯ್ನಾಂಗಿ? ಹ್ಯೆ ರಜೆರ್ ಪುಣೀ ತಾಂಗೆರ್ ವ್ಹಚೊನ್ ಯೇ ಪುತಾ" ಮ್ಹಣ್ ಪರಾತ್ತ್ಯಾನ್ ಸಾಂಗ್ತಾನಾ ತಿಕಾ ಹ್ಯೆ ಪಾವ್ಟಿಂ ನಿರಾಕರ್ಸುಂಕ್ ನಜೊ ಮ್ಹಣೊನ್ "ಜಾಯ್ತ್ ಮಾಯ್ ಹಾಂವ್ ಫಾಲ್ಯಾಂ ತುಜಾ ಸಾತ್‌ಯಿ ಜಣಾಂ ಭಾವಾಂಗೆರ್ ವ್ಹಚೊನ್ ಯೆತಾಂ" ಮ್ಹಳೆಂ ಹಾಂವೆ.

ಮಾಂಯ್ಕ್ ವೊಡಾ ಸಂತೊಸ್ ತಡ್ಪುಂಕ್ ನಜೊ ಜಾಲೊ. ಕಾರಣ್ ಸಾತ್ ಜಣಾಂ ಭಾವಾಂಕ್ ತಿ ಏಕ್ಲಿಚ್ ಭಯ್ಣ್ ಆನಿ ತಿಕಾ ಹಾಂವ್ ಏಕ್ಲೊಚ್ ಪೂತ್. ತಿಣೆ ತಶೆಂ ಸಂತೊಸ್ ಪಾವ್ಚ್ಯಾಂತ್ ನವಾಲ್ ನಾತ್‌ಲ್ಲೆಂ. ಕಿತ್ಯಾಕ್ ಮಿಲಿಟ್ರಿಂತ್ ಮೇಜರ್ ಜಾವ್ನ್ ಆಸ್ಲ್ಯಾಂ ಹಾಂವ್ ಮಿಲಿಟ್ರಿಂತ್ ರಿಗೊನ್ ಸಾತ್ ವರ್ಸಾಂನಿ ಜಾಲ್ಯಾ, ಪಾವ್ಟಿಂ ತಿಚಾ ಸಾತ್ ಭಾವಾಂಚಾ ಮ್ಹಣ್ಜೆ ಮೊಜಾ ಮಾವ್ಳ್ಯಾಂಚೆ ಘರಾ ಕಂಶಿಸ್ ವ್ಹಚೊಂಕ್ ಆಶಾ ದಾಕಯ್ಲ್ಯಾಗೊಲ್ಲೆಂ ಮೊಜೆ ಖುಶೆನ್ ಸ್ವಯರ್ ತರೀ ತಿಚಿ ವತ್ತಾಯೆಕ್ ಖಾಲ್ತಿ ಪಡನ್ ಫಾಲ್ಯಾಂ, ದುಸ್ರೊ ದೀಸ್ ಆಯ್ತಾರ್ ಜಾಲ್ಲ್ಯಾನ್ ಘರ್ಚೆಂ ಮನ್ಶ್ಯಾಂ ಪೂರಾ ಘರಾಚ್ ಆಸ್ತಲಿಂ; ಮಾವ್ಳ್ಯಾಂಕ್ ಆನಿ ತಾಚಾ ಕುಟ್ಮಾಂಚಾ ಸರ್ವಾಂಕ್ ಪಳೆಲ್ಲ್ಯಾಬರಿ ಜಾಲೆಂ ಮ್ಹಣ್ ಚಿಂತುನ್ ಹಾಂವ್ ಯೆಂವ್ಚ್ಯಾ ಫಾಲ್ಯಾಕ್ ರಾಕೊನ್ ರಾವ್ಲೊಂ..

ಸಕಾಳಿಂ ಪಯ್ಲೆಂ ವಿಸೂಸ್ ಜಾತಚ್ಚ್ ಸಾತ್ ವೊರಾಂದ್ ಹಾಂವ್ ಮಾಮಾಗೆರ್ ಭಾಯ್ರ್ ಸರ್ತಾನಾಚ್, "ಅಳೆ ಬಾಬಾ, ಜೊನಿ, ತುಂ ಮಿಲಿಟ್ರೆಂತ್ ರಘ್ಮ್ ಆನಿ ವ್ಹಿಸ್ಕಿ ಪಿಯೆಂವ್ಚೊ ಮಾಮ್ಯಾಂಗೆರ್ ವ್ಹಚೊನ್ ಕಾಜುಂಚೊ ಫೆಣೀ ಪಿಯೆನಾಕಾ ಹಾಂ, ಜಾಗ್ರುತ್. ಅಬ್ಬು, ಗಾಬ್ರು, ಸಿಲಾ, ದುಮ್ಗ್ಯಾ, ಸಂತಾನ್, ಕೈತಾನ್, ಆನಿ ಪೊಕಾರ್ ಹಾಂವೆ ವಿಚಾರ್ಲ್ಯಾಂ ಮ್ಹಣ್ ಸಾಂಗ್" ಸಾತೀ ಜಣ್ ಭಾವಾಂಚಿಂ ನಾಂವಾಂ ದಿಲಿಂ ತಿಣೆ.

ಸಾತ್ ತೀನ್ ಪಾವ್ಟಿಂ ಗುಣ್ಸಾನ್ ಯೆಂವ್ಚ್ಯಾ 21 ನಂಬ್ರಾಂಚ್ಯಾ ಬಸ್ಸಾರ್ ಸಕಾಳಿಂಚ್ಯಾ ಸಾತ್ ಜಾವ್ನ್ ಸಾತ್ ಮಿನುಟಾಂನಿ ಬಸ್ಲ್ಲೊಂ ಹಾಂವ್. ಸಾಡೆಸಾತ್ ವೊರಾರ್ ಹಾಂವ್ ಶೀರ್ವಾಗಾಂ ಪಾವ್ತಾನಾ ಮಾರ್ಗಾ ದೆಗೆಚ್ಯಾ ದಿವ್ಯಾಂಚ್ಯಾ ಸುರೆಚ್ಯಾ ಗಡಂಗ್ಯಾ ಕುಶಿನ್ ದೀಷ್ಟ್ ಗೆಲಿ ತರೀ ಎಕಾ ನ್ಹಯ್ ತರ್ ಎಕಾ ಮಾಮ್ಯಾಗೆರ್ ತಾಂಚ್ಯಾ ಎಕ್ಲ್ಯಾಟ್ ಭಾಚ್ಯಾಕ್ ಖಂಡಿತ್ ಜಾವ್ನ್ ಬೊರೊ ಸನ್ಮಾನ್ ಆಸ್ತಲೊ ಮ್ಹಣ್ ಚಿಂತುನ್ ತ್ಯೆ ಕುಶಿನ್ ಗವುನ್ ದೀನಾಶೆಂ ನೆಕ್ರ್ಯಾಂಚಿ ಘಾಟಿ ದೆಂವ್ಪಾ ಲಾಗ್ಲ್ಲೊಂ. ಮ್ಹಾಲ್ಘಡ್ಯಾ ಅಬ್ಬು ಮಾಮಾಚ್ಯಾ ಘರಾ ಕುಶಿನ್, ಲ್ಹಾನ್ ಆಸ್ತಾನಾ ಪಳೆಲ್ಲೊ ಹಸ್ತೆಚೊ ಘಾತೊರ್ ಆಂದ್ರಾಡ್ ಕರಿತ್ತ್ ವಾಟ್ ಮುಕಾರ್ಸಿಲಾಗ್ಲ್ಲೊಂ ಹಾಂವ್. ಧಾ ಮಿನುಟಾಂಚಿ ವಾಟ್ ಉಪ್ರಾಂತ್ ಹಾಂವ್ ಅಬ್ಬು ಮಾಮಾಚ್ಯಾ ಜಾಲಾಂತ್ ಪಾವ್ತಾನಾ ಸತ್ತರ್ ಫುಟ್ ಲಾಂಬ್ ರುಂದಾಯೆಚ್ಯಾ ತಾಚ್ಯಾ ಜಾಲಾಂತ್ ಪೊಪ್ಯಾಂ ಸುಕೊಂಕ್ ಘಾಲ್ಲಿಂ. ಬುಟ್ಸಾಂಚೊ ಮೊಜೊ ಪಾಯರ್ ಸುಕಾತ್ ಘಾಲ್ಲ್ಯಾ ಪೊಪ್ಯಾಂಚೆರ್ ದವಲ್ಲೊಚ್ ಸರ್ಕಸಾಂತ್ ಸ್ಕೇಟಿಂಗ್ ಕರ್ಚ್ಯಾ ಸುಂದರ್ ಚಲಿಯೆಬರಿ ವೊವ್ತೊ ಉದಾರೊ ಪಡೊನ್ ಸತ್ತರ್ ಫುಟ್ ಮುಕಾರ್ ಆಸ್ಚ್ಯಾ ತಾಚ್ಯಾ ಘರಾಚ್ಯಾ ಸಾತ್ ಮೆಟಾಂಚ್ಯಾ ಸಾತ್ವ್ಯಾ ಮೆಟಾರ್ ಪಡ್ಲ್ಲೊಂ ಹಾಂವ್. ಎಕೆ ವಾಟೆನ್ ಪಡ್ಲ್ಲಿ ದೂಖ್, ದುಸ್ರ್ಯಾ ವಾಟೆನ್ ಲಜ್ ತರೀ ಉಟೊಂಕ್ ಪಳೆತಾನಾ ಬುಟ್ಸಾಂಚ್ಯೊ ಪಾಯರ್ ಥಿರಾಸಾಣೆನ್ ರಾವೊಂಕ್ ಸಕಾನಾಸ್ತಾಂ ಪೊಪ್ಯಾಂಚೆರ್ ಮೊಜೊ ಸರ್ಕಸ್ಚ್ ಜಾಲೊ ಆನಿ ತಿತ್ಲ್ಯಾರ್ "ಹ್ಯೊ ಕೊಂಬಿಯೊ ಕಿತೆಂ ಪೊಪ್ಯಾಂನಿ ರಾಪಿತಾತ್ ಹಾಬಾ ಶೋ-ಶೋ" ಮ್ಹಳ್ಳ್ಯಾ ಮಾಮಾಚ್ಯಾ ಆವಾಜಾ ಸಾಂಗಾತಾ ರಪಕ್ಯ ಕರ್ನ್ ಭಿತರ್

ಥಾವ್ನ್ ಉಡಯಿಲ್ಲೊ ಸಾರ್ಣಿಚೊ ಕುಂಟೊ ವೊಡಾ ಫೆಂಕ್ತ್ಯಾರ್ ಚಟಲ್ಲ್ ಕರ್ನ್ ಲಾಗ್ತಾನಾ ಆನಿ ಉಟಾನಾ ಜಾಲ್ಯಾರ್ ಮಣಿಯೆಂಚೊ ವಳಾರ್‌ಯೊ ಖಾಂವ್ಚ್ಯಾ ಪಡಾತ್ ಕೊಣ್ಣ ಮ್ಹಳ್ಯಾ ಭಿಂಯಾನ್ ಮೆಟ್ಟಾಂಚೊ ಆಧಾರ್ ಧರ್ನ್ ಉಭೊ ಜಾಲೊಂ ಬೋವ್ ಕಷ್ಟಾಂನಿ. "ಮಾಮಾ ಯೊ ಮಾಮಾ" ಆಪಯ್ಲೊಂ ಹಾಂವೆ. "ಅರ್ರೆರೆ ಜೊನಿಗೀ ಕಶಿ ವಾಟ್ ದಿಸ್ಲಿರೆ ತುಕಾ ಸಾತ್ ವರ್ಸಾಂ ಉಪ್ರಾಂತ್" ಮ್ಹಣಾತ್ತ್ ಅಬ್ಬು ಮಾಘರ್ ಭಿತರ್ ಥಾವ್ನ್ ಭಾಯ್ರ್ ಯೇವ್ನ್ ಮ್ಹಾಕಾ ಪಳೆತ್ತ್ ವಿಚಾರಿಲಾಗ್ಲೊ. ಪೊಪ್ಯಾಂಚೆರ್ ಪಡ್‌ಲ್ಲ್ಯಾನ್ ಕೊಂಪಾರ್ ಧಾಡಾಲ್ಲೆಂ ಜಾಲ್ಲ್ಯಾನ್ ಬೆಸಾಂವ್ ಮಾಗೊಂಕ್ ಮಾನ್ ವಾತ್‌ಲ್ಲೆಂ ತರೀ ಹಾತ್ ಜೊಡ್ಲೆ ಹಾಂವೆ. "ದೆವಾಚೆಂ" ಬೆಸಾಂವ್ ತುಕಾ. ಯೆಂ ಭಿತರ್ ಬಸ್" ಕದೆಲ್ ದಾಕಯ್ಲಾಗ್ಲೊ ಮಾಮ್. "ಹ್ಯಾ ವರ್ಸಾ ಪೊಪ್ಯಾಂಚೆಂ ಬೆಳೆಂ ಬೊರೆಂ ಆಸಾ ಮ್ಹಣ್ ದಿಸ್ತಾ ನ್ಹಯ್‌ಗೀ ಮಾಮಾ." ಸುಕಾತ್ ಘಾಲ್ಲ್ಯಾ ಪೊಪ್ಯಾಂಚೆರ್ ಸರ್ಕಸ್ ಕೆಲ್ಲ್ಯಾ ಹಾಂವೆ ಪೊಪ್ಯಾಂಕ್ ಪಳೆತ್ತ್ ವಿಚಾರ್ಲೆಂ.

"ಬೊರೆಂಗೀ ಮೊತ್ತಿ. ಪಾವ್ಸ್ ನಾಸ್ತಾನಾ ಪೂರಾ ಸುಕೆದಾಥ್ ಪಡ್ಲ್ಯಾಂ. ತೆಂ ಆಸೊಂ ತುಂ ಇತ್ಲ್ಯಾ ಸಕಾಳಿಂ ಫುಡ್ಡೆಂಚ್ ಆಯೊ ಯರ್, ಮಾಯಿ ಆನಿ ಘುರ್ಗಿಂ ಪೂರಾ ಆತಾಂ ಇಗರ್ಜೆಕ್ ಗೆಲ್ಯಾಂತ್. ತುಂ ಬಸ್, ಹಾಂವ್ ಗುಡ್ಯಾಕ್ ವ್ಹಚೊನ್ ಯೆತಾಂ" ಮ್ಹಣ್ ಮಾತ್ಯಾಕ್ ತಾಂಬ್ಡೊ ಲೇಸ್ ಬಾಂಧುಂಕ್‌ಲಾಗ್ಲೊ ತೊ.

"ನಾ ಮಾಮಾ ಮ್ಹಾಕಾ ರಾವೊಂಕ್ ಜಾಯ್ನಾ. ಅಸ್ಮೇರ್ ಪಾಪ್ಪಿಂ ಯೆತಾಂ. ಆತಾಂ ಗಾಬ್ರು ಮಾಮಾಗೆರ್ ವ್ಹಚೊಂಕ್ ಆಸಾ" ಮ್ಹಣಾತ್ತ್ ಲೇವ್ ಜಾಗ್ರುತ್ಕಾಯೆನ್ ಮೆಟಾಂ ಕಾಡಿತ್ತ್ ವಯ್ಕಾರ್ ಪಾಯ್ ಕಾಡಿಲಾಗ್ಲೊಂ ಗಾಬ್ರು ಮಾಮಾಚಾ ಘರಾ ಕುಶಿನ್. ಯೇವ್ಚ್ಯಾ ವರ್ಸಾ ಪೊಪ್ಯಾಂ ಅಬ್ಬು ಮಾಮಾಕ್ ಭಿಲ್ಕುಲ್ ಜಾಯ್ನಾ ಜಾಲ್ಯಾರ್‌ಚ್ ಪುರೊ ಮ್ಹಣ್ ಮತಿಂತ್‌ಚ್ ಶಿರಾಪೊನ್.

ಗಾಬ್ರು ಮಾಮಾಚೆಂ ಘರ್ ಲಾಗಿಂಚ್ ಆಸ್‌ಲ್ಲ್ಯಾನ್ ಸಾತ್ ಮಿನುಟಾಂನಿ ತಾಚ್ಯಾ ಘರಾ ಪಾವ್ಲೊಂ ಹಾಂವ್. "ಬೆಸಾಂವ್ ದಿ ಮಾಮಾ" ಪಾತೊಳಿ ಜೊಡ್ಲಿ ಹಾಂವೆ.

"ದೆವಾಚೆಂ ಬೆಸಾಂವ್ ತುಕಾ. ತುಂ ಆತಾಂ ದಢಂಗ್ ಜಾಲಾಯ್. ಕಸೊ ಆಸಾಯ್ ?" ವಿಚಾರಿಲಾಗ್ಲೊ ತೊ. ವೊಜಾ ಬೊರ್ಯಾ ವಾಯ್ಟಾಚಿ ಖಬಾರ್ ಸಾಂಗೊನ್ ಮಾಮಿ ಆನಿ ಭುರ್ಗಿಂ ಖಂಯ್ ಆಸಾತ್ ಮ್ಹಣ್ ವಿಚಾರ್ಲೆಂ ಹಾಂವೆ.

"ತಿಂ ಪೂರಾ ಕುವೆರಿಕ್ ಉದಾಕ್ ಸೊಡುಂಕ್ ಗೆಲ್ಯಾಂತ್. ಹಾಂವೀ ಥಂಯ್ಸರ್ ಭಾಯ್ರ್ ಸರ್ಲೊಂ. ತುಂ ಇಲ್ಲೊಸೊ ಸುಶೆಗ್ ಕಾಣ್ಘ್. ಆಮಿ ಆತ್ತಾಂ ಯೆತಾಂವ್" ಮ್ಹಣ್ ಲುಂಗಿ ಪೆಂಕ್ಟಾಕ್ ಖೊವಯ್ತಾಸಾ.

"ನಾ ಮಾಮಾ ಹಾಂವ್ ಆನ್ಯೇಕ್ ಪಾವ್ಟಿಂ ಯೆತಾಂ. ಸಿಲಾ ಮಾಮಾಕ್ ಪಳೆವ್ನ್ ಯೆತಾಂ" ಮ್ಹಣಾತ್ತ್ ಸಿಲಾ ಮಾಮಾಚಾ ಘರಾ ಕುಶಿನ್ ಪಾಯ್ ಕಾಡ್ಲೆ ಹಾಂವೆ.

ಸಿಲಾ ಮಾಮಾಚೆಂ ಘರ್ ಸಿರಿಬಣ್ಣಾ ಗುಂಡ್ಯಾಂತ್ ಆಸ್‌ಲ್ಲೆಂ. ಸಾಟ್ ಮೆಟಾಂ ದೆಂವೊನ್ ತಾಟಾ ಅಕಾಡ್ಯಾ ಭಿತರ್ ಪಾಯ್ ದವರ್ತಾನಾಂಚ್ ಭುರ್ಗ್ಯಾಂಚೆಂ ರಡ್ಣೆಂ ಆಯ್ಕಾಲೆಂ ಮ್ಹಾಕಾ.

"ಕೊಣ್ ಘರಾ ?" ವಿಚಾರ್ಲೆಂ ಹಾಂವೆ. ತಿತ್ಲ್ಯಾರ್ ಬೋ ಬೋ ಕರಿತ್ತ್, ಚ್ಯಾರ್ ಸುಣೆಂ ಮ್ಹಾಕಾ ರೆಂವೊಡ್ ಘಾಲುನ್ ಗ್ರಾಸುಂಕ್ ಮ್ಹಳ್ಳೆಬರಿ ಆಯ್ಲಿಂ ಜಾತಾನಾ ಮುಂಕಾರ್ ವ್ಹಚೊಂಕ್‌ಯೀ ನ್ಹಯ್ ಪಾಟಿಂ ವ್ಹಚೊಂಕ್‌ಯೀ ನ್ಹಯ್ ಮ್ಹಳ್ಳೆಬರಿ ವೊಜ ಅವಸ್ಥಾ ಜಾಲ್ಲಿ.

"ಸುಣ್ಯಾಂಕ್ ಕಿತೆಂ ರಾಪಾಟಾ ಹಾಬಾ" ಮ್ಹಣಾತ್ತ್ ಮಾಮಿ ಭಾಯ್ರ್ ಯೇವ್ನ್ ಘಟ್ಯಾಂಕ್ ವೊಗೆ ಕರ್ತಾನಾ ವಾಂಚ್ಲ್ಯಾರ್ ಭಿಕ್ ಮಾಗೊನ್ ತರೀ ಖಾಯ್ನ್ ಮ್ಹಳ್ಳೆಬರಿ ಎಕಾಚ್ ಬಕ್ಯಾರಾನ್ ಘರಾ ಭಿತರ್ ಕದೆಲಾರ್ ಹಾಂವ್ ಬಸ್ತಾನಾ ತೀನ್ ಪಾಂಯ್ಣಾಂಚೆಂ ಮೊಡ್ಯಾರ್ ಕದೆಲ್ ಡಬಲ್ ಕರ್ನ್ ತುಂಟ್ತಾನಾ ಚಟಲ್ ಕರ್ನ್ ಉದಾರೊಚ್ ಹಾಂವ್ ಸೊಪ್ಯಾರ್ ಪಡ್ಲೊಂ. ಗ್ರಾಚ್ಯಾರ್ ಜಾಲೆಮೂ, ಮ್ಹಣ್ ಮಾಮಿ ಮ್ಹಾಕಾ ಹಾತ್ ದೀವ್ನ್ ಉಟವ್ನ್ ಚ್ಯಾರ್ ಪಾಯ್ಣಾಂಚಾ ಖಟ್ಲ್ಯಾರ್ ಬಸಯ್ತಾಲ್ಗಿ.

"ಅಪ್ರೂಪ್ ಆಯಿಲ್ಲ್ಯಾ, ತುಕಾ ಅಶೆಂ ಜಾಯ್ನಾಯ್‌ಗೀ" ಮ್ಹಣ್ ಚುರ್ಚುರೊನ್ ಸಾಂಗ್ತಾನಾ ಪಡ್ಲ್ಲ್ಯಾ ಮಾರಾಚೆ ದುಖಿನ್ ಕುಲೊ ಧಾಡಾಲ್ಲೊ ಜಾಲ್ಲ್ಯಾನ್ ಚಡ್ತಿಕ್ ಬಸೊಂಕ್‌ಯೀ ಕಷ್ಟ್ ಭಗ್ಲೆ ಮ್ಹಾಕಾ.

"ಮಾಮ್ ಶಿಲಂ ಕಾಣ್ಸ್ಚೆವ್ನ್ ಗರಿಯುಕ್ ಗೆಲಾ. ತುಂ ಇಲ್ಲೊ ವೇಳ್ ಬಸ್. ಹಾಂವ್ ಭುಗ್ರ್ಯಾಕ್ ಇಲ್ಲೆಂ ಸಮಾಧಾನ್ ಕರ್ತಾಂ" ಮ್ಹಣಾತ್ತ್ ರಡ್ಚ್ಯಾ ಭುಗ್ರ್ಯಾಕ್ ಪಾನೊ ದೀಂವ್ಕ್ ತಿ ಲಾಗ್ತಾನಾ ತಾನೆಕ್ ಉದಾಕ್ ವಿಚಾರುಂಕ್‌ಯೀ ಬೊರೆಂ ಲಾಗಾನಾಶೆಂ, "ಮಾಮಾಕ್ ಹಾಂವೆ ವಿಚಾರ್ಲ್ಲಾಂ ಮ್ಹಣ್ ಸಾಂಗ್. ಹಾಂವ್ ಆನ್ನೇಕ್ ಪಾವ್ಟಿಂ ಯೆತಾಂ. ಪೆಟ್ಯಾಂಕ್ ಇಲ್ಲೆಂ ಸಮಾಧಾನ್ ಕರ್" ಮ್ಹಣ್ ಸಾಂಗೊನ್ ಸಾಟ್ ಮೆಟಾಂ ವಯ್ರ್ ಚಡೊನ್ ಖರ್ಶೆವ್ನ್ ಖರ್ಶೆವ್ನ್ ವಯ್ರ್ ಪಾವ್ತಾನಾ ಮಿಲಿಟ್ರೆಂತ್ ಕೆಲ್ಲೆಂ ಟ್ರೈನಿಂಗ್ ಉಡಾಸಾಕ್ ಆಯ್ಲೆಂ ಮ್ಹಾಕಾ.

ಚ್ಯಾರ್ ಫರ್ಲಾಂಗಾಂ ಚಲೊನ್ ಚೊವ್ಯಾ ದುಮ್ಗ್ಯಾ ಮಾಮಾಗೆರ್ ಹಾಂವ್ ಪಾವ್ತಾನಾ ಭುಕೆನ್ ಮ್ಹಾಕಾ ವೊಡ ಸುರು ಜಾಲ್ಲ್ಯೊ. ಎಕೆ ವಾಟೆನ್ ಪೊಪ್ಯಾಂಚೆರ್ ಜಾಲಾಂತ್ ಪಡ್ಲ್ಲಿ ಪೆಂಕ್ಡಾಚಿ ದೂಕ್ ಇಲ್ಲಿ ಇಲ್ಲಿಶಿ ಚಡ್ ಜಾವ್ನ್ ಯೆತಾಶೆಂ ಭಗ್ತಾನಾ ತಾನೆನ್ ಆನಿ ಭುಕೆನ್ ಮ್ಹಾಕಾ ತಳಮಳ ಜಾಂವ್ಕ್ ಸುರು ಜಾಲ್ಲೆಂ. ಲಾಗ್ಸಾರ್ ದಿಸ್ಚಿಂ ತೋಟಾಂ ಆನಿ ಗಾದೆ ಸೊಡ್ನ್ ಏಕ್‌ಚ್ ಏಕ್ ಹೊಟೆಲ್ ಪುಣೀ ದಿಸಾನಾತ್ಲ್ಲೆಂ. ಮಾಂಯ್ಚ್ಯಾ ಭಾವಾಂಕ್ ಶಿರಾಪ್ ಘಾಲ್ನ್ ದುಮ್ಗ್ಯಾ ಮಾಮಾಚಾ ಘರಾಚಾ ದಾರಾರ್ ತಿಳ್ತಾನಾ ದಾರ್ ಬಂಧ್ ಆಸೊನ್ ತಾಚೆರ್ ಎಕಾ ಕಾಗ್ದಾರ್ ಅಶೆಂ ಬರವ್ನ್ ಆಸ್ಲ್ಲೆಂ:

"ದುಮ್ಗ್ಯಾ ಶೇಟ್, ತಿಸ್ರ್ಯಾ ವಾಡ್ಯಾಚೊ ಗುರ್ಕಾರ್. ತಾರೀಕ್ 21-8-87 ದೀಸ್ ಆಯ್ತಾರ್. ಆಯ್ತ್ಯಾ ದಿಸಾಚೆಂ ಕಾರ್ಯಕ್ರಮ್ ಹ್ಯಾ ಪರಿಂ ಆಸಾ. ಪಯ್ಲೆಂ: ಸಾತ್ ವೊರಾಂಚೆಂ ಪೆರ್ಮಾಯರ್ ಮೀಸ್. ಮೀಸಾ ಉಪ್ರಾಂತ್ ತಿಸ್ರ್ಯಾ ವಾಡ್ಯಾಚೆಂ ಮೀಟಿಂಗ್. 9 ವೊರಾರ್ ಗುರ್ಕಾರಾಂಚೆಂ ಮೀಟಿಂಗ್. 10 ವೊರಾರ್ ಫಿರ್ಗಜ್ ಸಲಹಾ ಮಂಡಳಿಚಿ ಕಾರ್ಯಾವಳ್. 11½ ವೊರಾರ್ ಫಿರ್ಗಜ್ ವಿಗಾರಾಕಡೆನ್ ಜೆರಾಲ್ ಜಮಾತ್. 12½ ವೊರಾರ್ ವಾಡ್ಯಾಂತ್ಲ್ಯಾ ಮೆರ್ಸಿನಾಪೊಟಿ ಧುವೆಕ್ ಪುಲ್ಲುಕ್ ಖರಾರ್, ತಾಂಗೆರ್‌ಚ್ ಜೆವಾಣ್. 4 ವೊರಾರ್ ಬಾವ್ಹ

ಬಾಲ್ತ್ಮಚಾ ವ್ಹೊರ್ನಾಕ್ ಹಾಜರ್. 6ಕ್ ವೊರಾರ್ ತಾಂಗೆರ್‌ಚ್ ಭುಜಾವಣ್ ಆನಿ ದುಖಿಚೆಂ ಜೆವಾಣ್. ರಾತಿಂ 9 ವೊರಾರ್ ಘರಾ ಪಾಟಿಂ."

ವಾಚ್ಲ್ಲ್ಯಾ ಕೂಡ್ಲೆ ಆವ್ಯಾ ಬಿಸ್ಪಾಚೆಂ ಕಾರ್ಯಕ್ರಮ್ ವಾಚ್ಲ್ಲ್ಯಾ ಬರಿ ಭಗ್ಲೆಂ ಮ್ಹಾಕಾ. ಆನಿ ತಾಂತುನ್‌ಚ್ ಪೆನ್ನ್ ಕಾಡ್ನ್ ಹಾಂವೆಂಯೀ ಬರಯ್ಲೆಂ.

"ಮೊಗಾಳ್ ದುಮ್ಯಾಗ್ಮಾಕ್, ತುಜೊ ಭಾಚೊ ಯೇವ್ನ್ ತುಜಾ ಘರಾ ಥಾವ್ನ್ ಪಾಟಿಂ ಗೆಲೊ. ತುಂ ಮೆಳ್ನ್ಯಾತ್ಲ್ಯಾಕ್ ಜಾಯ್ತೊ ಚುರ್ಚುರ್ಲೊಂ.

—ಜೊನಿ"

ಪಾಂಚ್ವ್ಯಾ ಮಾಮಾಗೆರ್ ಪಾವ್ತಾನಾ ಪಾಂಚ್ ವ್ಹೈಲಾಂಚಿ ವಾಟ್ ಮೆಸ್ತುನ್ ಜಾಲ್ಲಿ. ನಾಂವಾನ್ ಸಂತಾನ್ ಮಾಮಾಕ್ ತರೀ ತಾಕಾ ಪಾಡ್ಯಾಂತ್ಲ್ಯಾ ಪೂರಾ ಸೈತಾನ್ ಮ್ಹಣೊನ್‌ಚ್ ಆಪಯ್ತಾಲೆ. ಉತ್ರಾಂನಿ ಕಡಕ್, ಒಪ್ಮುಜ್ರೊ ದಿಂಡೊ ಮಾನಾಯ್ ತೊ. ತಾಚಾ ತಾಳ್ಯಾಕ್‌ಚ್ ಸಗ್ಳ ಭಿಯೆತಾಲೆ.

"ಬೆಸಾಂವ್ ದಿ ಮಾಮಾ" ಪಾತೊಳಿ ಜೊಡ್ಲಿ ತಾಚೆಲಾಗಿಂ ಹಾಂವೆ.

"ದೆವಾಚೆಂ ಬೆಸಾಂವ್" ಮ್ಹಣ್ ಹಾತ್ ಉಕಲ್ನ್‌ಚ್ ತೊ ಮ್ಹಾಕಾ ಕದೆಲಾರ್ ಬಸೊಂಕ್ ಹಿಶಾರೊ ಕರ್ತಾನಾ, ಹಾಚಾ ತಾಳ್ಯಾಕ್ ಕೊಣ್ ತರೀ ಉದಾಕ್ ದವರ್ಲಾಂಗಾಯ್ ಚಿಂತ್ಲೆಂ ಹಾಂವೆ ಆನಿ ಸುಖ್ ದುಖ್ ವಿಚಾರುಂಕ್ ಲಾಗ್ಲೊಂ. ತೊ ಪಡ್ಲೆಲ್ಯಾ ತಾಳ್ಯಾನ್ ಲೋವ್ ಲೋವ್ ಉಲಯ್ತಾನಾ ಕಾಂಯ್ ಗಾಂವಾಂತ್ ಆಯಿಲ್ಲಿ ಮಂಗನ 'ಕಾಯಿಲೆ ಪ್ರಣೇ ಲಾಗ್ಲ್ಯಾಗೀ ಮತಿಂತ್‌ಚ್ ಚಿಂತ್ಲೆಂ ಹಾಂವೆ. ಆನಿ ತಿತ್ಲ್ಯಾರ್ ಭಿತರ್ ಥಾವ್ನ್ ಮಾಮಿ ಗ್ಲಾಸಾಂತ್ ದೋನ್ ಗ್ಲಾಸ್ ಭರ್ನ್ ಹಾಡ್ನ್ ಯೇವ್ನ್.

"ಆಳೆ ಜೊನಿ, ತುಜಾ ಮಾಮಾಚೊ ತಾಳೊ ಪಡ್ಲಾ ಆನಿ ತಾ ಖಾತಿರ್ ಸುಂಟ್ ಮಿರಿಂ ಘಾಲ್ನ್ ಬೊರೊ ಕಸಾಯ್ ಕೆಲಾ. ತುಂವೀ ಬೊರ್ಯಾ ದಿಸಾಚ್ಚ್ ಪಾವ್ಲೊಯ್. ತುಮ್ಕಾಂ ಮಿಲಿಟ್ರೆಂತ್ ಆಸಲ್ಲೊ ಕಸಾಯ್ ಕೊಣ್ ಕರ್ನ್ ದಿತಾ. ಧರ್ ಕಸಾಯ್ ಪಿಯೆ" ಮ್ಹಣ್ ವ್ಹಡ್ಲ್ಯಾ ಘೊಡ್ಯಾ ಗ್ಲಾಸಾಂತ್ ಭರ್ಲ್ಲೊ ಕಸಾಯ್ ಮೊಜಾ ಹಾತಾಂತ್

ದಿತಾನಾ, ಖಾಲಿ ಪೊಟಾಂತ್ ಎದೊಳ್‌ಚ್ಯ ದಂತಾಚೊ ಬೋಬೊ ಸುರು ಜಾಲ್ಲ್ಯೊ. ವ್ಹಾಕಾ ತೊ ಗ್ಲಾಸ್‌ಚ್ ತಿಚೆ ತಕ್ಲೆರ್ ಮಾರ್ಯಾಂಗೀ ವ್ಹಾಣ್ ಭೊಗ್ಲೆಂ. ಪುಣ್ ತಿತ್ಲ್ಯಾರ್ ಸೈತಾನ್ ಮಾಮಾಚೆ ದೊಳೆ, "ಪಿಯೆರೆ" ವ್ಹಳ್ಳ್ಯಾ ಬರಿ ಹಿಶಾರೊ ಕರ್ನ್ ಸಾಂಗ್ತಾನಾ ಉಪಾವ್ ವಾಸ್ತಾನಾ ದೊಳೆ ಬಂಧ್ ಕರ್ನ್ ಎಕಾಚ್ ಘೊಟಾನ್ ಕಸಾಯ್ ಮುಗ್ದುನ್ ಗ್ಲಾಸ್ ಮಾಮಿಯೆಚಾ ಹಾತಾಂತ್ ದಿತಾನಾ ಮಾಮಾಚೆ ಹಾತ್ ತಾಚ್ಯಾ ಮಿಶಿಯೊ ಪೊಶೆತಾಲ್ಯಾ ಭಾಚಾಕ್ ಸುಂಟ್ ಮಿರಿಯಾಚೊ ಕಸಾಯ್ ಪುಣೇ ದಿಲೊ ನ್ಹಯ್‌ಗೀ ವ್ಹಳ್ಳ್ಯಾ ಹೆಮ್ಮ್ಯಾನ್. ಆನಿ ಚಡ್ತಿಕ್ ವೇಳ್ ಹಾಂಗಾ ಬಸೊನ್ ಜಾಲ್ಯಾರ್ ಆನ್ನೇಕ್ ಗ್ಲಾಸ್ ಸುಂಟ್ ಮಿರಿಯಾಚೊ ಕಸಾಯ್ ಪಿಯೆಂವ್ಕ ಪಡ್ತಾತ್ ವ್ಹಳ್ಳ್ಯಾ ಭಿಯಾನ್ ತಾಂಕಾಂ ಆದೇವ್ಸ್ (ಸಾಸ್ಣಾಚೊ ನ್ಹಯ್) ತಾತ್ಕಾಲಿಕ್ ಮಾಗೊನ್ ಪೋಟಾ ಹಿತ್ಲಾಂತ್ಲ್ಯಾ ಸೈತಾನ್ ಮಾಮಾಗೆಲ್ಯಾ ಗಾದ್ಯಾಂ ಕುಶಿನ್ ಪಾಯ್ ಕಾಡುಂಕ್ ಲಾಗ್ಲೊಂ.

ಗಾದ್ಯಾಂನಿ ಕಾಟಾಂತ್ಲೆಂ ಉದಾಕ್ ಲಾಟಾಂನಿ ಸೊಡ್ನ್ ಉದ್ಕಾನ್ ಗಾದೆ ಭರ್ಲ್ಲೆ. ಜಾಗ್ರುತ್ಕಾಯೆನ್ ಹಾಂವ್ ಪೆಟಾಂ ಕಾಡ್ನ್ ಮುಖಾರ್ ಪಾಯ್ ದವರ್ತಾನಾ ದಾವೊ ಪಾಯ್ ಮೊಜೊ 'ಪಜಲ್ಲ್' ಕರ್ನ್ ಮೇರೆರ್ ಘಾವ್ನ್ ಗಾದ್ಯಾಕ್ ಪಡ್ಲೊ. ಸಾಂಬಾಳ್ತಾಂ ಸಾಂಬಾಳ್ತಾಂ ವ್ಹಾಣ್ ಬೇಲೆನ್ಸ್ ಚುಕೊನ್ ಹಾಂವ್ ಗಾದ್ಯಾಚಾ ಕೇದಾಂತ್ ಪಡ್ತಾನಾ ಘಾಲ್ಲೆಂ ಬೊರೆಂ ಪೇಂಟ್ ಆನಿ ಶಟ್ರ್ ಸಗ್ಳೆಂಚ್ ಕೇದಾನ್ ಭರೊನ್ ಗೆಲ್ಲೆಂ.

ಏಕ್ ಪಾಯ್ ವಯ್ರ್ ದವ್ರುಂಕ್ ಚಿಂತ್ತಾನಾ ದುಸ್ರೊ ಪಾಯ್ ರೊಂಬ್ತಾಲೊ. ಗ್ಹಾದ್ಯಾಂತ್‌ಚ್ ಮೊಜೊ ಡಿಸ್ಕೊ ಸುರು ಜಾಲ್ಲೊ. ಕಶೆಂಯಿೂ ಕಷ್ಟಾಂನಿ ಹಾಂವೆ ಮೇರೆಕ್ ಹಾತ್ ಧರ್ನ್ ದಾವೊ ಪಾಯ್ ವಯ್ರ್ ಕಾಡ್ತಾನಾ ಪಳೆಂವ್ಚೆಂ ತರೀ ಕಿತೆಂ. ಮೊಜಾ ಘಾಲ್ಲ್ಯಾ ಬೂಟ್ಸಾ ಬದ್ಲಾಕ್ ಸೊಕ್ಸ್ ಮಾತ್ರ್ ಕೇದಾಸ್ ಭರೊನ್ ವಯ್ರ್ ಆಯಿಲ್ಲೊ. ಆತಾಂ ಏಕ್ ಹಾತ್ ಮೇರೆರ್ ಬಳ್ ಕರ್ನ್ ದುಸ್ರ್ಯಾ ಹಾತಾನ್ ಭಾಗೊನ್ ಕಷ್ಟಾಂನಿ ಕೇದಾಂತ್ಲೊ ಬೂಟ್ಸ್ ಹಾತಾಕ್ ಮೆಳ್ತಾನಾ ದೆವಾಕ್ ಅಗ್ರಾಂ ದಿಲಿಂ ಹ್ಯಾಂವೆ. ಸಾಂಗಾತಾಚ್ ಸೈತಾನ್ ಮಾಮಾಕ್ ವ್ಹಾಕಾ ಯೆಂವ್ಚ್ಯಾ ಹಿಂದಿ, ಇಂಗ್ಲೀಷ್, ತಮಿಳ್, ಮಳಯಾಳಂ, ತೆಲುಗು, ಬೆಂಗೋಲಿ ಆನಿ

ಆಪ್ರುಟ್ಟ್ ಕೊಂಕ್ಣಿನ್ ಆಶೆಂ ಸಾತ್ ಭಾಸಾಂನಿಯೊ ಸತ್ತುರ್ ಆಪ್ರುಟ್ಟ್ ಗಾಳಿ ದೀವ್ನ್ ಮುಂಕ್ಲ್ಯಾ ಗಾದ್ಯಾಂತ್ ಬೂಟ್ಸ್ ಆನಿ ಸೊಕ್ಸ್ ಧುಲೆ.

ಕಪ್ಟಾಂನಿ ಕೈತಾನ್ ಮ್ಹಾಮಾಚಾ ಡಾಲಾಂತ್ ಪಾವ್ತಾನಾ ಮುಂಕಾರ್‌ಚ್ಚ್ ಮೆಳ್ಳೊ ತೊ. "ಕಿತೆಂರೇ ಪಾಂಚೇ ಜಣ್ ಮಾವ್ಯಾಂಗೆರ್ ವ್ಹಚೊನ್ ಸಕಾಳಿಂಚೊ ನಾಷ್ಟೊ ಆನಿ ದನ್ಪಾರಾಚೆಂ ಜೆವಾಣ್ ತಿಸ್ರ್ಯಾನ್ ಹಾಂಗಾ ಆತಾಂ ಆಯ್ಲ್ಯಾಯ್ಗೊ ? ಆಮ್ಗೆರ್ ಏಕ್ ದೀಸ್ ಪುಣೀ ತುಕಾ ಶೀದಾ ಯೇಂವ್ಕ್ ಪುಟ್ವಾನಾ ನ್ಹಯ್‌ಗೀ ? ಆತಾಂ ತುಂ ಮಿಲಿಟ್ರೆಂತ್ ವ್ಹಡ್ಲೊ ಒಫೀಸರ್ ಪಳೆ. ಏಕ್ ಚ್ಹಾ ಪುಣೀ ಕರ್ನ್ ದಿವ್ಯೆತಿ ಮ್ಹುಳ್ಯಾರ್ ಗೊವ್ರ್ಯಾಂಕ್ ಪೂರಾ ಗುಡ್ಯಾಕ್ ಆಂಬ್ಡುನ್ ಜಾಲೆಂ. ಬೊರೊ ವೇಳ್ ಪೆಳಿವ್ನ್ ಆಯ್ಲೊಯ್ ನ್ಹಯ್‌ಗೀ ? ಆಸ್ಚೊ ತುಂ ಎಕ್ಲೊ ಭಾಚೊ. ತುಂವೆ ಆಶೆಂ ಕರ್ಚೆಂ ಸಮ್ಹಾಂಗಿ ?" ಮ್ಹುಣ್ ನಂಜ್ಯೊ ಉಲಯ್ತಾನಾ ಮೊಜಾ ಖಾಲಿ ಪೊಟಾಕ್ ಲಾತ್ ಮಾರ್ಲ್ಯಾಬರಿಂ ಭೊಗ್ಲೆಂ ಮ್ಹಾಕಾ. ಆನಿ ಹಾಂಗಾ ರಾವ್ಲ್ಯಾರ್ ಬರ್ಕತ್ ನಾ–"ಜಾಯತ್ತ್ ಮಾಮಾ ಆನ್ಯೇಕ್ ಪಾವ್ಟಿಂ ಖಂಡಿತ್ ತುಜಾ ಘರಾ ರಾವೊಂಕ್‌ಚ್ ಯೆತಾಂ. ಆತಾಂ ಚಲ್ತಾಂ" ಮ್ಹಣ್ ಮುಕಾರ್ ಪಾಯ್ ಕಾಡ್ತಾನಾ,

"ಜೊನಿ, ತುಂ ಆಯಿಲ್ಲೊ ಬೊರೊ ಜಾಲೆಂ. ಹೊ ಸೊಪಾಚೊ ಭೊರೊ ಚಿಕ್ಕಶೆಂ ಮೊಜಾ ಮಾತ್ಯಾರ್ ಉಕ್ಲುನ್ ದಿ" ಮೊಜ್ಯಾ ಮಾಮಾನ್ ಮಾತ್ಯಾಕ್ ಸುಂಬೊಳ್ ಬಾಂಧಿತ್ತ್ ಸಾಂಗ್ಲೆಂ. ಸೊಪಾಚಾ ಭೊರ್ಯಾಕ್ ಪಳೆಲ್ಲೆಂಚ್ ಮೊಜೊ ಜೀವ್‌ಚ್ ಉಭ್ಲೊ. ಸಾಧಾರ್ಣ್ ದೋನ್ ಮುಂಡೆ ಜಡಾಯೆಚೊ ಅಂದಾಜ್ ಹಾಂವೆ ಕೆಲೊ ಆನಿ "ದೆವಾ ಮೊಜಾ ಪೆಂಕ್ಡಾಂತ್ ಖಣ್ ಪಡಾನಾಶೆಂ ಸಾಂಬಾಳ್" ಮ್ಹುಣ್ ಮಾಗೊನ್ ಭೊರೊ ಉಕ್ಲುನ್ ತಾಚಾ ಮಾತ್ಯಾರ್ ದಿತಾನಾ ಮೊಜಾ ದೊಳ್ಯಾಂನಿ ದುಃಖಾಂ ದೆಂವ್‌ಲ್ಲಿಂ. ಪೆಂಕ್ಟಾಂತ್ ಖಣ್ ಪಡೊಂಕ್ ನಾ ತರೀ ಘರಾ ವ್ಹಚೊನ್ ಮಾಯ್ ಕರ್ನ್ಯಾ ಹುನ್ ಉದ್ಯಾಕಚೊ ಶೆಕ್ ಆನಿ ಟ್ಯಾಗರ್ ಬಾಮಾಚೊ ಲೇಪ್ ಆಜ್ ಬೊರೋ ರಗ್ಡುಂಕ್ ಆಲೋಚನ್ ಕರ್ನ್ಂಚ್ ಸಾತ್ವ್ಯಾ ಮಾಮಾಗೆರ್ ಮೊಜೆಂ ಮುಂಕ್ಲೆಂ ಮೇಟ್ ಕಾಡುಂಕ್ ಲಾಗ್ಲೊಂ.

ತಳ್ಯಾ ಬಾಂಧಾ ವಯ್ಲ್ಯಾ ಸಾತ್ವ್ಯಾ ಫೊಕಾ ಮಾಮಾಗೆರ್ ಪಾವ್ತಾನಾ ವೊರಾಂ 2¼ ಉತರ್ಲ್ಲಿಂ. ಮಾಮಿ ಜೆವಾಣ್ ಜಾವ್ನ್ ಬೊಶಿಯೊ

ಧುತಾಲಿ. ಪೊಕಾ ಮಾಮ್ ಪಾನ್ಪೊಡ್ ಖಾಂವ್ಕ್ ಪೊಪ್ಯಾಂ ಫಡ್ತಾಲೊ. ಪೊಟಾಂತ್ ಮೊಡಾ ಪಿಯೆಲ್ಲ್ಯಾ ಸುಂಟ್ ಮಿರಿಯಾಚೊ ಕಸಾಯ್ ಹುಲೊಪ್ ಉಟಯ್ತಾಲೊ. ತೋಂಡ್ ಮೊಜೆಂ ಬಾವೊನ್ ಗೆಲ್ಲೆಂ, ದೊಳೆ ತಾಂಬ್ಡೆ ಜಾಲ್ಲೆ. ಅಧುರ್ಕುರ್ಯಾ ಮಂನಾನ್ ಬೆಸಾಂವ್ ಮಾಗ್ಲೆಂ ಹಾಂವೆ ತಾಚೆ ಕಡೆನ್.

"ದೆವಾಚೆಂ ಬೆಸಾಂವ್ ತುಕಾ. ಅಳೆ ಹೆಂ ಮೊಜೆಂ ಆತಾಂಚೆಂ ಭುರ್ಗೆಂ. ತೀನ್ ಮಹಿನೆ ಜಾಲೆ ಮಾತ್ರ್," ಮ್ಹಣ್ ಮೊಡಾ ಹಾತಾರ್ ದಾಕ್ಟ್ಯಾ ಬೇಬಿಕ್ ದವರ್ಲೆಂ ತಾಣೆ. ಇತ್ಲೆ ಸರ್ವ್ ಕಷ್ಟ್ ಹಾಂವೆ ಭಗ್ಲೆ ಪಾವಾನಾತ್ಲ್ಯಾಕ್ ಮ್ಹಣ್ ದಿಸ್ತಾ ಮೊಡಾ ಉಸ್ಕ್ಯಾರ್ ಕಾಣ್ಫೆಲ್ಲೆಂಚ್ ಭುಂಗ್ರ್ಯಾನ್ ನಂಬರ್ ವನ್ ಆನಿ ಟೂ ದೊನೀ ಮೊಡಾ ಪೆಂಟಾರ್ಚ್ಚ್ ಕರಿಜಾಯರ್ಗಿ ?

"ಏ ಮಾಮಾ ವೆಗ್ಗಿಂ ಯೇ. ಭುಂಗ್ರ್ಯಾಕ್ ಕಾಣ್ಫೆ" ಮ್ಹಣ್ ಹಾಂವ್ ಆಕಾಂತೊನ್ ಆಪಯ್ತಾನಾ, "ತುಂ ಬರೊ ನಶಿಬ್ವಂತ್. ನಾ ಜಾಲ್ಯಾರ್ ತುಜೆ ಮುಂಸ್ತ್ಯಯ್ಕ್ಯಾರ್ಚ್ಚ್ ತಾಣೆ ತಶೆಂ ಕರಿಜಾಯ್ಗ" ಮ್ಹಣ್ ಪಾನ್ಪೊಡ್ ಖಾವ್ನ್ ತಾಂಬ್ಡೆ ಜಾಲ್ಲೆ ದಾಂತ್ ಮ್ಹಾಕಾ ಧಾಕವ್ನ್ ಹಾಸೊಂಕ್ ಲಾಗ್ತಾನಾ ತಾಚೆ ದಾಂತ್ಚ್ಚ್ ಮಾರ್ಸ್ ಕಾಡ್ಯಾಂ ಮ್ಹಣ್ ಭಗ್ಲೆಂ ಮ್ಹಾಕಾ. ತಿತ್ಲ್ಯಾರ್ ಭಿತರ್ ಧಾವ್ನ್ ಆಯಿಲ್ಲಿ ಮಾಮಿ ಏಕಾ ಚೆಂಬಾಂತ್ ಉದಾಕ್ ಹಾಡ್ನ್ ಏಕ್ ಕುಡ್ಕ್ಯಾ ಭಿಜೊವ್ನ್ ಭುಗ್ರ್ಯಾನ್ ಕೆಲ್ಲೆಂ ನಂಬರ್ ವನ್ ಆನಿ ಟೂ ಪುಸುನ್ ಕಾಡ್ತಾನಾ,

"ತುಕಾ ಯೆಂವ್ಚ್ಯಾ ವರ್ಸಾ ಖಂಡಿತ್ ಜೊವ್ಳಿಂ ಜಾತಾತ್" ಮ್ಹಣ್ ಹಾಸೊನ್ ಭುಗ್ರ್ಯಾಕ್ ಪಾನೊ ದಿಂವ್ಕ್ ಲಾಗ್ಲಿ.

ಥೊಡೊ ವೇಳ್ ಪಾಶಾರ್ ಜಾಲ್ಯಾರ್ಯಿ ಪಾನೊ ದಿಂವ್ಚಿ ಮಾಮಿ ಭಿತರ್ ರಾಂದ್ಪಾ ಕುಡಾಕ್ ವ್ಹಚಿ ಆಲೋಚನ್ ಕರ್ಸಾ ಮ್ಹಳ್ಳೆಂ ಮ್ಹಾಕಾ ಖಂಡಿತ್ ಕಳ್ಳೆಂ ಜಾಲ್ಲ್ಯಾನ್ ಮಾಮಾಕ್ ಆನಿ ಮಾಮ್ಯೆಕ್ ಆದೇವ್ಸ್ ಮಾಗೊನ್ ಮೊಲಾರ್ ಪದ್ವಾಚೆರ್ ಪಾವ್ತಾನಾ ವೊರಾಂ 3¾ ಜಾಲ್ಲಿಂ. ಮೆಳ್ಳೆಂ ಬಸ್ಸ್ ಧರ್ನ್ ಹಾಂವ್ ಬಸ್ಸಾರ್ ಚಡ್ಲೊಂಚ್. ಕಂಡಕ್ಟರ್ ಯೇವ್ನ್ ಟಿಕೇಟ್ ವಿಚಾರ್ತಾನಾ ಕದ್ರಿ ಮ್ಹಣ್ ಸಾಂಗೊನ್ ಪಯ್ಸೆ ಕಾಡುಂಕ್ ಶರ್ಟಾಚಾ ಬೊಲ್ಸಾಕ್ ಹಾತ್ ವ್ಹರ್ತಾನಾ ಪೊಕೆಟ್ ಕಾಣೆ ಜಾಲ್ಲಿ.

ಉಡಾಸ್ ಆಯ್ಲೊ ಮ್ಹಾಕಾ–ಗಾದ್ಯಾಂತ್ ಬೂಟ್ಸ್ ಕಾಡುಂ
ಭಾಗಾತಾನಾ ಪೊಕೆಟ್ ಗಾದ್ಯಾಂತ್‌ಚ್ ಪಡ್ಲ್ಯಾ ಮ್ಹಣ್. ಆತಾಂ ಕಿತೆ
ಕರುಂ ಮ್ಹಣ್ ಚಿಂತ್ತಾನಾ ಕಾಲುಬುಲೊ ಜಾಲೊಂ ಹಾಂವ್. ಕಂಡೆಕ್ಟರ
ಮೊಜಿ ಸ್ಥಿತಿ ಸಮ್ಜೊನ್ ಮುಖ್ಲ್ಯಾ ಸ್ಟೋಪಾರ್ ದೇವ್ ಮ್ಹಣ್ತಾನ
ಮೊಜೊ ಜೀವ್‌ಚ್ ಉಭ್‌ಲ್ಲೊ. ತಿತ್ಲ್ಯಾರ್ ಮೊಜೊ ಎಕ್ಲೊ ಈಷ್
ಉಂಡ್ಯಾಚೊ ವ್ಯಾರ್ ಕರ್ಚೊ ಬಸ್ಸಾರ್ ಆಸ್‌ಲ್ಲೊ ಮ್ಹಾಕಾ ದಿಸ್ಲೊ
ದೆವಾ ತುಂಚ್ ಪಾವ್ಲೊಯ್ ಮ್ಹಣ್ ತಾಚೆ ಕಡ್ಚೆ ಪಾಂಚ್ ರುಪಯ
ಕಾಣ್ಘೆವ್ನ್ ಕಂಡೆಕ್ಟರಾಕ್ ದಿಲೆ ಹಾಂವೆ ಆನಿ ಕದ್ರಿಚಿ ಟಿಕೇಟ್ ಕಾಡ್ಲಿ.

ಬಸ್ಸ್ ಕದ್ರೆ ಪಾವ್‌ಲ್ಲೆಂಚ್ ಕೇದಾಂತ್ ಬುಡ್‌ಲ್ಲಿ ಮುಸ್ತಾಯಿ
ವಾಡ್ಯಾಂತ್ಲ್ಯಾಂಕ್ ದಾಕಂವ್ಕ್ ಲಜ್ ದಿಸೊನ್ ರಿಕ್ಷಾ ಕರ್ನ್ ಘರಾ ಕಡೆನ
ದೆಂವ್ತಾನಾ ನವೊ ಜೀವ್ ಆಯಿಲ್ಲೊ ಮ್ಹಾಕಾ.

“ಆಯ್ಲೊಯ್‌ರೆ ಪುತಾ ಜೊನಿ, ಹಿ ಕಸಲಿ ಅವಸ್ಥಾ. ದೊಳೆ ಪೂರ
ತಾಂಬ್ಡೆ ಜಾಲ್ಯಾತ್. ತುಕಾ ಪಯ್ಲೆಂಚ್ ಸಾಂಗ್‌ಲ್ಲೆಂ ತಾಣೆ ಕಾಜುಂಚೆ
ಫ್ರುಣೇ ದಿಲ್ಯಾರ್ ಪಿಯೆನಾಕಾ, ತುಕಾ ಜಾಯ್ಯೆಂನಾ ಮ್ಹಣ್. ಸೊರೊ
ಪಿಯೆವ್ನ್ ಲಕೊನ್ ಗಾದ್ಯಾಂತ್ ಪಡೊನ್ ಮುಸ್ತಾಯ್ಕಿ ಕೆಲ್ಯಾರ
ಪಳೆ. ಮೊಜಾ ಭಾವಾಂನಿ ಚೊರೆಂ ಜಾಮ್ ಕೆಲೊ ಜಾಯ್ಜಾಯ್
ಕೊಣಾಗೆರ್ ಜೆವ್ಲ್ಲೊಯ್? ಸಗ್ಳ್ಯಾಂನಿ ರಾವ್ ಮ್ಹಳ್ಳೆಂ ಜಾಯ್ಜಾಯ್
ಕಿತ್ಲೆ ಮ್ಹಳ್ಯಾರ್‌ಯಿ ಮೊಜೆಚ್ ಛಾವ್ ಪಳೆ ಆನಿ ಸಾತ್ ಜಣ
ಮಾವ್ಲ್ಯಾಂಕ್ ತುಂ ಎಕ್ಲೊಚ್ ಭಾಚೊ ಪಳೆ. ಆತಾಂ ಯೊ. ಮುಸ್ತಾಯ
ಬದಲ್” ಮ್ಹಣ್ ಮಾಂಯ್ನ್ ಸಾಂಗ್ತಾನಾ ಮೊಜೊ ಪಿಂತೆಗ್ ತಕ್ಲೆಕ್‌ಚ
ಚಡ್ಲೊ.

“ತುಜೆ ಸಾತ್ ಜಣ್ ಭಾವ್ ಸಾತ್ ದಿಕ್ಕಾಂನಿ ಫುಟೊಂದಿತ್. ಪಯ್ಲೆಂ
ಮ್ಹಾಕಾ ವಾಡ್. ಉಪ್ರಾಂತ್ ತುಜಾ ಭಾವಾಂಚೆಂ ಹಣೆಬರಾಪ್ ಪೂರಾ
ಸಾಂಗ್ತಾಂ. ವೆಗಿಂ ವಾಡ್ ಆತಾಂ” ಮ್ಹಣ್ ಹಾಂವ್ ನ್ಹಾಣ್ಯೆಕ
ಧಾಂವ್ತಾನಾ ಮಾಂಯ್ಚೆಂ ತೋಂಡ್ ಆಜ್ಯಾಪಾನ್ ಭರ್‌ಲ್ಲೆಂ, ದೊಳ
ಉಜೊ ವೊಂಕ್ತಾಲೆ. ಮುಸ್ಕ್ಯಾರ್ ರಾಗಾನ್ ಭರೊನ್ ಗೆಲ್ಲೆಂ ಆಪ್ಲ್ಯಾ
ಭಾವಾಂಚೆಂ ಹಣೆಬರಾಪ್ ಆಯ್ಕೊನ್.

9. ಜಿಕೊನ್ ಸಲ್ವಾಲ್ಲೆಂ

ಹಾಂವ್ ಆನಿ ಲೀನಾ ಸಾಂಗಾತಾ ಎಕಾಟ್ಚ್ ವಾಡ್ಯಾಂತ್ ಸೆಜಾರಿ ಜಾವ್ನ್ ಜಿಯೆತಲ್ಯಾಂವ್. ಪ್ರಾಯೆನ್ ಮೊಜಾಕೀ ತೀನ್ ವರ್ಸಾಂ ಲ್ಹಾನ್ ಆಸ್ಚಾ ತಾಚಿ ಕಡೆನ್ ಖೆಳ್ಚೆಂ ಆನಿ ಲಡಾಯಯ್ ಕರ್ಚಿ ಸದಾಂಚೆರಿ ಜಾವ್ನ್ ಆಸ್‌ಲ್ಲೆಂ. ತಾಚಿ ಲಾಂಬ್ ಕೇಸ್ ವೊಡ್ನ್, ತಾಕಾ ಏಕ್ ಪಾವ್ಟಿಂ ಪುಣೀ ರಡಯ್ನಾ ತರ್ ಮ್ಹಾಕಾ ನೀದ್ ಪಡಾನಾತ್‌ಲ್ಲಿ. ತಶೆಂಚ್ ತೆಂ ರಡ್ಲ್ಯಾ ಉಪ್ರಾಂತ್ ತಾಕಾ ಸಮಾಧಾನ್ ಕರುಂಕ್ ಮೊಜೆ ಪಾಟಿರ್ ಬಸವ್ನ್ ಹಾಂವ್ ಘೊಡೊ ಜಾತಾಲೊಂ ಆನಿ ತೆಂ ಸವಾರ್ ಜಾತಾಲೆಂ.

ಅಶೆಂ ಹಾಸೊನ್ ಖೆಳೊನ್ ವರ್ಸಾಂ ಪಾಶಾರ್ ಜಾತಾನಾ ಪಿ.ಯು.ಸಿ. ಶಿಕಾಪ್ ಆಕೇರ್ ಕರ್ನ್ ಹಾಂವ್ ಮಿಲಿಟ್ರಿಕ್ ಭರ್ತಿ ಜಾಲೊಂ. ಲೀನಾ ಆಟ್ವೆಂತ್ ಶಿಕ್ತಾಲೆಂ. ಮೊಜಿಂ ದೋನ್ ವರ್ಸಾಂ ಮಿಲಿಟ್ರಿಂತ್ ಸರ್ವಿಸ್ ಜಾವ್ನ್ ಹಾಂವ್ ರಜೆರ್ ಗಾಂವಾಕ್ ಆಯಿಲ್ಲ್ಯಾ ವೆಳಾರ್ ಲೀನಾಕ್ ಪಳೆವ್ನ್ ಹಾಂವ್ ಅಜ್ಯಾಪ್ ಜಾಲ್ಲೊಂ, ಪಯ್ಲೆಂಚ್ ಗೊರ್ಯಾ ತೋಂಡಾರ್ ಸೊಭಿತ್ತ್ ಆಸ್ಚೆಂ ತೆಂ ಆತಾಂ ತರ್ನಾಟ್ಪಣಾಚಾ ಪಾಂವ್ಡ್ಯಾರ್ ಪಾವೊನ್ ಏಕ್ ಸಂಪೂರ್ಣ್ ಸ್ತ್ರೀ ತಶೆಂ ಜಾಲ್ಲೆಂ. ಗೊರ್ಸೆ ತಾಚೆ ಗ್ರಾಲ್ ಹಾಸ್ತಾನಾ ಗಾಲಾರ್ ಪಡ್ಚೊ ತೊ ಫೊಂಡ್ಕುಲ್, ಲಾಂಬ್ ಕೇಸ್, ವಯ್ರ್ ಥಾವ್ನ್ ಸ್ಕಾಲ್ಲ ಮ್ಹುಣಾಸರ್ ಏಕ್‌ಚ್ ಲೇಕಾನ್ ವಾಡ್‌ಲ್ಲಿ ತಾಚಿ ಕೂಡ್ ಆನಿ ತಾಚೆ ಫುಲೊನ್ ಯೆಂವ್ಚೆಂ ತೆಂ ಹರ್ದೆಂ ತಾಚೆ ಥಂಯ್ರ್ ಮ್ಹಾಕಾ ಚಡ್ ಆನಿ ಚಡ್ ವೊಡ್ತಾಲೆಂ. ತಾಕಾಚ್ ವಿಜ್ಮಿತ್ಕಾಯೆನ್ ಪಳೆಂವ್ಕ್ ಪಡ್‌ಲ್ಲ್ಯಾ ಮ್ಹಾಕಾ.

"ಕಿತೆಂರೆ ಜೊನಾ, ಆಸೊಯಿ ಪಳೆತಾಯ್" ಮ್ಹಣ್ ತಮಾಷ್ಯಾಂನಿ ತೆಂ ಜ್ಯೋರ್ ಕರ್ನ್ ಮ್ಹಾಕಾ ವಿಚಾರ್ತನಾ, ತಾಚಾ ತಾಳ್ಯಾಂತ್ ಆಸ್‌ಲ್ಲಿ ತಿ ಉಬಾಂಬಳಾಯ್ ಆನಿ ಉಡ್ತೆಂಪಣ್ ಸೊಸುಂಕ್ ಜಾಯ್ನಾಶೆಂ ಹಾಂವ್ ತಾಚೆ ಪಾಂತ್ಯೆಕ್ ವೊಡುಂಕ್ ವ್ಹತಾನಾ,

"ಅಳೆರೆ ತೆ ಪಾಂತ್ಯೆಕ್ ವೊಡ್ಚೆ ದೀಸ್ ಗೆಲೆ, ಆತಾಂ ತುಕಾ ಧವ್ರ್ ಆಸ್ಲ್ಯಾರ್ ಮ್ಹಾಕಾ ಪೊಟ್ಲ್ಲನ್ ಧರ್ನ್ ಕೀಸ್ ದಿ" ಮ್ಹಣ್ ತೆಂ ಹಾಸೊನ್ ವಿಚಾರ್ತಾನಾ ತಾಚಾ ತ್ಯಾ ಉಡ್ತ್ಯಾ ಉತ್ರಾಂನಿ ಪೊಕ್ರಿಪೊಣಾಚೊ ಹಾಸೊ ಮ್ಹಾಕಾ ಉತ್ತೇಜನ್ ದೀಲಾಗ್ಲೊ. ತರೀ ತಾಕಾ ಕೀಸ್ ದೀಂವ್ಕ್ ಮುಖಾರ್ ವ್ಹಚೆಂ ಧಯ್ರ್ ಪಾವ್ಲೆಂನಾ ಮ್ಹಾಕಾ.

"ತುವಿಂ ಚೆಡೆ ಅಶೆಟ್ಚ್. ತುಂ ಪಾಂತಿ ಧರುಂಕ್ ಯೆತಾನಾ ಹಾಂವ್ ಧಾಂವ್‌ಲ್ಲಿಂ ಜಾಲ್ಯಾರ್ ತುಂ ಮೊಜೆ ಪಾಟ್ಲ್ಯಾನ್ ಯೇವ್ನ್ ಪಾಂತಿ ಧರ್ನ್ ಮ್ಹಾಕಾ ರಡಯ್ತೊಯ್. ಪುಣ್ ಧಯ್ರಾನ್ ಮುಕಾರ್ ರಾವೊನ್ ಧವ್ರ್ ಆಸ್ಲ್ಯಾರ್ ಕೀಸ್ ದಿ ಮ್ಹಣ್ತಾನಾ ತುಂ ಮೊಲೊ ಜಾಲೊಯ್. ಚೆಡೆ, ಅಬಲ್ ಚಲಿಯಾಂ ವಯ್ರ್ ಮಾತ್ರ್ ಬಲಾತ್ಕಾರ್ ದಾಕವ್ನ್ ಆಪುಣ್ ಪ್ರಬಲ್ ಮ್ಹಣ್ ಹರ್ದೆಂ ಫುಲಯ್ತಾತ್. ಪುಣ್ ಚೆಡ್ವಾಂ ಘಟ್ಟ್ ಧಯ್ರ್ ಕರ್ನ್ ಮೊಜೆ ಬರಿಂ ಆತ್ತಾಂ ಉಲಯಿಲ್ಲ್ಯಾ ಬರಿಂ ಚೆಡ್ಯಾಲಾಗಿಂ ಉಲಯ್ಲ್ಯಾರ್ ಬಿಂಯಾನ್ ಥರ್ಥರ್ತಾತ್ ಆನಿ ತೆಂ ಫ್ರೀ ಸರ್ವಿಸ್ ಮ್ಹಣ್ ಪಾಟ್ಲ್ಯಾನ್ ಮೊಲಾಯ್ತಾತ್. ಪುಣ್ ತುಂ ತಸೊ ನ್ಹಯ್ ಜೊನಾ, ಹಾಂಗಾ ಯೇಬಾ" ಮ್ಹಣ್ ಹಾಸೊನ್ ಹಾಸೊನ್ ಮ್ಹಾಕಾ ಪಡ್ಯೊಳ್ ಘಾಲ್ನ್ ಉಮೊ ದೀಲಾಗ್ಲೆಂ ಲೀನಾ. ತಾಚಾ ತ್ಯಾ ಪೊಕ್ರಿಪಣಾಕ್ ಹಾಂವ್ ಚಡ್ತಿರ್ ಮಾನ್ವಲ್ಲೊಂ. ಮೊಜಿ ಥಂಯ್ ಆಸ್‌ಲ್ಲಿ ಇಲ್ಲಿಶಿ ಚಡ್ತಿಕ್ ಸ್ವೆಂಭಿಕ್ ಲಜ್ ತಾಚಾ ಉತ್ರಾಂನಿ ಪಯ್ಸ್ ಸರ್ಲಿ ತಶಿ ಭೊಗ್ಲಿ.

ವಿಚಿತ್ರ್ ನಮೂನ್ಯಾಚೆಂ ಚೆಡುಂ ಹೆಂ ಮ್ಹಣ್ ಮೊಝಿ ರಜಾ ಬೊರ್ಯಾ ಥರಾನ್ ಕಾಬಾರ್ ಕರ್ನ್ ಹಾಂವ್ ಲಕ್ಣೊಂತ್ ಆಸ್ಚ ಮೊಜಾ ಯೂನಿಟಾಕ್ ಪಾಟಿಂ ಪರ್ತಾಲೊಂ.

ಆನಿ ತೀನ್ ವರ್ಸಾಂ ಪಾಶಾರ್ ಜಾಲ್ಲಿಂ. ಲೀನಾ ಆಪ್ಲೆಂ ಮೆಟ್ರಿಕ್ ಕಾಬಾರ್ ಕರ್ನ್ ಬೊಂಬಯ್ ಕಾಮಾಕ್ ಪಾವ್‌ಲ್ಲೆಂ. ಸ್ಟೆನೋಗ್ರಾಫರ್

ಜಾವ್ನ್, ಕಾಮ್ ಮೆಳ್ಳ್ಯಾ, ತಾಕಾ ಬೊರೋ ಸಾಂಬಾಳ್‌ಯೀ ಮೆಳ್ತಾಲೊ. ಆಮ್ಚ್ಯಾ ಮಧೆಂ ಕಾಗ್ದಾಂ ಆಶಾರ್ ಪಾಶಾರ್ ಜಾತಾಲಿಂ. ತೆಂ ತಾಚಿಂ ಹರ್ಯೆಕಾ ಕಾಗ್ದಾಂನಿ ಆಸ್‌ಲ್ಲಿಂ ಸರ್ವ್ ತಾಚಿಂ ಭೊಗ್ಣಾಂ ತಾಚೊ, ಆಶಾ, ಖುಶಿ, ಕನ್ಸೊರ್ ಆನಿ ಚಿಂತ್ಪಾಂ ಭೋವ್ ಚಡ್ ಉಗ್ತ್ಯಾ ರೀತಿನ್ ಮ್ಹಾಕಾ ಬರಯ್ತಾನಾ ಥೊಡೆ ಪಾವ್ಟಿಂ ಮ್ಹಾಕಾಚ್ ಆಜ್ಯಾಪ್ ಭೊಗ್ತಾಲೆಂ. ಏಕ್ ಚೆಡುಂ ಇತ್ಲೆಯೀ ಉಗ್ತ್ಯಾ ರೀತಿನ್ ಅಶೆಂ ಆಪ್ಲಿಂ ಭೊಗ್ಣಾಂ ಕಶಿಂ ಬರಯ್ತಾಗೀ ಮ್ಹಣ್.

ಮ್ಹಾಕಾ ಆತಾಂ ಪಂಚ್ವೀಸ್ ವರ್ಸಾಂಚಿ ಪ್ರಾಯ್ ಜಾತಾನಾ ಲೀನಾಕ್ ಹಾಂವೆ ಕಾಗ್ದಾರ್ ತಾಕಾ ಮೊಜೆಕಡೆನ್ ಕಾಜಾರ್ ಜಾಂವ್ಕ್ ಖುಶಿ ಆಸಾಗೀ ತೆಂ ಸುಢಾಳ್ ಬರಂವ್ಕ್ ಏಕ್ ಕಾಗಾತ್ ಬರಯ್ಲೆಂ. ಆಯಿಲ್ಲಿ ತಾಚಿ ಜಾಪ್ ವಾಚುನ್ ಮ್ಹಾಕಾ ಭೋವ್ ಚಡ್ ಆಜ್ಯಾಪ್ ಆನಿ ಬೆಜಾರಾಯ್ ಭೊಗ್‌ಲ್ಲಿ. ಸುಢಾಳ್ ಆನಿ ಸೊಂಪ್ಯಾ ರೀತಿನ್ ಲೀನಾನ್ ಅಶೆಂ ಬರಯಿಲ್ಲೆಂ—

"ಮೊಗಾಳ್ ಜೊನಾ, ತುಕಾ ಮೊಜೆಲಾಗಿಂ ಕಾಜಾರ್ ಜಾಂವ್ಚಿ ಖುಶಿ ಆಸಾ ಮ್ಹಣ್ ವಾಚುನ್ ಹಾಂವ್ ಸಂತೊಸ್ ಪಾವ್ಲಿಂ. ಮ್ಹಾಕಾಯೀ ತುಜೆಲಾಗಿಂ ಕಾಜಾರ್ ಜಾಂವ್ಕ್ ವ್ಹರ್ತಿ ಖುಶಿ ಆಸಾ. ಪುಣ್ ಹ್ಯಾ ಸಕಯ್ಲ್ ಬರಯಿಲ್ಲ್ಯಾ ತೀನ್ ಶರ್ತಾಂ ಖಾಲ್-ಮಾತ್ರ್. ಜರ್ ತರ್ ಹ್ಯಾ ತೀನ್ ಶರ್ತಾಂಕ್ ತುಂ ಒಪ್ಪೊಂಕ್ ತಯಾರ್ ಆಸಾಯ್ ತರ್ ಮ್ಹಾಕಾ ಕೊಡ್ಲೆ ತಿಳ್ಸಿ. ನಾ ತರ್ ಜಾಲೆಂ, ತೆಂಯೀ ಮ್ಹಾಕಾ ತಿಳ್ಸಿ. ಕಿತ್ಯಾಕ್ ಕಾಜಾರ್ ಜಾವ್ನ್ ತಾಚೆ ಉಪ್ರಾಂತ್ ಆಮಿ ಏಕಾಮೆಕಾ ನೀತಿಕರ್ತ್ ಜಾಂವ್ಚ್ಯಾಕೀ ಆತಾಂಚ್ ತುಂವೆ ಮ್ಹಾಕಾ ಅಪ್ರಾಧಿ ಕರ್ನ್ ತುಜೆಂ ಉಗ್ತೆಂ ಮನ್ ದಾಕಂವ್ಚೆಂ ಅಧಿಕ್ ಬೊರೆಂ: ಮೊಜಾ ಆನಿ ತುಜಾ ಮೊಗಾಚಾ ಸಿಂತಿಮೆಂತಾಂಕ್ ಲಾಗೊನ್ ತುಂವೆ ಯಾ ಹಾಂವೆ ಕರ್ಗೊಂಚೆಂ ಸಾರ್ಕೆಂ ನ್ಹಯ್. ಬಗಾರ್ ಯೆದೊಳ್ ಆಮಿ ಮೊಗಾನ್ ಚಲಯಿಲ್ಲೆಂ ತೆಂ ಏಕ್ ಪಾಶಾರ್ ಜಾಲ್ಲೆಂ ದೃಶ್ಯ್ ಮ್ಹಣ್ ಚಿಂತುನ್ ಮುಕಾ [illegible] ರಾಕೊನ್ ರಾಂವ್ಚೆಂ ಭೋವ್ ಬೊರೆಂ ನ್ಹಯ್‌ಗೀ? [illegible] ಆಶಿಂ ಆಸಾತ್.

LIB

ಪಯ್ಲೆಂ : ಹಾಂವ್ ತುಜೆಕಡೆನ್ ಕೋಡ್ರ್ಯೆತ್ ಕಾಜಾರ್ ಜಾತಾಂ.

ದುಸ್ರೆಂ : ಕಾಜಾರ್ ಜಾಲ್ಯಾ ಉಪ್ರಾಂತ್‌ಯೀ ಯೆದೊಳ್ ಹಾಂವ್ ಚಲ್‌ಲ್ಲ್ಯಾ ಪರ್ಮಾಣೆ ಉಗ್ತ್ಯಾ ರೀತಿನ್ ಚಲ್ತಲಿಂ. ಹಾಕಾ ತುಜೊ ಕಾಂಯ್ ಆಕ್ಷೇಪ್ ಆಸೊಂಕ್ ನಜೊ. ಕಾಪ್ಡ್ಯಾಂ ಹಾಂವ್ ನ್ಹೆಸ್ತಾಂನಾ.

ತಿಸ್ರೆಂ : ಹಾಂವ್ ತುಜಾ ಭುಗ್ರ್ಯಾಚಿ ಆವಯ್ ಜಾಂವ್ಚೆಂನಾ. ಲೈಂಗಿಕ್ ಸಂಬಂಧ್ ಆಮ್ಚೆ ಮಧೆಂ ಖಂಡಿತ್ ಜಾವ್ನ್ ಆಸ್ತಲೊ. ಪುಣ್ ಭುಗ್ರ್ಯಾಚಿ ಆವಯ್ ಜಾವ್ನ್ ಭುಗ್ರ್ಯಾಂಕ್ ಕರ್ಚೆಂ ಮಿಶಿನ್ ಜಾವ್ ಜಿಯೆಂವ್ಕ್ ಮೊಜೆ ಮರ್ಜಿಂ ಸಾಧ್ಯ್ ಜಾಂವ್ಚೆಂನಾ.

ದೆಕುನ್ ವಯ್ರ್ ಕಾಣ್ಸಲ್ಲ್ಯಾ ಮೊಜಾ ಶರ್ತಾಂಕ್ ತುಂ ಕಬೂಲ್ ಆಸ್ಲ್ಯಾರ್ ಮ್ಹಾಕಾ ಕೊಡ್ಲೆ ತಿಳ್ಸ್. ತುಜೆಂ ಮೊಗಾಚೆಂ ಲೀನಾ."

ತಾಚಾ ತೀನ್ ಕಂಡೀಶನಾಂಕ್ ಒಪ್ಪೊನ್ ಕಂಡೀಶನ್ಲ್ ಕಾಜಾರ್ ಜಾಂವ್ಕ್ ಹಾಂವ್ ತಯಾರ್ ನಾತ್‌ಲ್ಲ್ಯಾನ್ ಹಾಂವೆ ತಶೆಂಚ್ ತಿಳ್ಸುನ್ ತಾಕಾ ಕಾಗಾದ್ ಬರಯ್ಲೆಂ ಆನಿ ರಜೆರ್ ವ್ಹಚೊನ್ ಹಾಂವ್ ಮೊಜ ಮತಿಕ್ ಸಮಾಧಾನ್ ದಿಂವ್ಚ್ಯಾ ಚೆಡ್ವಾ ಕಡೆನ್ ಕಾಜಾರ್ ಜಾಲೊಂ.

ತೀನ್ ವರ್ಸಾಂ ಪರ್ತುನ್ ಪಾಶಾರ್ ಜಾಲ್ಲಿಂ. ಎಕಾ ಭುಗ್ರ್ಯಾಚೊ ಬಾಪ್ಯ್ ಜಾಲ್ಲೊಂ ಹಾಂವ್ ರಜೆರ್ ಗಾಂವಾಕ್ ಆಯಿಲ್ಲೊಂ ಆಸ ಮಾರ್ಕೆಟಿಕ್ ಹಾಂವ್ ವ್ಹೆತಾನಾ ಮುಖಾರ್‌ಚ್ ದಿಸ್ಲಿಂ ಲೀನಾ ಹಾಸ್ಲೊನ್ ಯೆಂವ್ಚೆಂ ತಾಕಾ ಪಳೆತಾನಾ ಆದ್ಲೊಚ್ ಉಡಾಸ್ ಆಯ್ಲೊ ಮ್ಹಾಕಾ. ತಿಚ್ ತಿ ಕೊಡ್, ತೊಚ್ ತೊ ಹಾಸೊ, ಗಳ್ಯಾಂತ್ ಕರಿಯಮಣ ಸೊಭ್ತಾಲಿ. ಪೊಟ್ ಮಾತ್ರ್ ಉಬಾರ್ ದಿಸೊನ್ ತೆಂ ಗುರ್ವಾರ್ ತಶೆ ದಿಸ್ಲೆಂ ಮ್ಹಾಕಾ. ವ್ಹಡ್ ನ್ಹಯ್ ತಾಚೆಂ ಭುರ್ಗೆಂಪಣ್ ವಿಸ್ರೊನ್ ಕಾಜಾರ್ ಜಾವ್ನ್ ಆತಾಂ ಭುಗ್ರ್ಯಾಚಿ ಆವಯ್ ಜಾಂವ್ಚೆಂ ಖುಶಾ ಪಳೆವ್ನ್ ಸಂತೊಸ್ ಪಾವ್ಲೊಂ ಹಾಂವ್.

"ಕಂಗ್ರಾಚುಲೇಶನ್ಸ್ ಲೀನಾ" ಲಾಗಿಂ ಆಯಿಲ್ಲ್ಯಾ ತಾಕಾ ವಿಶ್ ಕೆಲೆಂ ಹಾಂವೆ.

"ಥ್ಯಾಂಕ್‌ಯೂ ಜೊನಾ" ಮ್ಹಣೊನ್ ತೆಂ ಮ್ಹಾಕಾ ಆಪ್ಲೊ ಹಾತ್ ದಿತಾನಾ.

"ತುಂವೆ ನಿವಾಣಾ, ಕಾಗ್ದಾರ್ ಬರಯಿಲ್ಲಿಂ ಶರ್ತಾಂ ಪುರಾ ಘಟ್ ಜಾಲಿಂ ನ್ಹಯ್‌ಗೀ ಲೀನಾ ?" ವಿಚಾರ್ಲೆಂ ಹಾಂವೆ.

"ನಾ ಜೊನಾ, ತಾಂತುಂಚ್ ತುಂ ಘಟ್ವಾಲೊಯ್ಯ್? ಪಯ್ಲೆಂ ಹಾಂವ್ ಕೋಡ್ತಿಂತ್ ಕಾಡಾರ್ ಜಾಲಿಂ, ದುಸ್ರೆಂ ಮೊಜೆ ಸ್ವಂತ್ ಖುಶೆ ಪರ್ಮಾಣೆಂಚ್ ಹಾಂವ್ ಆತಾಂಯ್ ಚಲ್ತಾಂ ಆನಿ ತಿಸ್ರೆಂ ಹೆಂ ಹಾಂವ್ ತೀನ್ ಮಹಿನ್ಯಾಂಚಿ ಗುರ್ವಾರ್ ಜಾಲ್ಯಾಂ ಫಕತ್, ಸಂಸಾರಾಕ್ ಹಾಂವ್ ವಾಂಜ್ ಸ್ತ್ರೀ ನ್ಹಯ್ ಯಾ ಮೊಜೊ ದಾದ್ಲೊ ನಪುಸಂಕ್ ನ್ಹಯ್ ಮ್ಹಳ್ಳೆಂ ದಾಕಂವ್ಚ್ಯಾಕ್ ಮಾತ್ರ್. ಹೆಂ ಮೊಡಾ ಪೊಟಾಂತ್ ಆಸ್‌ಲ್ಲೆಂ ಭುರ್ಗೆಂ ಆನಿ ದೋನ್ ದಿಸಾಂ ಭಿತರ್ ನಾಂಚ್ ಜಾತಲೆಂ. [illegible] ಹಾಂವೆ ದಾಕ್ತೆರಾ ಸರ್ಶಿನ್ ಥಾವ್ನ್ ಯೆಂವ್ಚೆಂ. ಹಾಂವ್ ಸಲ್ವೊಂಕ್‌ನಾ ಜೊನಾ ಉಡಾಸ್ ದವರ್.

"ಮ್ಹಾಕಾ ಆತಾಂ ಚಡ್ತಿಕ್ ಉಲಂವ್ಕ್ ಜಾಯ್ನಾ, ಪೊಟಾಂತ್ ಕಿತೆಂಶೆಂ ಜಾತಾ. ಮೆಳ್ಯಾಂ" ಮ್ಹಳ್ಳ್ಯಾ ಉತ್ರಾಂ ಬರಾಬರ್ [illegible] ಸರಾರಾಂ ತಾಂಚ್ಯಾ ಘರಾ ಕುಶಿನ್ ಪಾಯ್ ಕಾಡುಂಕ್‌ಲಾಗ್ಲೆಂ.

ಕಸಲೆಂ ಹಟ್ಟ ಆನಿ ಮನ್ಯಾ ಸ್ಯೆಂಭ್ ನಾತ್‌ಲ್ಲೆಂ ಲೀನಾ, ದೆವಾ. ತುಂವೆ ಅಸಲ್ಯಾ ಥಾವ್ನ್ ಮ್ಹಾಕಾ ವಾಂಚಯಿಲ್ಲ್ಯಾಕ್ ತುಕಾ ಅರ್ಗಾಂ ಘಾವ್ಪೊ ಮ್ಹಣ್ ಹಾಂವ್ ಮಾರ್ಕೆಟಿ ಕುಶಿನ್ ಪಾಯ್ ಕಾಡುಂಕ್ ಲಾಗ್ಲೊಂ.

ದುಸ್ರ್ಯಾ ದಿಸಾ ಲೀನಾ ರಗ್ತಾಸ್ರಾವ್ ಚಡ್ ಜಾವ್ನ್ ಆಸ್ಪತ್ರೆಂತ್ ಎಡ್ಮಿಟ್ ಜಾಲಾಂ ಮ್ಹಣ್ ಮಾಯ್ನ್ ಹಾಡ್‌ಲ್ಲಿ ಖಬಾರ್ ಮ್ಹಾಕಾ ಮೆಳ್ತಾನಾ ತಾಚ್ಯಾ ಹಂಕಾರಾಕ್ ತೆಂಚ್ ಘಾವ್ಪೊ ಮ್ಹಣ್ ಚಿಂತ್ಲೆಂ ಹಾಂವೆ. ಆನಿ ತ್ಯಾಚ್ ಸಾಂಜೆರ್ ಲೀನಾ ಮೊಜೆಕಡೆನ್ ಉಲಂವ್ಕ್ ಆಶೆತಾ ಮ್ಹಳ್ಳಿ ಖಬಾರ್ ತಾಚ್ಯಾ ಘರ್ಚಾಂನಿ ಮ್ಹಾಕಾ ದಿತಾನಾ ಮನ್ ನಾತ್ಲೆಲ್ಯಾ ಮನಾನ್ ಆಸ್ಪತ್ರೆಕ್ ಗೆಲೊಂ.

ಧೊವ್ಯಾ ಬೆಡ್‌ಶಿಟರ್ ಸ್ಪೆಶಲ್ ರೂಮಾಂತ್ ನಿದಾಯಿಲ್ಲ್ಯಾ ತಾಚೆ ಲಾಗಿಂ ಹಾಂವ್ ಉಭೊ ಜಾತಾನಾ ತಾಚೆಂ ತೆಂ ಸೊಭಿತ್ ತೋಂಡ್ ಚಡ್ತಿಕ್ ರಗ್ತಾಸ್ರಾವಾನ್ ಜಾಯ್ತ್ಯಾಯ್ ಸಗ್ಳೆಂಚ್ ಚಿವ್ಯಾನ್ ಕಾಳ್ಯಾವ್ನ್ ಗೆಲ್ಲೆಂ.

ಹಾಂವ್ ಆಯಿಲ್ಲೊಂಚ್ ತಾಚೆ ಆವಯ್ಕ್ ಭಾಯ್ರ್ ವ್ಹಚೊಂ
ಹಿಶಾರೊ ಕೆಲೊ ತಾಣೆ ಆನಿ ತಾಚಾ ಖಟ್ಲ್ಯಾರ್ ಬಸ್ಲೊಂ ಹಾಂವ್.

ತಾಚೆ ಆವಯ್ ಭಾಯ್ರ್ ಗೆಲ್ಲಿಚ್ ಮೊಜೊ ಹಾತ್ ತಾಚ
ಹಾತಾಂತ್ ತಾಣೆ ಧರ್ಲೊ. ತಾಚಾ ದೊಳ್ಯಾಂನಿ ಬಾರೀಕ್ ದುಃಖ
ದೆಂವ್ಪೊಂಕ್ ಲಾಗ್ಲಿಂ. ನಿಸ್ತೇಜ್ ಜಾಲ್ಲೆ ತಾಚೆ ವೋಂಟ್ ಕಾಂಪೊಂಕ್ ಲಾಗ್ಲೆ
ಲೋವ್ ಉತ್ರಾಂನಿ ಮೊಜೊ ಹಾತ್ ಧಾಂಬುನ್ ಧರಿತ್ತ್ ತೊ
ಉಲಯ್ಲಾಗ್ಲೊ–

“ಜೊನಾ, ಕಾಲ್ ಹಾಂವೆ ಸಾಂಗ್ಲ್ಲೆಂ ಸರ್ವ್ ಫಟ್ ಜಾಲೆಂ.
ಹಾಂವೆ ಸಂಸಾರ್ ಜಿಕೊಂಕ್ ಪಳೆಲೊ ಆನಿ ಜಿಕೊನ್ ಸಲ್ವಾಲಿಂ. ಹಾಂವ್
ಜಾಣಾ ಆನಿ ಹಾಂವ್ ವಾಂಚಾನಾ ಮ್ಹಣ್. ದೆವಾಕಡೆನ್ ಹಾಂವ್
ಮಾಫ್ ಮಾಗ್ಲಾಂ. ತೊ ಮ್ಹಾಕಾ ಭೊಗ್ಸಿತಲೊ. ಪುಣ್ ತುಜೆಕಡೆನ್
ಉಗ್ತ್ಯಾ ಕಾಳ್ಜಾಂತ್ ಮ್ಹಾಕಾ ಉಲಂವ್ಕ್ ಆಸ್ಲ್ಲೆಂ ತೆಂ ಆತಾಂ
ಉಲಯ್ತಾಂ. ಬೊರೆಂ ಕರ್ನ್ ಆಯ್ಕ್, ಹಾಂವ್ ಆನಿ ತುಂ ಲ್ಹಾನ್
ಥಾವ್ನ್ಯೀ ಮೋಗ್ ಕರ್ತಲ್ಯಾಂವ್. ಪುಣ್ ಮಾನಸಿಕ್ ರೀತಿನ್
ಹಾಂವ್ ತುಜೆ ಥಾವ್ನ್ ಬೋವ್ ಚಡ್ ಪಯ್ಸ್ ಆಸ್ಲ್ಲಿಂ. ಮೊಜೆಂ
ಉಡ್ತೆಂ ಉಲವ್ಣೆ ತುಕಾ ಏಸ್ತೈರಾಭರಿತ್ ದಿಸ್ತಾಲೆಂ. ಜಾಹಿತ್ಯಾಂ
ಮ್ಹಾಕಾ ಹಟ್ಟಿ, ಕಸಾಟ್ಟಿ ಸಯ್ರ್ತ ಮ್ಹಳ್ಳೆಂ. ಪುಣ್ ನೀಜ್ ಗಜಾಲ್
ಆಶಿ ನ್ಹಯ್ ಜೊನಾ. ಹಾಂವ್ ಲ್ಹಾನ್ಪಣಾರ್ ಥಾವ್ನಂಚ್ ಚೆಡ್ಯಾಂಕ
ಏಕಾ ನಮುನ್ಯಾರ್ ದ್ವೇಷಿತಾಂ. ಹಾಕಾ ಕಾರಣ್ ಬೋವ್ ಜಡ್
ವ್ಹರ್ತೆಂ. ಮ್ಹಳ್ಯಾರ್ ಹಾಂವ್ ಪಾಂಚ್ ವರ್ಸಾಂಚೆಂ ಭುರ್ಗೆಂ ಜಾವ್
ಆಸ್ತಾನಾ ಏಕ್ ದೀಸ್ ಇಸ್ಕೊಲಾಂತ್ ಥಾವ್ನ್ ವೆಗಿಂ ಘರಾ ಆಯಿಲ್ಲಿ
ಹಾಂವ್ ಮೊಜಾ ಕೂಡಾಂತ್ ನಿದ್ಲ್ಲಿಂ. ಮೊಜಿ ಮಾಯ್ ತಿಚ
ಕೂಡಾಂತ್ ಆಸ್ಲ್ಲಿ. ಥೊಡ್ಯಾ ವೆಳಾನ್ ಮಾಂಯ್ಚ್ಯಾ ಕೂಡಾ ಥಾವ್
ಮಾಯ್ನ್ ಏಕ್ ನಮುನ್ಯಾನ್ ಫಿಂಗೊರಾಂಚೆಂ ಮ್ಹಾಕಾ ಆಯ್ಕ್ಯಾಲೆ
ತಿ ರಡ್ತಾಗೀ ಯಾ ಹಾಸ್ತಾ ಮ್ಹಳ್ಳೆಂ ಮ್ಹಾಕಾ ಸಮ್ಜೊಂಕ್‌ನಾ. ಭುಗ್ರ್ಯಾ
ಪಣಾಚೆ ಆತುರಾಯೆನ್ ಮಾಂಯ್ಚ್ಯಾ ರೂಮಾಕಡೆನ್ ಹಾಂವ್ ಪಾವ್ತಾನ
ದಾರಾಂತ್ಲ್ಯಾನ್ ಲೋವ್ ಹಾಂವೆ ಭಿತರ್ ತಿಳ್ಳೆಂ, ಮಾಂಯ್ಚ್ಯಾ ಉಗ್ತ್ಯಾ

ಆಂಗಾರ್ ಎಕ್ಲೊ ಬಾಧ್ಲೊ ಮನಿಸ್ ನಿದೊನ್ ಆಸ್'ಲ್ಲೊ ಹಾಂವೆ ಪಳೆಲಂ. ಮುಖ್ಲಿಂ ಹಾಂವ್ ಚಿಂತುಂಕ್ ಯಾ ಪಳೆಂವ್ಕ್ ಸಕ್ಲಿಂನಾ. ಮಾಂಯ್ ಮ್ಹಳ್ಳಿ ಬೊಬೆ ಸಾಂಗ್ತಾನಾ ಹಾಂವ್ ಬಾಗಿಲ್ ಉಗ್ತೆಂ ಕರ್ತಾನಾ ತೊ ದಾದ್ಲೊ ಮನಿಸ್ ಆನಿ ಮೊಜಿ ಮಾಂಯ್ ಕಾಲುಬುಲಿಂ ಜಾವ್ನ್ ವೆವೆಗಿಂ ವಸ್ತ್ರಾಂ ಘಾಲುಂಕ್ ಲಾಗ್ಲಿಂ.

ತೊ ಮನಿಸ್ ಮುಸ್ತಾಯ್ಕ್ ಘಾಲ್ಲೊಟ್ ಏಕ್ ಘಡಿ ರಾವಾನಾಸ್ತಾನಾ ಭಾಯ್ರ್ ಧಾಂವ್ಲೊ. ಥೊಡ್ಯಾ ವೆಳಾನ್ ಮಾಂಯ್ನ್ ಮ್ಹಾಕಾ ಲಾಗಿಂ ಆಪವ್ನ್.

"ಆಳೆ ಪುತಾ ಲೀನಾ ಹಿ ಗಜಾಲ್ ಕೊಣಾಕಡೆನ್ ಸಾಂಗಿನಾಕಾ. ತೊ ಮನಿಸ್ ಮೀಟರ್ ರೀಡರ್ ಮೊಜೆರ್ ಬಲಾತ್ಕಾರ್ ಕರ್ನ್ ಗೆಲೊ. ಹಾಂವ್'ಯಿ ಖಬಾರ್ ಭಾಯ್ರ್ ಸಾಂಗಿನ್ ತರ್ ಮೊಜಿ ಮರ್ಯಾದ್ ಉಭ್ತೆಲಿ." ಮ್ಹಣ್ ಆಡ್ಡೊಸಾನ್ ರಡೊನ್ ಸಾಂಗ್ತಾನಾ ಮಾಂಯ್ಚಿ ಮ್ಹಾಕಾ ಭಿವೊರ್ಸ್ತ್ ದಿಸ್ಲಿ. ಆನಿ ಆಜ್ ಪರ್ಯಾಂತ್ ತೊ ಘುಟ್ ಸಾಂಬಾಳ್ಯಾ. ಪುಣ್ ಜೊನಿ ತ್ಯಾ ದಿಸಾ ಥಾವ್ನ್ ಚೆಡ್ಯಾಂಚೊ ಮ್ಹಾಕಾ ಕಾಂಠಾಳೊ ಲಾಗ್'ಲ್ಲೊ, ಚೆಡೆ ಮ್ಹಳ್ಯಾರ್ ಕಠೋರ್ ಅಬಲ್ ಬಾಯ್ಲಾಂ ಕಡೆನ್ ತಾಂಚೆಂ ಬೊಳ್ ದಾಕಂವ್ಚಿ ರಾನ್ವಟಿ ಮನ್ಶಾಜಾತ್ ಮ್ಹಳ್ಳೆಂ ಮೊಜಿ ಮಂತಿಂತ್ ಥಿರ್ ಜಾಲ್ಲೆಂ. ತಶೆಂ ಜಾಲ್ಲ್ಯಾನ್ ಚಲ್ಯಾಂಕ್ ಹಿಣ್ಸುನ್ ಜಿಯೆಂವ್ಕ್ ಮ್ಹಾಕಾ ಮಜಾ ಭಗ್ತಾಲಿ. ತುಕಾ ಮಾತ್ರ್ ಪಳೆತಾನಾ ಮೊಜೆ ಥಂಯ್ ಇಲ್ಲೊಸೊ ಸ್ವೈಂಭಿಕ್ ಮೋಗ್ ಯೆತಾಲೊ ಶಿವಾಯ್ ಬಾಕಿಚೆ ಚೆಡೆ ಬೊಲ್ಪೆ ಮ್ಹಣ್ ಹಾಂವೆ ಲೆಕುನ್ ತಾಂಕಾಂ ಬೂಧ್ ಶಿಕಂವ್ಚೆ ಖಾತಿರ್'ಚ್ ಜಲ್ಮಲ್ಯಾಂ ಮ್ಹಳ್ಳೆಂ ಮತಿಂತ್ ಘಟ್ಚ್ ಕೆಲೆಂ. ಹ್ಯಾಚ್ ರೀತಿರ್ ಎಕೆ ಮಾನಸಿಕ್ ಪಿಡೆನ್ ಹಾಂವ್ ವಾಡ್ಲಿಂ ಮ್ಹಣ್ಯೆತ್. ಚಲ್ಯಾಂಚಿ ಜಾತಿಚೆರ್'ಚ್ ಮ್ಹಾಕಾ ಜಬ್ಬೊರ್ ರಾಗ್ ಆಸ್'ಲ್ಲೊ. ಮ್ಹಾಕಾ ಜಲ್ಮೊಂಚೊ ಚೆಡೊ ಜಾಯ್ತ್ ತರ್ ತಾಕಾಯಿ ಲಗಾಢ್ ಕಾಡ್ತೆಲಿಂ ಮ್ಹಣ್ ಥಿರ್ ಕೆಲ್ಲೆಂ ಹಾಂವೆ. ತಶೆಂಚ್ ಮೊಜಿ ಖುಶಿ ಪರ್ವಾಣೆ ಆತಾಂ ಗರ್ಭ್ ಕಾಡ್ಲೊ. ಮೊಜೆಂ ಆಖೇರ್ ಜಾಲೆಂ ಜೊನಾ. ಹಾಂವ್ ಜಿಕೊನ್ ಸಲ್ವ್ಲಿಂ" ಮ್ಹಣ್ ತಾಣೆ ಸಾಂಗೊನ್ ಆಖೇರ್ ಕೆಲೆಂ.

"ನಾ ಲೀನಾ ತುಂ ಬೊರೆಂ ಜಾತೆಲೆಂಯ್. ಎದೊಳ್ ಜಾಲ್ಲೆಂ ಏಸರ್, ತುಂವೆ ಕಿತೆಂ ಕೆಲಾಂಯ್ ತೆಂ ತುಜೆ ಸ್ವಂತ್ ಖುಶೆನ್ ನ್ಹಯ್ ಬಗಾರ್ ಮಾನಸಿಕ್ ಪಿಡೆನ್ ಕೆಲಾಂಯ್ ಮ್ಹಣ್ ಚೇಂತ್. ತುಂ ಆತಾಂ ಬೊರೆಂ ಕರ್ನ್ ನಿದೆ. ಹಾಂವ್ ಫಾಲ್ಯಾಂ ಯೆತಾಂ" ಮ್ಹಣ್ ತಾಕಾ ಆದೇವ್ಸ್ ಮಾಗೊನ್ ಆಸ್ಪತ್ರೆಂತ್ ಥಾವ್ನ್ ಭಾಯ್ರ್ ಆಯ್ಲೊಂ.

ದುಸ್ರ್ಯಾ ದಿಸಾ ಸಕಾಳಿಂ ಲೀನಾ ಸರ್ಲೆಂ ಮ್ಹಳ್ಳೆಂ ಆಯ್ಕೊನ್ ಹಾಂವ್ ತಾಚೆಂ ಮೊರ್ನ್ ಪಳೆಂವ್ಕ್ ವ್ಹೆತಾನಾ ತಾಚೆ ತ್ಯೆ ಪೆಟೆಂತ್ ದವರ್ಲ್ಲ್ಯೆ ನಿರ್ಜೀವ್ ಕುಡಿ ಥಾವ್ನ್ ಕಾಂಪ್ಟ್ಯಾ ವೊಂಟಾಂನಿ ಪರ್ತ್ಯಾನ್ ಪರ್ತ್ಯಾನ್ ಲೀನಾ "ಹಾಂವ್ ಜಿಕೊನ್ ಸಲ್ವಾಲಿಂ" ಮ್ಹಣ್ ಉಗ್ತ್ಯಾನ್ ಸಾಂಗ್ತಾ ತಶೆಂ ಮ್ಹಾಕಾ ಭಗ್ಲೆಂ.

WORLD KONKANI LIBARY
Accn No:004644

10. ಕೊಶೆಡ್ಡಾಚಿ ಕಾಂತ್ರನ್ಣಿ

ಹಾಂವ್ ಆನಿ ಜೆರಿ ಎಕೆಚ್ಚ್ ಪ್ರಾಯೆಚೆ, ಸಾಂಗಾತಾಚ್ ವಾಡ್‌ಲ್ಲ್ಯಾಂವ್. ಆತ್ತಾಂ ಮೋಗ್ ಆತ್ತಾಂ ರಾಗ್, ಥೊಡ್ಯಾ ವೆಳಾನ್ ತೀನ್ ತಿರ್ಕುಟ್. ಉಪ್ರಾಂತ್ ಸರ್ವ್ ವಿಸ್ರೊನ್ ಅಮುರ್ ಎಕ್ವಟ್— ಅಶೆಂ ಆಮ್ಚೆಂ ಭುರ್ಗೆಂಪಣ್ ಪಾಶಾರ್ ಕರ್ನ್ ಆಮಿ ತರ್ನಾಟ್ಪಣಾಕ್ ಪಾವ್‌ಲ್ಲ್ಯಾಂವ್. ಖಂಚ್ಯೊಯಿ ಸಂಗ್ತಿ, ಜಾಂವ್ದಿ ಖಾಸ್ಗಿ ಯಾ ಜೆರಾಲ್ ಆಮಿ ಎಕಾಮೆಕಾ ಸಾಂಗೊನ್ ಅಭಿಪ್ರಾಯೊ ಬದ್ಲಿ ಕರ್ತಲ್ಯಾಂವ್. ತಾಚೆಂ ಶಿಕಾಪ್ ಜಾವ್ನ್ ತೊ ಮುಲ್ಕಿ ವಿಜಯಾಚೆ ಕೊಲೇಜಿಂತ್ ಕಾಮಾಕ್ ಭರ್ತಿ ಜಾಲ್ಲೊ ಆನಿ ಹಾಂವ್ ಮಿಲಿಟ್ರಿಂತ್.

ವರ್ಸಾಕ್ ಏಕ್ ಪಾವ್ಟಿಂ ದೋನ್ ಮಹಿನ್ಯಾಂಚೆ ರಜೆರ್ ಹಾಂವ್ ಗಾಂವಾಕ್ ಯೆತಾನಾ, ಮುಲ್ಕಿ ಥಾವ್ನ್ ಜೆರಿ ಹಪ್ತ್ಯಾಕ್ ಏಕ್ ಪಾವ್ಟಿಂ ಸನ್ವಾರಾ ಘರಾ ಯೆತಾಲೊ ಆನಿ ಮ್ಹಾಕಾ ಮೆಳೊನ್ ತಾಚ್ಯಾ ಎಕಾ ವರ್ಸಾಂತ್ಲ್ಯೊ ಸರ್ವ್ ಸಂಗ್ತಿ ಕಿತೆಂಚ್ ಲಿಪಯ್ನಾಸ್ತಾನಾ ಉಗ್ತ್ಯಾ ಸಾಂಗ್ತಾಲೊ. ಹಾಂವ್ ಮೊಜಿ ಮಿಲಿಟ್ರೆಚಿ ಬಡಾಯ್ ಕೊಚ್ಚಿತಾನಾ ತಾಕಾ ಅಪೂರ್ವ್ ಆನಂದ್ ಭೊಗ್ತಾಲೊ ಮ್ಹಳ್ಳೆಂ ತೊ ಉಗ್ತ್ಯಾನ್ ಪ್ರದರ್ಶಿತಾನಾ ಹಾಡ್‌ಲ್ಲಿ ರಮ್ಮಾಚಿ ಬೋತ್ಲ್ ಉಗ್ತಿ ಜಾತಾಲಿ. ವಗಾಯ್ ಮಿಟ್ ಘಾಲ್ನ್ ಉಕಡ್ಲ್ಲೆಂ ಬೀಫಾಚಾ ಮಾಸಾಚಿ ಬೊಶಿ ಖಾಲಿ ಜಾವ್ನ್ ಯೆತಾಲಿ.

ಅಶೆಂ ಹಾಸೊ ಆನಿ ಉಲೊಣ್ಯಾ ಮಧೆಂ ದೋನ್ ಮಹಿನ್ಯಾಂಚಿ ರಜಾ ಕಾಬಾರ್ ಜಾವ್ನ್ ಹಾಂವ್ ಪಾಟಿಂ ಮೊಜಾ ಯುನಿಟಾಕ್

ಪಾವ್ಲೊನ್ ಮುಕ್ಲ್ಯಾ ವರ್ಸಾಚಿ ರಜೆಕ್ ಅತ್ರೆಗಾನ್ ರಾಕ್ತಾನಾ ಜೆರಿಚೆಂ ಕಾಗ್ದಾಂ ಮ್ಹಾಕಾ ಸಾಂಗಾತ್ ದಿತಾಲಿಂ.

ವಾರ್ಯಾ ವೇಗಾನ್ ದೀಸ್ ಪಾಶಾರ್ ಜಾವ್ನ್ ಮಹಿನ್ಯಾಂಕ್ ಸಾಂಗಾತ್ ದೀವ್ನ್ ವರ್ಸಾಂತ್ ಉಡ್ಯಾಸ್ತಾನಾ, ಆಮ್ಚ್ಯಾ ದೊಗಾಂಯ್ಚ್ಯಾ ಪ್ರಾಯೆಕ್ 25 ವರ್ಸಾಂಚಾ ಪಾಂವ್ಡ್ಯಾಕ್ ಪಾವೊನ್ ಆಮಿಂ ದೊಗೀ ಪ್ರಬುದ್ಧ್ ಜಾವ್ನ್ ಚಿಂತ್ನಾಂ ಆನಿ ಮತಿಂತ್ ವಾಡೊನ್ ಫುಡಾರಾ ವಿಶ್ಯಾಂತ್ ಚಿಂತುಂಕ್ ಫುಡ್ ಕರುಂಕ್ ಆಯ್ತೆ ಜಾಲ್ಯಾಂವ್.

ಹ್ಯಾ ವರ್ಸಾ ರಜೆರ್ ಆಯಿಲ್ಲ್ಯಾ ಮ್ಹಾಕಾ ಜೆರಿ ಥಾವ್ನ್ ನವೆಂಚ್ ಚಿಂತಾಪ್ ಆಯ್ಕೊಂಕ್ ಮೆಳ್ಳೆಂ. ಖಂಚಾಗೀ ಕನ್ನಡ್ ಪತ್ರಾರ್ ಏಕಾ ಚೆಡ್ವಾನ್ ತಾಚೆರ್ ಚಲ್ಲ್ಯಾ ಲೈಂಗಿಕ್ ಬಲಾತ್ಕಾರಾ ವಿಶ್ಯಾಂತ್ ಬರಯಿಲ್ಲೆಂ. ತೆಂ ವಾಚುನ್ ಜೆರಿನ್ ತಾಚೆ ಅಭಿಪ್ರಾಯ್ ಉಚಾರ್ಲೆ–

"ಅಳೆರ್ ಜೊನಿ, ಹೆಂ ಪೂರಾ ಭೆಷ್ಟೆಂ. ಏಕಾದಾವೆಳಾರ್ ತಾಚೆರ್ ಲೈಂಗಿಕ್ ಬಲಾತ್ಕಾರ್ ಚಲ್ಲೊಚ್ ಮ್ಹಣ್ಯಾಂ ತ್ಯಾ ವಿಶ್ಯಾಂತ್ ತ್ಯೆ ಚಲಿಯೆನ್ ಬರಂವ್ಚೆಂ ಆನಿ ಸಗ್ಳ್ಯಾ ಲೋಕಾಕ್ ಪತ್ರಾ ಮುಖಾಂತ್ರ್ ಕಳಂವ್ಚೆಂ ಹೆಂ ಪೂರಾ ಪಿಶೆಂ ಮ್ಹಣ್ ಮ್ಹಳ್ಯಾಂತ್ ಕಾಂಯ್ಚ್ ದುಭಾವ್ ನಾ. ಹ್ಯಾ ವರ್ವಿಂ ಪಯ್ಸ್ಲೆ ಮನಿಸ್ ನ್ಹಯ್ ತರೀ ಲಾಗ್ಸಿಲೆ ಮನಿಸ್ ತ್ಯಾ ಚೆಡ್ವಾ ವಿಶ್ಯಾಂತ್ ಇಲ್ಲೆಂ ತರೀ ಸವ್ಲೊನ್ ತಾಚೆ ಥಂಯ್ ಬೋಟ್ ಜೊಕ್ತೆಲೆ. ಪಯ್ಸ್ಲೆ ಮನಿಸ್ ಖಂಚಾ ತರೀ ತಾಂಚಾ ವಠಾರಾಂತ್ಲ್ಯಾ ಏಕಾ ಚೆಡ್ವಾಕ್ ಹೆಂಚ್ ಚೆಡುಂಗೀ ತೆಂ ಮ್ಹಣ್ ದುಭಾವಾನ್ ದೆಖ್ತೆಲೆ.

"ತ್ಯೆ ಚಲಿಯೆನ್ ಬರಯಿಲ್ಲೊ ಉದ್ದೇಶ್, ಜಾಂವ್ಚಿ ತೊ ಬೊರೊ, ಫುಣ್ ಫಳಾಭರಿತ್ ಜಾಂವ್ಚ್ಯಾ ಬದ್ಲಾಕ್ ಜಾಯ್ತ್ಯಾ ಚಲಿಯಾಂಚಾ ಫುಡಾರಾಕ್ ಮಾರೆಕಾರ್ ಜಾಂವ್ಕ್ ಪಾವ್ತಲೊ. 'ತಾಚಾ ಬದ್ಲಾಕ್ ತ್ಯೆ ಚಲಿಯೆನ್ ಉಪ್ರಾಂತ್ ತಶೆಂ ಘಡಾನಾತ್ಲ್ಯಾಬರಿ ಆಪ್ಣಾಕ್ಚ್ ಸಾಂಬಾಳ್ನ್ ಚತ್ರಾಯೆಚೆಂ ಜೋಟ್ ಕಾಡ್ಚೆಂ ಅಧಿಕ್ ಬೊರೆಂ, ಹಿ ಮೊಜಿ ಅಭಿಪ್ರಾಯ್. ಏಕಾದಾವೆಳಾ ಆಸಲೊಚ್ ಬಲಾತ್ಕಾರ್ ಮೊಜೆಚ್ ಪತಿಣೆ ಥಂಯ್ ಘಡ್ಲ್ಲೊ ಜಾಲ್ಯಾರ್ ಆನಿ ತೆಂ ಮ್ಹಾಕಾ ತ್ಯಾ ವಿಶ್ಯಾಂತ್ ಸಾಂಗೊನ್ ರಡೊನ್ ಬಸಾತ್ ಜಾಲ್ಯಾರ್ ಹಾಂವ್ ತೆಂ ವಿಶೇಷ್ ಕರ್ನ್ ಘೆಂವ್ಚೊನಾ.

ಕಿತ್ಯಾಕ್, ಹೆಂವೀ ಏಕ್ ಘಡಿತ್ ಮ್ಹಣ್ ಹಾಂವ್ ಚಿಂತಲೊಂ ಆನಿ ಆಸ್‌ಲ್ಲೆಂ, ಆಸಾ ತಶೆಂ ಘೆವ್ನ್ ರಾಂವ್ಚಿ ಜಾಣ್ವಾಯ್ ಪಾಪರ್ತಲೊಂ. ಚಡ್ತಿಕ್ ಹ್ಯಾ ವಿಶ್ಯಾಂತ್ ತೆಂ ಕರ್ಗಾತ್ ಜಾಲ್ಯಾರ್ ತಾಕಾ ಹಾಂವ್ ಉಗ್ತ್ಯಾನ್ ಇತ್ಲೆಂಚ್ ಸಾಂಗ್ತಲೊಂಕೀ; 'ಕಾಜಾರಿ ಜಿವಿತಾಚಾ ಸಂತೊಸಾಂತ್ ತುಂ ಜಾಯ್ತೆಂ ಹೆಳ್ಯಾಂಯ್ ಆಸ್ತಾಂ ಅಸಲೆಂ 'ಏಕ್ ಪಾಪ್ಟಿಂ ಘಡ್ಲೆಂ ತರ್ ಹೆಂ ಏಕ್ ಪಾಶಾರ್ ಜಾಂವ್ಚೆಂ ದೃಶ್ಯ್ ಮ್ಹಣ್ ಚೇಂತ್ ಆನಿ ತೆಂ ಅದೃಶ್ಯ್ ಜಾಲೆಂ ಮ್ಹಣ್ ಸವ್ಜೊಣೆವ್ ಚಲ್' ಮ್ಹಣ್ ಸವ್ಜಯ್ತಲೊಂ ಶಿವಾಯ್ ದುಸ್ರೆಂ ಕಿತೆಂಚ್ ಕರ್ಚೊಂನಾ. ಹಿ ಮೊಜಿ ಅಭಿಪ್ರಾಯ್. ತುಂ ಕಿತೆಂ ಮ್ಹಣ್ತಾಯ್ ?" ವಿಚಾರ್ಲೆಂ ತಾಣೆ.

ತಾಚ್ಯೊ ಅಭಿಪ್ರಾಯೊ ಆಯ್ಕೊನ್ ಅವಾಕ್ಕ್ ಜಾಲೊಂ ಹಾಂವ್.

"ವ್ಹಯ್, ಸಾಂಗೊಂಕ್ ಪೂರಾ ಸುಲಭ್. ಪುಣ್ ತುಜಾಚ್ ಮನ್ನಾಂ ಥಂಯ್ ತಶೆಂ ಘಡ್ತಾನಾ ತೆಂ ಚಿಂತುಂನ್‌ಂಚ್ ತುಂ ಪಿಸೊ ಜಾತಲೊಯ್ ಆನಿ ಆತಾಂ ಸಾಂಗ್‌ಲ್ಲ್ಯೊ ವ್ಹಡ್ಲ್ಯೊ ವ್ಹಡ್ಲ್ಯೊ ಅಭಿಪ್ರಾಯೊ ವಿಸ್ರೊನ್ ತುಂ ಕಂಗಾಲ್ ಜಾತಲೊಯ್ ಮಾತ್ರ್ ನ್ಹಯ್ ತುಜೆ ಪತ್ರಿಣೆಕ್ ತುಜಾ ಸಾಂಗಾತಾಚೊ ಬರ್ಗಾಲ್ ದೀವ್ನ್ ನಿರ್ಗತಿಕ್ ಕರ್ತಲೊಯ್ ಮ್ಹಳ್ಳೆಂ ಖಂಡಿತ್." ಮೊಜಿ ಅಭಿಪ್ರಾಯ್ ದಿಲಿ ಹಾಂವೆ.

"ತುಂ ಮಿಲಿಟ್ರೆಂತ್ ಗುಳ್ಯಾಂಕ್ ಫುಡ್ ಕರ್ಚೊ, ಆನಿ ಜೀವ್‌ಚ್ಚ್ ಬಲಿದಾನ್ ದೀಂವ್ಕ್ ತಯಾರ್ ಆಸ್ಚೊ. ತುಜಾ ಖುದ್ಧ್ ಜೀವನಾಂತ್ಲೆಂ ವಾದಾಳ್ ಫುಡ್ ತುಂ ಕರುಂಕ್ ಸಕಾನಾಂಯ್ ಮ್ಹಳ್ಳೆಂ ಆಯ್ಕೊನ್ ಮ್ಹಾಕಾ ಬೆಜಾರ್ ಜಾತಾ. ಹೊ ಏಕ್ ಲ್ಹಾನ್‌ಸೊ ವಿಷಯ್ ಮ್ಹಣ್ ಚಿಂತುನ್ ಬದ್ಲುಂಕ್ ಸಾಧ್ಯ್ ನಾತ್‌ಲ್ಲೆಂ ಆಸಾ ತಶೆಂ ಘೆವ್ನ್ ರಾಂವ್ಚೆಂ ಧಯ್ರ್ ಎಕ್ವಟಾವ್ನ್ ಜಿವಿತಾಚೆಂ ಫುಡ್ಲೆಂ ಮೇಟ್ ಕಾಡ್ಚೆಂ ಜಾವ್ನ್ ಆಸಾ ತೆಂ ಶ್ಹಾಣೆಪಣ್. ಅಶೆಂ ಘಡ್ಲೆಂ ನಹಿಂಗೀ ಮ್ಹಣ್ "ಚಿಂತುನ್ ಜೀವನ್‌ಂಚ್ ದೊಗಾಂಯ್ಚೆಂ ದೆಸ್ವಟಾಂವ್ಚೆಂ ವ್ಹರ್ತೆಂ ಪಿಶೆಂಪಣ್. ಆತಾಂ ಕಶೆಂಯಿ ಜಾಂವ್ದಿ, ಆಮಿ ದೊಗೀ ಆಂಕ್ವಾರಿ. ಹ್ಯಾ ವಿಶ್ಯಾಂತ್, ಚಡಿತ್ ಆಮಿ ಚಿಂತ್ಚಿ ಗರ್ಜ್‌ನಾ. ಆತಾಂ ಯಾ ಘರಾ ಚಲ್ಯಾಂ" ಮ್ಹಣ್ ಸಾಂಗಾತ್ತ್ ಜೆರಿನ್ ಮೊಜಾ ಘರಾ ಕುಶಿನ್ ಮೆಟಾಂ ಕಾಡ್ತಾನಾ, ತಾಚಾ ಪಾದಾಕ್

ಪ್ರತಿವಾದ್ ಕರುಂಕ್ ತಯಾರ್ ನಾತ್‌ಲ್ಲೊಂ ಹಾಂವ್ ತಾಚಾ ತ್ಯಾ ಉಗ್ರ್ಯಾ ಉಲೊವ್ಣ್ಯಾಕ್ ಮೆಚ್ವೊನ್ ತಾಚೆ ಸಾಂಗಾತಾ ಪಾಯ್ ಕಾಡಿಲಾಗ್ಲೊಂ.

ಘರಾ ಪಾವೊನ್‌ಯೀ ಜೆರಿಚಿಂ ಉತ್ರಾಂ ಪರ್ತ್ಯಾನ್ ಪರ್ತ್ಯಾನ್ ಹಾಂವ್ ಚಿಂತುಂಕ್ ಲಾಗ್ತಾನಾ ತಾಚೆ ವಿಶ್ಯಾಂತ್ ಅಭಿಮಾನ್ ಭಗ್ಲೊ ಮ್ಹಾಕಾ. ಪುಣ್ ಅಶೆಂಚ್ ತಾಚಾ ಜೀವನಾಂತ್ ಘಡಾತ್ ತರ್ ವೊಗೊ ರಾವಾತ್ ? ಆಪ್ಲ್ಯಾ ಸಿಂತಿಮೆಂತಾಂಕ್ ಭಾಗ್ವೊನ್ ಆಪ್ಲಿಂ ಆದರ್ಶಾಂ ಪಾರ್ಯಾಕ್ ಸೊಡಿಸೊನಾಂಗೀ ? ಮ್ಹಳ್ಳಿಂ ಚಿಂತ್ನಾಂಯೀ ಯೋವ್ನ್ ಮತಿಂತ್ ವಾದಾಳ್ ಉಟೊಂಕ್ ಲಾಗ್ಲೆ.

ವರ್ಸಾಂ ದೋನ್ ಪಾಶಾರ್ ಜಾತಾನಾ ಜೆರಿಚೆಂ ಕಾಜಾರ್ ಜಾಲ್ಲೆಂ. ತಾಚಾ ಕಾಜಾರಾಚೆಂ ವತ್ತ್ರಯೆಚೆಂ ಆಪವ್ಣೆಂ ಆಸ್‌ಲ್ಲೆಂ ತರೀ ದೇಶಾಚಾ ಥೊಡ್ಯಾ ಬೊಲ್ಯಾ ಕಾರಣಾಕ್ ಲಾಗೊನ್ ಮ್ಹಾಕಾ ಕಾಜಾರಾಕ್ ಪಾವ್ಒಂಕ್ ಜಾಲೆಂನಾ, ಪುಣ್ ನೀಜ್ ಸ್ಥಿತಿ ತಾಕಾ ವಿವರುನ್ ಬರಂವ್ಕ್ಯೀ ಮ್ಹಾಕಾ ಸಾಧ್ಯ ನಾತ್‌ಲ್ಲೆಂ.

ಕಳೆಂಯೀ ಜಾಂವ್ ಮ್ಹಾಕಾ ರಜಾ ಮೆಳ್‌ಲ್ಲಿಚ್ ಹಾಂವ್ ಗಾಂವಾಕ್ ಪಾವ್ಲೊಂ ಆನಿ ಜೆರಿಗೆರ್ ವ್ಹಚೊನ್ ತಾಕಾ ಸರ್ವ್ ವಿವರಾವ್ನ್ ಸಾಂಗಾ ಜಾಯ್ ಜಾಲ್ಯಾರ್ ಮ್ಹಾಕಾ ಜಿವಾರ್ ಆಯಿಲ್ಲೆಂ. ಪುಣ್ ಥೊಡ್ಯಾ ವೇಳಾನ್ ತಾಚೊ ಶಿಣ್ ನಿವ್ತಾನಾ ತೊ ಆದ್ಲೊಚ್ ಜೆರಿ ಜಾವ್ನ್ ಮ್ಹಾಕಾ ವೆಂಗಿಲಾಗ್ಲೊ.

ತಾಚೆ ಹೊಕ್ಲೆಕ್ ಪಳೆವ್ನ್ ಹಾಂವ್ ಭೋವ್ ಚಡ್ ಸಂತೋಸ್ ಪಾವ್ಲೊಂ. ಜೆರಿನ್ ತಾಚೆ ಹೊಕ್ಲೆ ಕಡೆನ್ ತಾಚೊ ಹಾಂವ್ ಲಂಗೋಟಿ ದೋಸ್ತ್ ಮ್ಹಣ್ ವಳಕ್ ಕರ್ನ್ ದಿತಾನಾ ಮ್ಹಾಕಾಚ್ ಲಜ್ ದಿಸ್ಲಿ. ತಾಚಿ ಹೊಕಾಲ್ ಹಾಸೊನ್ ಭಿತರ್ ವ್ಹಚೊನ್ ಮ್ಹಾಕಾ ಸತ್ಕಾರ್ ಕರುಂಕ್ ಲಾಗ್ತಾನಾ ಹಾಂವೆ ಲೋವ್ ಜೆರಿ ಕಡೆನ್ ಆದ್ಲೊ ಉಡಾಸ್ ಕಾಡಿತ್ತ್ "ವ್ಹಯ್‌ರೆ ಜೆರಿ, ಆಜ್‌ಯೀ ತುಂವೆ ಸಾಂಗ್‌ಲ್ಲ್ಯಾ ತ್ಯಾ ಉತ್ರಾಂ ಪರ್ವಾಣಿ ಚಲ್ಯಾಗಿ ?" ಹಾಸತ್ತ್ ವಿಚಾರ್ಲೆಂ ಹಾಂವೆ.

"ತಾಂತುನ್ ದುಭಾವ್‌ಚ್ ನಾ : ಮೊಜ್ನ್ ಸ್ತ್ರೀಯೆ ಥಂಯ್ ತಸಲೆಂ ಚಲಾತ್ ಜಾಲ್ಯಾರ್ ಆತಾಂಯ್ ಹಾಂವ್ ಆದಿಂ ಕಿತೆಂ ಸಾಂಗ್ಲಾಂ ಪಳೆ

ತಸೊಚ್ಚ್ ಚಲ್ತಾಲೊಂ. ಜೆರಿ ಎಕಾಚ್ಚ್ ಸಿದ್ಧಾಂತಾಚೊ ಮನಿಸ್ ಮ್ಹಳ್ಳೆಂ ತುಂ ಬೊರೆಂ ಜಾಣಾಂಯ್." ಜಾಪ್ ದಿಲಿ ಜೆರಿನ್.

ತಾಚ್ಯಾ ತ್ಯಾ ಉತ್ರಾಂಕ್ ತಕ್ಲಿ ಬಾಗಾಯ್ಲಿ ಹಾಂವೆ.

"ಅಳೆ, ಹಾಂವ್ ಫಾಲ್ಯಾಂ ಮಲ್ಪೆ ವ್ಹೆತಾಂ. ಹೊ ಮೊಜೊ ಲಂಗೋಟಿ ದೋಸ್ತ್ ಹಾಂಗಾ ಸದಾಂಚ್ ಯೆತಲೊ, ತಾಕಾ ಬೊರೇಂ ಕರ್ನ್ ಸುಧಾರ್ಸುನ್ ವ್ಹರಿಜಾಯ್ ಹಾಂ ಜೆಸ್ಸಿ" ಮ್ಹಣ್ ಆಪ್ಲ್ಯಾ ಹೊಕ್ಲೆ ಕಡೇನ್ ಸಾಂಗೊನ್, "ಆನಿ ಫಾಲ್ಯಾಂ ಥಾವ್ನ್ ತುಜಿ ದೋನ್ ಮಹಿನ್ಯಾಂಚಿ ರಜಾ ಆಖೇರ್ ಜಾತಾ ಪರ್ಯಾಂತ್ ಸದಾಂಚ್ ಆಮ್ಗೆರ್ ಯೆ. ಜೆಸ್ಸಿಕ್ ಉಬ್ಗೊಣ್ ಜಾಂವ್ಕ್ ಸೊಡಿನಾಕಾ. ತುಜೊ ವೇಳ್ ಪಾಶಾರ್ ಜಾತಾನಾ ಜೆಸ್ಸಿಕ್‌ಯೀ ಸಾಂಗಾತ್ ಮೆಳ್‌ಲ್ಲ್ಯಾಬರಿ ಜಾಲೆಂ. ಯೆಂವ್ಚ್ಯಾ ಸನ್ವಾರಾ ಷತ್ರ್ಯಾನ್ ಮೆಳ್ಯಾಂ." ಮ್ಹಣ್ ಸಾಂಗೊನ್ ಮ್ಹಾಕಾ ವೊಡಾ ಘರಾ ಪಾವ್ನ್ ಪಾಟಿಂ ಗೆಲೊ ಜೆರಿ.

ಜೆರಿಚೆ ಅಪೇಕ್ಷೆಪರ್ಮಾಣೆ ಹಾಂವ್ ಸದಾಂಚ್ ನ್ಹಯ್ ತರೀ ಹಪ್ತ್ಯಾಕ್ ಏಕ್ ದೋನ್ ಪಾವ್ಟಿಂ ಪುಣೀ ವ್ಹಚೊನ್ ಜೆಸ್ಸಿ ಕಡೇನ್ ಗಜಾಲಿ ಕಾಡ್ನ್ ಯೆತಾಲೊಂ. ಜೆಸ್ಸಿಚೆಂ ತೆಂ ಸೊಭಿತ್ ತೋಂಡ್, ಸಂತೊಸ್ಭರಿತ್ ಹಾಸೊ, ಸ್ವಾಗತಾಚಿ ದೀಷ್ಟ್, ಉಡ್ತಿ ಚಾಲ್ ಮ್ಹಾಕಾ ತಾಚೆ ಥಂಯ್ ಚಡಾಚಡ್ ಲಾಗಿಂ ಕರ್ತಾ ತಶೆಂ ಭೊಗ್ತಾಲೆಂ. ತೇಂಯೀ ಮೊಜೆ ಕಡೇನ್ ಉಗ್ತ್ಯಾನ್ ಉಲಯ್ತಾನಾ ಮ್ಹಾಕಾ ವಿಶೇಷ್ ಆನಂದ್ ಭೊಗ್ತಾಲೊ.

ಏಕ್ ದೀಸ್ ಜೆಸ್ಸಿನ್, "ತುಂ ಕಿತ್ಯಾ ಕಾಜಾರ್ ಜಾಯ್ನಾಂಯ್?" ಮ್ಹಣ್ ಹಾಸೊನ್ಂಚ್ ವಿಚಾರ್ತಾನಾ,

"ಮ್ಹಾಕಾ ತುಜೆ ತಸಲಿಚ್ ಹೊಕಲ್ ಮೆಳಾಜಾಯ್" ಜಾಪ್ ದೀವ್ನ್ ಸಾಂಗ್ಲೆಂ ಹಾಂವೆ.

"ಮೊಜೆ ಥಂಯ್ ತಸಲೆಂ ವಿಶೇಷ್ ಕಿತೆಂ ಆಸಾ ಹಾಬಾ?" ಆತುರಾಯೇನ್ ಜೆಸ್ಸಿನ್ ವಿಚಾರ್ಲೆಂ ಸಹಜ್ ರೀತಿನ್.

ತಾಚೆ ಥಂಯ್ ಆಸ್‌ಲ್ಲೆಂ ತೆಂ ಆಕರ್ಷಣ್ ಸಾಂಗೊಂಕ್ ಲಜೆಲೊಂ ಹಾಂವ್. ಜೆಸ್ಸಿ, 'ಹಾಂವ್ ತುಕಾ ಸಮ್ಜಾಲಿಂ' ಮ್ಹಳ್ಳ್ಯಾ ಜಿನ್ಸಾರ್ ಲಜೆವ್ನ್ ಮ್ಹಾಕಾ ಪಳೆಂವ್ಕ್ ಲಾಗ್ತಾನಾ ತಾಂಬ್ಯೆಲ್ಲೆಂ ತಾಚೆಂ ತೆಂ ತೋಂಡ್

ಪಳೆವ್ನ್ ಮೊಡಾ ರಗ್ತಾಚೊ ವತ್ರಡ್ ಚಡೊನ್ ಆಂಗ್ ಕಾಂಪೊಂಕ್ ಲಾಗ್ಲೆಂ.

ಮೊಢಾ ಘರಾ ಪಾವ್ಲ್ಯಾ ಹಾಂವ್ ಮೊಜೆ ಇತ್ಲ್ಯಾಕ್ಚ್ ಜೆಸ್ಸಿ ವಿಶ್ಯಾಂತ್ ಚಿಂತುಂಕ್ ಲಾಗ್ತಾನಾ ನಮೂನ್ಯಾಚೊ ಆನಂದ್ ಭಗ್ಲೊ ಮ್ಹಾಕಾ. ಜೆಸ್ಸಿಯೀ ಮೊಜೆಲಾಗಿಂ ಸುಧಾಳ್ ಆಸಾ. ತೇಂವೀ ಮೊಜೆ ವಿಶ್ಯಾಂತ್ ಚಿಂತ್ತಾ ಕೊಣ್ಣಾ. ತಾಕಾಯೀ ಮೊಜೆಲಾಗಿಂ ಉಲಂವ್ಕ್, ಮೊಜೆಲಾಗಿಂ ಯೇಂವ್ಕ್ ಆಶಾ ಭೋಗ್ತಾ ಕೊಣ್ಣಾ. ಹಿಂ ಚಿಂತ್ನಾಂ ಬಳ್ ಘೆವ್ನ್ ಯೆತಾನಾ, ಮೊಜೆಂ ಅಂತಸ್ಕರ್ಣ್ ಮ್ಹಾಕಾ ಜಾಗವ್ನ್ ಸಾಂಗಾಲಾಗ್ಲೆಂ.

"ಪಿಶ್ಯಾ, ತೆಂ ತುಜ್ಯಾ ಇಷ್ಟಾಚಿ ಹೊಕಾಲ್, ತೊ ಜೆರಿ ತುಜೆ ಪಾತ್ಯೆಣೆಚೊ ಈಷ್ಟ್ ಆನಿ ತುಂವೆ ಜೆಸ್ಸಿ ವಿಶ್ಯಾಂತ್ ಕಿತೆಂಯೀ ಚಿಂತ್ಚೆಂ ತೆಂ ಮಾರೆಕಾರ್ ಪಾಪ್ ಜಾವ್ನಾಸಾ. ತುಂ ತುಜೆ ಇತ್ಲ್ಯಾಕ್ ಶಾಬಿತ್ ರಾವ್. ಉಜ್ಯಾಚಿ ಧಾವೆಕ್ ಮೇಣ್ ಕರ್ಗಾತಾ ತರ್ ಲೊಂಕಾಡ್ ಉದಾಕ್ ಜಾತಾ. ತಶೆಂ ಜಾಲ್ಲ್ಯಾನ್ ಜೆಸ್ಸಿ ಥಾವ್ನ್ ಪಯ್ಸ್ ರಾವ್. ಎಕೆ ತರ್ನಾಟ್ಯೆ ಚಲಿಯೆ/ಸ್ತ್ರೀಯೆ ಸರ್ಶಿನ್ ತಿಚೆ ಉಬೇಕ್ ತರ್ನೆಂ ತರ್ನೆಂ ತ್ರೊವ್ಯೆಂ ದವರ್ಲ್ಯಾರ್ ಸಯ್ತ್ ಎಕೆಚ್ ರಾತಿ ಭಿತರ್ ಮೊಗೆಂ ಜಾತಾ. ತಸಲಿ ಧಾವೆಚಿ ಊಬ್ ಎಕೆ ಚಲಿ ಯಾ ಸ್ತ್ರೀಯೆ ಕಡೆನ್ ಆಸಾ. ಜಾಣಾ ಜಾವ್ನ್ ತುಜೊಚ್ ಫೊಂಡ್ ಖೊಂಡಿನಾಕಾ."

ಆನ್ಯೇಕ್ ತಾಳೊ ಮ್ಹಾಕಾ ಧಯ್ರ್ ದೀವ್ನ್ ಸಾಂಗಾಲಾಗ್ಲೊ,

"ಜೆರಿನ್ಂಚ್ ತುಕಾ ಸಾಂಗೊಂಕ್ನಾಂಗೀ. ತಾಚೆ ಸ್ತ್ರೀಯೆ ಥಂಯ್ ಎಕಾದಾವೆಳಾ ಬಲಾತ್ಕಾರ್ ಚಲ್ಲೊ ಜಾಲ್ಯಾರ್ಯೀ ತೆಂ ಏಕ್ ವಿಶೇಷ್ ಘಡಿತ್ ಮ್ಹಣ್ ಆಪ್ಣ್ ಚಿಂತಿಸೊನಾ ಆನಿ ಆಸ್ಲೆಂ ಆಸಾ ತಶೆಂ ಘೆವ್ನ್ ರಾಂವ್ಚಿ ಜಾಣ್ವಾಯ್ ವಾಪರ್ತಲೊಂ. ಚಡಿತ್ ಹ್ಯಾ ವಿಶ್ಯಾಂತ್ ತೆಂ ಕರ್ಗಾತ್ ಜಾಲ್ಯಾರ್, ತಾಕಾ ಉಗ್ತ್ಯಾನ್ ಸಾಂಗ್ತಲೊಂ ಕೀ ಕಾಜಾರಿ ಜಿವಿತಾಚಾ ಸಂತೊಸಾಂತ್ ತುಂ ಜಾಯ್ತೆಂ ಹೆಳ್ಯಾಂಯ್ ಆಸ್ತಾಂ ಅಸಲೆಂ ಏಕ್ ಪಾವ್ಟಿಂ ಘಡ್ಲೆಂ ತರ್ ಹೆಂ ಏಕ್ ಪಾಶಾರ್ ಜಾಂವ್ಚೆಂ ದೃಶ್ಯ್ ಮ್ಹಣ್ ಚಿಂತ್ ಆನಿ ತೆಂ ಅದೃಶ್ಯ್ ಜಾಲೆಂ ಮ್ಹಣ್ ಸವ್ಜೊಣೆನ್ ಚಲ್ ಮ್ಹಣ್

ಸಮ್ಜಾಯ್ತಾಲೊಂ ಶಿವಾಯ್ ದುಸ್ರೆಂ ಕಿತೆಂಚ್ ಕರ್ಚೊಂನಾ.' ಮೆಳ್‌ಲ್ಲೊ ಸಂದ್ರಾಪ್ ಸೊಡಿನಾಕಾ, ಬಾಂಯ್ರ್ ಖೊಂಡ್ತಾನಾ ಮೊಟಿ ರಘುರ್ ಮೆಳ್ತಾ ಮ್ಹಣಾಸರ್ ಮಾತ್ರ್ ಖೊಂಡ್ತಾತ್, ಮಾಗಿರ್‌ಯೀ ಖೊಂಡುಂಕ್ ಪಡ್ಲ್ಯಾರ್, ಬಾಂಯ್ರ್‌ಂಚ್ ಕೊಸ್ಳೊನ್ ಪಡ್ತಾ. ದೆಕುನ್ ತುಂ ಆನಿಕ್‌ಯೀ ಬೊರೆಂ ವಾಯ್ಟ್ ಚಿಂತುಂಕ್ ವ್ಹಚಾನಾಕಾ. ತುಕಾ ಆತಾಂ ಮೊಟಿ ರಘುರ್ ಮೆಳ್ಳ್ಯಾ—ತುಜೆಂ ಭಾಗ್ ಮ್ಹಣ್ ಚೀಂತ್ ಆನಿ ವೆಳಾಚೊ ಫಾಯ್ದೊ ಜೊಡ್."

ಹ್ಯಾ ಅಂತಸ್ಕರ್ನಾಚಾ ತಾಳ್ಯಾಕ್ ಆನಿ ಮೊಜಾ ಕಾನಾಂಕ್ ಧಯ್ರ್ ದೀವ್ನ್ ಆಯ್ಕೊಂಚಾ 'ತ್ಯಾ' ತಾಳ್ಯಾಂ ಮಧೆಂ 'ತೊ' ತಾಳೊಚ್ ಘಟ್ ಜಾಲೊ ಆನಿ ಹಾಂವ್ ಅಂತಸ್ಕರ್ನಾಚಾ ತಾಳ್ಯಾಕ್ ಮುಲ್ಯಾಕ್ ಲೊಟುನ್ ಮುಖಾರ್ ಘಡ್ಚ್ಯಾ ಸನ್ನಿವೇಶಾಂಕ್ ಫುಡ್ ಕರುಂಕ್ ಆಯ್ತೊ ಜಾಲೊಂ.

ಹಾಂವೆ ರಾಕೊನ್ ಆಸ್‌ಲ್ಲೊ ಸಂದರ್ಭ್ ಇತ್ಲೆ ವೆಗಿಂ ಯೇತ್ ಮ್ಹಣ್ ಹಾಂವ್ ನೆಣಾ ಜಾಲ್ಲೊಂ.

ದುಸ್ರ್ಯಾಚ್ ದಿಸಾ ಸಕಾಳಿಂ ಜೆರಿ ಅಂವ್ಸರಾನ್ ಮ್ಹಳ್ಳೆಬರಿ ಧಾಂವೊನ್ ಯೇವ್ನ್ ಮ್ಹಾಕಾ ಏಕ್ ಉಪ್ಕಾರ್ ಕರಿಜಾಯ್ ಮ್ಹಣ್ತಾನಾ ಅಜ್ಯಾಪ್ ಭೊಗ್ಲೆಂ ಮ್ಹಾಕಾ.

"ಜೆರಿ ತುಜೆ ಖಾತಿರ್ ಕಿತೆಂಯ್ ಕರುಂಕ್ ತಯಾರ್ ಆಸಾಂ. ಗಜಾಲ್ ಕಿತೆಂ ಸಾಂಗ್." ಮ್ಹಳೆಂ ಹಾಂವೆ.

"ಮ್ಹಾಕಾ ಥೊಡ್ಯಾ ತುರ್ತ್ ಕಾಮಾನ್ ಕಲ್ಕತ್ತ್ಯಾ ಮೆರ್ತ್ಯಿನ್ ಯಾಡ್ರ್ಯಾಕ್ 15 ದಿಸಾಂಕ್ ಆಜ್‌ಚ್ ವ್ಹಚೊಂಕ್. ದೆಕುನ್ ತುಂವೆ ಆಮ್ಗರ್ ರಾವಾಜಾಯ್. ಜೆಸ್ಸಿ ಎಕ್ಲೆಂಚ್ ಆಸಾ ಜಾಲ್ಲ್ಯಾನ್ ತಂಂ ಖಂಡಿತ್ ಜಾವ್ನ್ ಆಮ್ಗರ್ ರಾವ್ತಲೊಯ್ ಮ್ಹಣ್ ಪಾತ್ಯೆತಾಂ" ಮ್ಹಣ್ ಆಡ್ದೊಸ್ ಮಾಗಾಲಾಗ್ಲೊ.

"ಪುಣ್ ಜೆರಿ, ಹಾಂವ್ ಆಂಕ್ವಾರ್. ಆನಿ ತುಂಜಿ ಹೊಕಾಲ್ ಸಾಂಗಾತಾ ರಾವ್ಲ್ಯಾರ್ ಪಳೆಂವ್ಚೊ ಲೋಕ್ ಕಿತೆಂ ಕಿತೆಂ ಉಲಯ್ತ್? ಹೆಂ ಕಾಮ್ ಮೊಜೆ ವರ್ವಿಂ ಜಾಂವ್ಚೆಂನಾ" ಹಾಂವೆ ಸಮ್ಜಾಯ್ಲೆಂ ಜೆರಿಕ್.

“ಉಲಂವ್ಚೊ ಲೋಕ್ ಕಿತೆಂಯಿ ಉಲಂವ್ದಿ. ತಾಂಚೊ ಜಿಬೊ ಬಂಧ್ ಕರುಂಕ್ ಆಮ್ಚ್ಯಾನ್ ಜಾಂವ್ಚೆಂನಾ. ಆನಿ ಕೊಣೆಂ ಕಿತೆಂಯಿ ಉಲಯ್ಲ್ಯಾರ್ ತೆಂ ಕಾಣ್ಘೆಂವ್ಕ್ ಹಾಂವ್ ತಯಾರ್ ಆಸ್ತಾನಾ ತುಕಾ ತಿ ಫಿಕಿರ್ ನಾಕಾ. ತುಂ ಆತಾಂಚ್ ಮಜೆ ಸಾಂಗಾತಾ ಚಲ್” ಮ್ಹಣ್ ಮ್ಹಾಕಾ ಆಪವ್ನ್ ವ್ಹರ್ನ್ ಗೆಲೊ.

ದೊನ್ ದೀಸ್ ಜೆಸ್ಸಿ ಸಾಂಗಾತಾ ರಾವ್ತಾನಾ ಮಜೆ ಥಂಯ್ ಆಸ್ಲ್ಲಿ ಲಜ್, ದಾಕ್ಷಿಣ್ ಯಾ ಕಾವ್ಚೆಣ್ ಆಪಾಪಿಂಚ್ ಮಾಯಾಗ್ ಜಾಲ್ಲಿ.

ಜೆಸ್ಸಿನ್ ಮ್ಹಾಕಾ ಅತ್ರೆಗಾನ್ ಪಳೆಂವ್ಚೊ ಸಮೂಸೊ, ದೊಳ್ಯಾಂಕ್ ದೊಳೆ ದೀವ್ನ್ ಲಾಂವ್ಚಿ ದೀಷ್ಟ್, ತಾಚಾ ತೋಂಡಾಚೊ ಭಾರೊ ಹೆಂ ಸರ್ವ್ ಸೂಕ್ಷ್ ಥರಾನ್ ಪಾರ್ಕಿತಾನಾ ತೆಂ ಖಂಡಿತ್ ಜಾವ್ನ್ ಮಜೆ ಥಂಯ್ ಹೊಂದ್ವಾಲಾಂ ಮ್ಹಳ್ಳೆಂ ಮ್ಹಾಕಾ ಸ್ಪಷ್ಟ್ ಜಾಲ್ಲೆಂ.

ತಾಣೆ ಆಂಗಾಕ್ ಆಂಗ್ ಲಾಗವ್ನ್ ಉಲಯ್ತಾನಾ ತೆಂ ಮಜೆ ಥಂಯ್ ಅನುರಕ್ತ್ ಜಾಲಾಂ ಮ್ಹಳ್ಳೆಂ ಮ್ಹಾಕಾ ಕಳೊಂಕ್ ಜಡಿತ್ ವೇಳ್ ಗೆಲೊನಾ. ಮಜಾ ಅಂತಸ್ಕರ್ಣಾಚಾ ತಳ್ಯಾಕ್ ಹಾಂವೆ ಬೀಗ್ ಘಾಲೆಂ ಆನಿ ತರ್ನಾಟ್ಪಣಾಚಾ ಪಾಶಾಂವಿ ಚಿಂತ್ನಾಂಕ್ ಊಟ್ ದಿಲೊ.

ತಿಸ್ರ್ಯಾ ದಿಸಾ ಪಾಟಿಂ ಫುಡೆಂ ಚಿಂತಿನಾಶೆಂ ಹಾಂವ್ ಪಾಶಾಂವಿ ಕರ್ನೆಕ್ ತಯಾರ್ ಜಾತಾನಾ ಜೆಸ್ಸಿನ್ ಕಾಂಯ್ಚ್ ಅಡ್ಕಳ್ ಹಾಡಿನಾಶೆಂ ಮ್ಹಾಕಾ ಸ್ವಾಗತ್ ದಿಲೊ.

ಜೆರಿ ಯೇಂವ್ಕ್ ಆನಿಕೀ ದೋನ್ ತೀನ್ ದೀಸ್ ಉರ್ಲ್ಲೆ ಆನಿ ಆಜ್ ಏಕ್‌ಚ್ ಪಾವ್ಟಿಂ ಮಜಿ “ಕೊಶೆಡ್ದಾಚಿ ಕಾಂತವ್ಣಿ” ಬಳ್ ಜಾಲಿ.

“ಕಿತೆಂ ತುಂವೆ ಕೆಲೆಂಯ್? ತುಜಾಚ್ ಇಷ್ಟಾಕ್ ತುಂವೆ ಘಾತ್ ಕೆಲೊಯ್? ತುಜೆ ಥಂಯ್ ಭರ್ವಸೊ ದವರ್ನ್ ತಾಚೆ ಹೊಕ್ಲೆಕ್ ತುಜಾ ಹಾತಾಂತ್ ಸೊಡ್ನ್ ಗೆಲ್ಲ್ಯಾ ತಾಕಾ ತುಂವೆ ಹ್ಯಾ ತುಜ್ಯಾ ನೀಚ್ ಕಾಮಾಂಕ್ ಪಣಾ ವರ್ವಿಂ ಮಹಾ ಘಾತ್ ಕೆಲೊಯ್. ತುಜೆ ತಸಲ್ಯಾಂನಿ ಹ್ಯಾ ಸಂಸಾರಾಂತ್ ಜಿಯೆಂವ್ಕ್ ಫಾವೊ ನ್ಹಯ್. ದೋನ್ ದಿಸಾಂನಿ ಯೆಂವಾ ಜೆರಿಚೆಂ ತೋಂಡ್ ತುಂ ಕಸೊ ಪಳೆತಲೊಯ್? ವಿಶ್ವಾಸ್ ಘಾತ್ಕಿ ತುಂ, ನಾ ತುಕಾ ಭೊಗ್ಸಣೆ., ತುಜೆ ತಸಲ್ಯಾಕ್ ಮೋರ್ನ್‌ಚ್ ಫಾವೊ.

ವ್ಹಚ್ ಆನಿ ಆಜ್‌ಚ್ ಜೀವ್ಘಾತ್ ಕರ್. ವ್ಹಚ್, ನಿವಾಣಿ ತಿಚ್ ವಾಟ್ ತುಕಾ ಉರ್ಲ್ಯಾ. ವ್ಹಚ್ ಆನಿ ಜೀವ್ಘಾತ್ ಕರ್, ಆತಾಂಚ್" ಮ್ಹಣ್ ಸವಂಗ್ತಾನಾ ಸೊಸುಂಕ್‌ಚ್ ತಾಂಕ್ಲೆಂನಾ ಮ್ಹಾಕಾ.

ವ್ಹಯ್, ಹಾಂವ್ ವಿಶ್ವಾಸ್ ಘಾತ್ಕಿ, ಹಾಂವ್ ಮಹಾ ಪಾತ್ಕಿ. ಮ್ಹಾಕಾ ಮರಣ್‌ಂಚ್ ಫಾವೊ-ಮ್ಹಳ್ಳೊ ನಿರ್ಧಾರ್ ಕಾಣ್ಘೆಲೊ ಹಾಂವೆ.

"ಜೆಸ್ಸಿ, ಘಾಲ್ಯಾಂ ಮ್ಹಾಕಾ ಗರ್ಜೆಚೆಂ ಕಾವರ್ ಆಸ್‌ಲ್ಲ್ಯಾನ್ ಹಾಂವ್ ಆಜ್ ಚಲ್ತಾಂ. ಪೊವಾರ್ಂ ಕಶೆಂಯಿ ಜೆರಿ ಯೆತಾ ನ್ಹಯ್‌ವೇ" ಮ್ಹಳ್ಳೆಂ ಫೊಟ್ಕಿರೆಂ ನೀಬ್ ದೀವ್ನ್ ಹಾಂವ್ ಜೆಸ್ಸಿಗೆರ್ ಥಾವ್ನ್ ಘರಾ ಆಯ್ಲೊಂ. ರಾತಿಂ ಗ್ಲಾಸಾಂತ್ಲ್ಯಾ ರಮ್ಮಾ ಸಾಂಗಾತಾ ನಿದೆಚ್ಯೊ ಗುಳಿಯೊ ಕಾಣ್ಘೆವ್ನ್ ಹ್ಯಾ ಸಂಸಾರಾಕ್ ಆದೇವ್ಸ್ ಕೆಲೊ ಹಾಂವೆ.

ಘರಾ ಆಯಿಲ್ಲ್ಯಾ ಜೆರಿಕ್ ಖಬಾರ್ ಮೆಳ್‌ಲ್ಲಿಚ್ ಮತಿ ಭಿತರ್‌ಚ್ಚ್ ಹಾಸ್ಲ್ಲೆ ಆನಿ ತಾಚಿ ಇತ್ಲ್ಯಾಕ್. ತೊ ಮ್ಹಣೊಂಕ್ ಲಾಗ್ಲೊ :

"ಪಿಸೊ ಖಂಚೊ, ನೊಜೆ ವರ್ಸಿಂ, ಮೊಜೆ ಹೊಕ್ಲೆಕ್ ಜೆಸ್ಸಿಕ್ ಭುರ್ಗಿಂ ಜಾಂವ್ಚಿ ಸಕತ್ ನಾ ಮ್ಹಳ್ಳೆಂ ಹಾಂವೆ ಜಾಣಾ'ಸೊನ್‌ಂಚ್ ಜೆಸ್ಸಿಕ್ ಆನಿ ತುಕಾ ಸಾಂಗಾತಾ ಮೆಳಯಿಲ್ಲೆಂ.' ಕಿತ್ಯಾಕ್, ಜೆಸ್ಸಿ ವಾಂಜ್ ಮ್ಹಳ್ಳೆಂ ಆಯ್ಕೊಂಕ್ ಹಾಂವ್ ತಯಾರ್ ನಾತ್‌ಲ್ಲೊಂ. ತಶೆಂಚ್ ತಾಚಿ ಆವಯ್ ಜಾಂವ್ಚಿ ಆಶಾ ಜೊನಿ ವರ್ಸಿಂ ಜ್ಯಾರಿ ಜಾತಾನಾ. ಹಾಂವ್ ನಪುಂಸಕ್ ನ್ಹಯ್ ಮ್ಹಳ್ಳೆಂ ಸಂಸಾರಾಕ್ ದಾಕಯ್ಜಾಯ್ ಮ್ಹಣ್ ಆಶೆಲ್ಲೊಂ, ತೆಂ ಖಂಡಿತ್ ಜಾವ್ನ್ ಜ್ಯಾರಿ ಜಾತಲೆಂ. ಹೊ ಎಕ್ಲೊ ಪಿಸೊ ಆಪ್ಲ್ಲೊ "ಕೊಶಡಾಚಿ ಕಾಂತಪ್ಣಿ" ಆಯ್ಕೊಂಕ್ ಸಕಾನಾಶೆಂ ಜೀವ್ಘಾತ್ ಕರ್ನ್ ಮೆಲೊ."

ಜೆರಿ ತಾಚೆ ಜುಗಾರೆಂತ್ ಜಿಕ್‌ಲ್ಲೊ.

* * *

THIS BOOK IS DONATED BY
MELVYN RODRIGUES
PRESIDENT KAVITA TRUST
IN THE NAME OF
TEACHER, CELINE TAURO

WORLD KONKANI CENTRE LIBRARY * MANGALURE
विश्व कोंकणी
पुस्तक [illegible]

Hebfeh
N-7 KON
JOH